

ಪ್ರಕಾಶಕರು,

ಕೆ. ಆರ್ಯ. ಅಂಗಡಿ,

ಮಲ್ಲಿಕಾಜುಫನ ಪ್ರಕಾಶನ ಅಂಣೆಗೇರಿ (S. Rly)

ಮುಖಚಿತ್ರ,

ಶ್ರೀ ನೀ. ಎಂ. ಹುಬ್ಬಲ್ಲಿ.

ಪಡಿಯಚ್ಚು,

ಶ್ರೀನಿವಾಸ ಮತ್ತು ಕಂಪನಿ, ಧಾರವಾಡ

೬೬

ಚೆಲೆ. ೦—೮—೦

ಮುದ್ರಕರು,

ನೀ. ಜಿ. ದೋಸಕೇರಿ ನರಗುಂದ.

ಮುದ್ರಣ ಸ್ಥಳ,

ಚಿಕ್ಕವೀರೇಶ್ವರ ಶ್ರಿಂಟಿಂಗ ಪ್ರೈಸ್,

ನರಗುಂದ. [ಇಲ್ಲಾ- ಧಾರವಾಡ]

ಮೂರು ಮಾತುಗಳು.

ಸಿನೇಮಾ ನಟಿಯರ ಅನೆಸು ಕಾಣುತ್ತಿದ್ದಬ್ಬ ಯುವಕನಿಗೆ ಅಕ್ಷಯಿ ಕವಾಗಿ ಲಾಟೀನಿಯಹಣ ಬಂದುದು ನಾಲ್ಕು ಕೋಡು ಮೂಡಿದೆಂತಾಗಿತ್ತು ಇಂಥಕೆ ತರುಣರನ್ನು ನಾವು ಮುಂಬಯಿಯತಂಹ ಸ್ವಗರದಲ್ಲಿ ಪ್ರತಿನಿಶ್ಚಯಾ ಕಾಣಬಹುದು ಅಂತಹ ಒಬ್ಬ ಯುವಕನ ಚಿತ್ರವನ್ನು ಗೆಳೆಯ ‘ಅಜ್ಞಾತ’ ರು ಇಲ್ಲಿ ಒಳ್ಳೇ ಮಾರ್ಪಿಕವಾಗಿ ಚಿತ್ರಿಸಿದ್ದಾರೆ.

ಬೀಳಿಯುತ್ತಿರುವ ಕಾಂಬರಿ ಪ್ರಪಂಚದ ಪ್ರಸ್ತುತ ಸಮಯದಲ್ಲಿ ದಿನದಿನಕ್ಕೆ ಹೊಸ, ಹೊಸ ಲೇಖಕರು ಉದಯಿಸುತ್ತಿರುವುದು ಸಂತೋಃ ಷದ ಸಂಗತಿ ಹೊಸಬರಿಗೆ ಪ್ರೌಢಾಕಣೆಯನ್ನಿತ್ತು ಅವರ ಕೃತಿಗಳನ್ನು ಬೆಳಕಿಗೆ ತರುವುದು ಉತ್ತಮ. ಹೊಸ ಲೇಖಕರ ಕೃತಿಗಳಿಂದು ಮೂಗು ಮುರಿಯುವ ಬದಲು ಅವನನ್ನು ಬೆಳಕಿಗೆ ತಂದರೆ ಹುದುಗಿದ ಎಂತೆಂಥಕೆ ಅನಘ್ಯೈ ಕೃತಿಗಳು ಬಯಲಿಗೆ ಬಂದಾಗುತ್ತವೆ. ಬರುತ್ತವೆ.

ಹೊಸಲೇಖಕರನ್ನು ಮುಂದಕ್ಕೆ ತರಬೇಕೆಂಬ ಉದ್ದೇಶದಿಂದಲೇ ಉದಯಿಸಿದ “ತೀರು ಮಲ್ಲಿಕಾಜುಫನ ಪ್ರಕಾಶನ”ವೇ ಈ ಸಲ ತವ್ವಿ ಓದುಗಿಗೆ ‘ಅಜ್ಞಾತ’ರ ಪರಿಚಯ ಮಾಡಿಕೊಟ್ಟಿದೆ ಪ್ರಕಾಶನದ ಅಭಿಮಾನಗಳಾದ ಓದುಗನೂರಾಷ್ಟ್ರಿಗಾರರು ಎಂದಿನಂತೆ ಸಹಕಂಸಿ ಪ್ರೌಢಾಹಿಷುವಿರೆಂದು ಸಂಬಿರ್ಪತ್ವ,

ಅಣ್ಣಿಗೇರಿ.

ಜನೆವರಿ.

1955

—ಪ್ರಕಾಶಕರು.





నాల్సు మాతు.



విఖ్యాతిలే ఇరలి, హేగే ఇదలి; సినేమా నటియాదరి తేరితు ఆవట కమ్మొందిగి నచ్చు ఒందు మాళన్నాడిదరి తమ్మ పిక్కయుషన్ను సూరీమాదువ, ‘ఉదార కృదయ’ ద తరుణరి గేమూ కోరకేయిల్ల, ఇందు అంతకఁ ఓవఁ తరుణన్ క్రికియే ఈ “ఫోర్మెంట్” యాగిద్దు. నట కైకోట్టుగ నిరాశనాద ప్రేమ ఏను మాదలూ హేసువదిల్ల వేంటుదన్ను ఇదరల్లి కాణబటుభాగిది.

క్షేయల్లి కాసిల్లది గేంఱుత్తిరువ ఓవఁ యువక విఖ్యాత నట ‘మిస్ మాలా’ ఇ కనుసుకాణత్తిరుత్తానే ఆక్సికవాగి లాటి రియు హణ కైగి బందు మంగనిగి సారాయి కుడిగి చేఇఖ కుట్టు కిసిదంతాగుత్తదే, మోదలే మాలాళ కనుసు కాణత్తద్ద యువక. చిమ్మేఇద్దమద ఓవఁ ఎత్తన సహాయదింద ఆవళ పంజయ మాడికోండు నిరినంకి హణ వ్యయమాడుత్తానే. కైలి హణవిద్దుగ సిక్కంకి మోదదే, ఆశక్తాలక్ష్మిగి రోంళ కిగెదింసువదు ఒట కేందు హేఁద “అంణన పూతుగళన్ను “ సెండ్రియింద ఒందద్ద కుదురీయ బాలక్ష్మి ” ఎందు కూళ్ళదల్లి తేలిగి మాలాళ బేన్ను తక్కుత్తానే. బణ్ణుదచిట్టే మాలా ఎల్లరంకి ఇవను ఒట్టు ‘బశరా’ ఎందు బావిగి ఆవనింద జణవన్ను పదేయత్తు కేఁగుత్తాశి. ముందే ఆవళ కోలేయూ ఆగుత్తదే, నటియర హిందే బేన్ను తక్కువచు పశ్చా “ జార సా బిఁడ ” (420) ఇంత్తురెంటుదన్ను గేఁయ ‘ అజ్ఞాక ’ రు ఈ కటెయల్లి చేన్నాగి వినంగిద్దురే.

ಒಮ್ಮೆ ಓದಲು ನಿರ್ಧರಿಸಿದರೆ, ಮುಗಿಸುವ ವರೆಗೂ ಕೆಳಗಿರಿಸಲು ಮನ ಒಪ್ಪದ ರೀತಿಯಲ್ಲಿ ಕಡೆಯ ಓಟವನ್ನೇ ಸಾಗಿಸಿರುವದು ಈ ಕಡೆಯ ದೊಂದು ಕ್ಕೆ ಶಿಷ್ಯರು ಎನ್ನಬೇಕು. ಮುಂಬಯಿಗೆ ಜಿರಪರಚಿತರಾದ ಶ್ರೀ ‘ಅಜ್ಞಾತ’ ರು ತಮ್ಮ ಈ “ಫೋರ್-ಟ್ರೈಂಟ್” ಯಲ್ಲಿ ಮುಂಬಯಿಯನ್ನು ಜನ್ಮಾಗಿಯೇ ಬಳಸಿಕೊಂಡಿದ್ದಾರೆ. ಇದು ಅವರ ಪ್ರಥಮ ಕ್ಕಾಯಾದರೂ, ಓದುಗರಿಗೆ ಇದು ಪ್ರಥಮ ಕೃತಿಯೆಂದು ಭಾಸವಾಗುವದೇ ಇಲ್ಲ. ಇವರಿಂದ ಇದಕ್ಕೂ ಉತ್ತಮೇತ್ತಮ ಕ್ಕಾತಿಗಳು ಹೊರ ಬರಬೇಕು.

ತಮ್ಮ ಕೃತಿಯನ್ನು ‘ಓದುಗರಿ’ ಅರ್ಥಿಸಿದ ಈ ಲೇಖಕನ ಕ್ಕಾತಿಯನ್ನು ಓದುಗರು ಆದರದಿಂದ ಬರನೂಡಿಕೊಳ್ಳುವಿರೆಂದು ಅಶಿಸುತ್ತೇನೆ.

ಗ ದ ಗ

•ಎಂಜೀವನ್

ಇನೆವರಿ ಎಂಜೀ



ಅಪ್ರಣ.



ಬದುಗಿಗೆ.



—ಲೇಖಕ.



ಪ್ರೋರ-ಟೀಂಟೆ

(೧)

ಆ ಏಕ ಜಮನಲಾಲಸಿಗೆ ಶುಕ್ರದೇವಿ ಪ್ರಾರ್ಥಣಾಗಿತ್ತೀಂದೆ. ತೊರ್ಪುತ್ತದೆ. ಮನಬಹಿತ್ತಿಂದಂಥ ಬೆಳಗಿನಲ್ಲಿ ಹೊರಗೆ ಮೊರಟಿನನ್ನು ಅತೆ. ರಾತ್ರಿ ಎರಡು ಗಂಟೆಗೆ ಮಲಗಾರವನಿಗೆ ಬೆಳಗಿನಲ್ಲಿ ಒಂಬತ್ತರ ಟೆಗೆ ಪಳುವ ಮನಸ್ಸು ಆಗದು. ಅದರಿಂದ ಜಮನಲಾಲ ಮಾತ್ರ ಇಲ್ಲಿನ ಉಳಿ ಸವಿಂದ ಸದೆಯಿದನು. ಶ್ರೋಧಿಫೋಯಾಕ್ಸೆ ಬಂದು, ‘ಕೆಲಸವಿಲ್ಲದೆ ಇಂದ್ರೇ ದಕ್ಷೇ ಹುಮ್ಮೆನಂತೆ ಬುದ್ದೆ’ ಎಂದು ತನ್ನಸ್ವರಕ್ಕೆ ತಾನೇ ನಕ್ಕಿನು. ‘ಅಯ್ಯಾ ಚಿಖಿತಾ ಹೀರಾಗಮತ್ತಿದೆ. ಏನಾದರೂ ತಂಪಾದ ಪಾನಿರ್ಯಿವನ್ನು ಸೇವಿ ಸೋಜಿನೆಂದು ಆನೂರಿಸಿದ್ದ್ವಿಲ್ಲಿಂದಿನತ್ತ ನಡೆದನು.

ಅನ್ನಾರೆಸಿದ್ದ್ವಿಲ್ಲಿಂಟಿನಲ್ಲಿನುಂಬೆಯಲ್ಲಿಯ ಒಂದು ಕ್ರಾಂತಿಯಮೇಲೆ ಕುಣಿತುಪ್ಪಾಡು ‘ಕೋಕಾಕೋಲಾ’ ಅರ್ಥರ ಮಾಡಿದನು ಹೇಳಿನ ಹೇಳಲಿ ನ್ನು ‘ಹ್ಯಾನ್‌ ಅಫ್’ ಇಂಡಿ ಮಾ’ ದಿನ ಪತ್ರಿಕೆಯು ಮಾರಿಸುತ್ತು ವೃಟಿವನ್ನು ಸೇರಿದ್ದಾಗ್ತಿದನು. ಒಂದು ಹ್ಲಾಬಿನ ಹ್ಲಾಬಿನ ಜಾಹೀರಾತು ಅವನನ್ನು ಆಕ್ರಿಸಿತ್ತಿಂದಿನ ರಾತ್ರಿ ರಿಚ್‌ದಲ್ಲಿ “ಮಿಸ್‌ಮಾಲಾ”ಷಿ ಮನವೇ ಇತ್ತು ಸ್ವತ್ವಗಳು. ನಿನ್ನ ನಿಮ್ಮ ಪ್ರೀಬಿಲಗಳನ್ನು ಮುಂಗಡವಾಗಿ ರಿಜರ್‌ ಮಾಡಿ ಸಿರಿ” ಎಂದಿದ್ದಿತ್ತ. ಸುಖವಸ್ತು ಜಮನಲಾಲನಂತರ ಹೇಗೆ ಇದು ತ್ವರಿತವಿ? ಅವ್ಯಾರ್ಥಿ ಹೇಡಿರನು ‘ಕೋಕಾಕೋಲಾ’ ಬಾಟ್ಲಿಯನ್ನು ಬಾಳುತ್ತಿದೆ ತೆಗೆದು ಪ್ರೀಬಿಲ್‌ಮೇಲಿಟ್ಟಿ ಹೇಳಿದನು. ಗಡ್‌ಲವಿಲ್ಲದ ಆ ಮೊಟ್ಟಿನಲ್ಲಿ ಶಾಂತಿ ಸೇರಿಸಿದ್ದಾ. ಜಮನಲಾಲ ಬಾಟ್ಲಿಯನ್ನು ಕೈಗೆ ತೆಗೆದುಕೊಂಡು ಮುಂದಿನ ಜಾಹೀರಾತುಗಳನ್ನು ಓದಬಹುದ. ಕೋಕಾಕೋಲಾ ಕುಂಡು ನಂತರ ಹೇಡಿರ ಪ್ರೀಬಿಲ ಸ್ಪೃಷ್ಟಿ ಮಾಡಿದ ಜಮಲಾಲ “ಜಂಟಿಮನ” ಒಂಪು ಬಾಬುಕ್ ಎಂದು ಅರ್ಥರ ಕೊಟ್ಟಿ. ಹೇಡಿರನು ಕೂಡಲೇ ಹೊಗಿ ಬಿಂಬಿ ಮನ ಸಿಗ್ರೆಸ್‌ಬ್ಯಾಕನ್ನು ತಂದುಕೊಟ್ಟಿ. ಜಮನಲಾಲ ಮುಂದಿನ ವೃಟಿ ತಿರುವ ಸಿಗರೀಟ್‌ ಹಷ್ಟುದ. ಅವ್ಯಾರ್ಥಿಯೇ ಒಬ್ಬನು ರಿಸ್‌ಬ್ಲೈಂಟಿಗೆ ಸುಗ್ಗಿ ಕ್ರಾಂತ್ರೀಜ್ಯುಲೇಶನ್‌. ಜಮನ್‌ಲಾಲ! ಎಂದು ಕೈ ಮುಂದೆ ಮಾಡಿದ.

ಜಮನಲಾಲ ಹೇವರಿನಿಂದ ಮುಖವೈಶ್ವಿ ಇಲ್ಲದ ಅಕ್ಷಯದಿಂದ, ಬಂದ ವ್ಯಕ್ತಿಯನ್ನೇ ನೋಡಿದ. “ಹಲೋ ಜಾಜ್, ಏನು ಸಮಾಜಾರ? ಕಾಂಗ್ರೆಸ್ ಚ್ಯಾಲೇನ್ಜ್‌ನ್ನು ಯಾತಕ್ಕೆ? “ಎಂದು ಕೇಳಿದ

“ ಇದೋ ನಿಮ್ಮ ಬಹುಮಾನ ಜಂ ಸಾವಿರ ರೂಪಾಯಿಗಳು ” ಎಂದು ಜಾಜ್ ಕಿಸೆಯೆಳಗಿಂದ ಒಂದು ಜೀಕ್ಕನ್ನು ತೆಗೆದು ಜಮನಲಾಲನ ಕೈಯಲ್ಲಿ ಕೊಟ್ಟು.

ಜಮನಲಾಲನಿಗೆ ಅಕ್ಷಯದೊಡನೆ ಅನಂದಪ್ರಾಪ್ತಿ ತು. ಜಾಜ್ ನ ಕಾಟಕ್ಕೆ ಬೇಸತ್ತು ಏಡಿ ತೊಲಗೆಲಿಂದು ಅವನಿಂದ ಡಜನ್ ನಾಲ್ಕು ನಂಬಿನ ಒಂದು ಸೆಟ್ ಟಿಕೆಟ್ ಕೊಂಡಿದ್ದ ಈಗ ಅವಸಿಗೆ ಅದರ ಸನ್ನೌಕೂಡ ಇರಲಿಲ್ಲ. ಆದರೆ ಅದೇ ಇಂದು ನಿಧಿಯನ್ನು ಅಕೆಸ್ಟುತ್ತಿರುವುದನ್ನು ಯೀಂದಮೇಲೇನು ಕೇಳುವದು? “ಕೊಡ್ದು ಜಾಜ್. ಬಾಯ್, ಇನ್ನು ರದು ಕೊಳಕಾಕೊಲಾ ಬರಲಿ ” ಎಂದು ಆಡರ ಕಳ್ಳಿಸಿದ. ತನ್ನ ದ್ವಾರ್ಥ ಸಿರೆಟ್ ಪ್ರಾಕೆನ್ನು ಜಾಜನತ್ತು ಸರಿಸಿ ಹೇಳಿದನು. “ಅಂತಲ ದೇವರು ನವಾಹಾಗ ಕುರುದಂತಿಲ್ಲ. ಆದರೆ ನಮಗೆ ಅವಶ್ಯವಿದ್ದಾಗ ಮಾತ್ರಕ್ಕೂ ಉಂಟು ಕ್ಷೇತ್ರದಾಢಿತ್ವಾನ್ನೆನ್ನು. ಆದರ ಸಲುವಾಗಿಯೇ ಎಲ್ಲರಿಂದ ಪರಿತಾಷಿಸಾತ್ತಾರೆ, ನೋಡು ಜಾಜ್.” ಎಂದನು.

“ನೀವೇ ಅದ್ವಾಷಭಾಲಿಗಳು ಜಮನಜಾಲ ಇದೀಗ ಆ ಸೇಟ್ ರತನಭಾಯಿ ಭೆಟ್ಟಿಯಾಗಿದ್ದು. ಅವನು ರಿಜಲ್ಟ್ ಶೀಟ್ ಕೇಳಿದ ತೋರಿಸಿದೆ ‘ಹೋಯಿಕು ಹಣ ಕುಡುರೆಯ ಬಾಲಕ್ಕೆ: ಎಂದು ಕಂಬಿ ಯಾಡಿದ’

“ ಜೂಜು ಎಂದರೆ ಹೇಳಲಿಕ್ಕಾದೀಕೇ? ಅದಕ್ಕೆ ಗೆರೆ ಜ್ಞಾನ? ಆದಕ್ಕೆ ವ್ಯವಹಾರ ಜ್ಞಾನವೇ ಪಾರಮಾಣಿಕ. ” ಎಂದನು ಜಮನಲಾಲ ಎದುರಿಸಿದ್ದ ಸೀರ್ಕಿಗಳ್ಳುಟ್ಟಿಯಲ್ಲಿ ತನ್ನ ಉಲ್ಲಿಂತ ಮುಖವನ್ನು ನೋಡುತ್ತೇ.

ವೇಟರನು ಎರಡು ಕೊಳಕಾಕೊಲಾ ಬಾಟ್ಟಿಗಳನ್ನು ತಂದಿಟ್ಟು ಸರಿದುನಿಂತ.

ಜಮನಲಾಲ ಅವನಕ್ಕಿಗೆ ಎಂಟಾಗೆ ರಾಕೆಡ. ಆತ ಸಲಾಂ ಹೋಜೆದು ತೀರಿಳಿದ.

“ನಮ್ಮ ಕೆಮೀಶನ್ ಕೊಡುತ್ತಿರು ಜಮನಲಾಲ? ” ಎಂದು ಜಾಜ್ ಕೇಳಿದ.

“ ಓಮೋ ಅದಕ್ಕೇನಂತೆ ಸಾಯಂಕಾಲ ಜಿ ಗಂಟಿಗೆ ನಮ್ಮು ಫಾಲ್ಟಿಗೆ ಬಂದು ಬಿಡು. ನಾನು ಮನೆಗೆ ಹೋಗುವಾಗ ಬ್ರಾಂಕಿಗೆ ಹೋಗಿ ಈ ಚಿಕ್ಕನ್ನು ಮುರಿಸಿ ಹಣ ಪಡೆದುಕೊಂಡೇ ಹೋಗುತ್ತೇನೆ. ಇನ್ನೊಂದು ಕೆಲಸ ವಾಡು, ಜಾಜರ್. ರಿಜಾನಲ್ಲಿ ಒಂದು ಟೀಬಲಿಗೆ ರಿಜರ್ವ್ ಮಾಡಿಸು ಇದು ತಕ್ಕೊಂದು “ಎಂದು ಪರಿಸಿನಿಂದ ಕಡಿನ್ನೆದು ರೂಪಾಯಿಗಳನ್ನು ತಗೆದು ಅವಸಿಗೆ ಕೂಟಿ.

“ ಆಗಲಿ, ನಾನಿನ್ನು ಬರುತ್ತೇನೆ. ಇನ್ನಿಬ್ಬರನ್ನು ಭೆಟ್ಟಿಯಾಗುವದಿವೆ ಅವರು ಆಫೀಸಿಗೆ ದೊಗಿಬಟ್ಟಿದ್ದರು ಈಗಾಗಲೇ. ಗುಡ್ಡಾವಾಸಿಂಗ್‌ಗ್ರಾ.” ಎಂದು ಜಾಜರ್ ರೆಸ್ಟ್ರೈರೆಂಟಿನಿಂದ ಹೊರಟು ಹೋದನು.

ಜಮನಲಾಲನು ಪನ್ನನ್ನು ಕಿಸೆಯಳಳಿದುವಾಗೆ, ಆಕಶ್ವಾತ್ ನಿಧಿ ಶಂದುಕೆಟ್ಟಿ ಚಿಕ್ಕನ್ನು ಮತ್ತೆಗೆ ಮೈಲ್ ಉಲ್ಲಿತ ದೃಷ್ಟಿಯಿಂದ ಸೇರಿದಿದನು.

ಎದುರಿನ ಗೆರ್ಡಿಯು ಮೇಲೆ ಗಡಿಯಾರ ದಕ್ಕುವರೆ ಘಂಟೆ ಭಾರಿ ಸಿತು. ಜಮಲಾಲನು ಎದು ಬಿಲ್ಲು ಕೊಟ್ಟಿ ಹೊರಗೆ ಬಂದಂತು.

ಅಲ್ಲಿಯೇ ಸೆಕ್ರೆಟರಿಯಿಟ್‌ನ ಒಂದು ಟ್ರಾಕ್ಟ್‌ಇಂಂಡು ಸ್ಥಿತಿತ್ವ, ಡಾರ್ಚ್‌ವ್ಯಾರನ್‌ಸೆದನೆ ವಿಚಾರಿಸಲಾಗಿ ಇದು ಯಾಲಿಜದೆಯೆಂದು ತಿಳಿದ ಬಂದಿತು “ಯಾಗಾದರೆ ನಡೆ.” ಎಂದನ್ ಜಮನಲಾಲ, ಡಾರ್ಚ್‌ವ್ಯಾರನ್ ಒಂದಿಗೆ ಕುಳಿತು “ಯಾಲ್ಲಿಗೆ ಸೇರಿಸಾಬಾ?” ಎಂದಧ್ರು.

“ ಮರ್ಕೆಂಟ್‌ಲಿ ಬ್ರೇಂಕ್” ಎಂದುತ್ತೆರಿಸಿದನು ಜಮನಲಾಲ ಟ್ರಾಕ್ಟ್‌ಸ್ಟೀರ್ ಡತ್ತು ಸಿಮಿನಂಗಳ ಈಗಾಗಿಯೇ ಜಮನಲಾಲನನ್ನು ಮರ್ಕೆಂಟ್‌ಲಿ ಬ್ರಾಂಕಿಗೆ ಶಂದು ಬಿಟ್ಟಿಕು ಡಾರ್ಚ್‌ವ್ಯಾರನ್ ರನಿಗೆ ಒಂದು ರೂಪಾಯಿ ನೋಟೆ ಕ್ಕೆ ಮಾಲ್ಲಿ ಹಾಕಿ “ಸ್ನೇನ್‌ನ್ನು ಹೋಗಬಹುದು” ಎಂದು ಅವನನ್ನು ಕಳುಹಿಸಿದನು.

“ ಟ್ರಾಕ್ಟ್ ಬೇಡನೇ, ಸೇರಿಸಾಬಾ?” ಎಂದು ಡಾರ್ಚ್‌ವ್ಯಾರನ್ ನಿಂತೇಕೇಳಿದ.

“ ಅವಕ್ಷಯಿಲ್ಲ ನನಗೆ ಬ್ರಾಂಕಿನಲ್ಲಿ ಹೆಚ್ಚು ವೇಳಿಯಾಗಬಹುದು” ಎಂದು ದೇಳಿ ಅವನು, ಟ್ರಾಕ್ಟ್ ಅಲ್ಲಿಂದ ಹೊರಟು ಹೋದ ಮೇಲೆಯೇ ಒಳಗೆ ನಡೆದನು,

ಮರುಕ್ಕೆಣದಲ್ಲಿಯೇ ಹೊರಗೆ ಬಂದನು ಈವನ ಕೈಯಲ್ಲಿ ಹ್ಯಾಂಡ್ ಬ್ರೇಗ್ ಇರಲಿಲ್ಲ ಈಗ ಹಣವನ್ನು ಬಯ್ದಲು ಅಮು ಅವಕ್ಕೆವಾಗಿದ್ದಿತು ಇಲ್ಲಿ ಯೇ ನಿಂತಿದ್ದ ಬಂದು ಟ್ರೈಕ್ಸ್‌ರೆಯನ್ನು ತಕೆಖ್ಯಂದು ‘ಮ್ಹಾಟರೇಜ್’ ಸೇಬ್ರ್ ರಿಗೆ ಹೊದ ಒಂದು ಉತ್ತಮ ಲೆದರ ಹ್ಯಾಂಡ್ ಬ್ರೇಗ್ ತಕೆಖ್ಯಂದವನೇ ಬ್ರೇಂಚಿಗೆ ಮರಳಿದ್, ಚಿಕ್ಕು ಕೆರ್ಚ್‌ಟ್ರ್ಯೂ ಹಣ ಎಣಿಸಿಕೊಳ್ಳುತ್ತಿದ್ದ ಹಿಂದಿನಿಂದ ಯಾರೇಂಬೆ ಬಂದು ಬೆನ್ನಿಗೆ ಬಂದೇಟ್ಟು ಕೊಟ್ಟಿರು. ಒಮ್ಮೆಲೆ ದೆದರಿ ಹಿಂದೆ ನೋಡಿದ ದಂಪತ್ಸೇರ ಅವರು ಮಾತನಾಡಿಸಿದರು. “ಏನು ಒಳ್ಳೇ ಭಾರೀ ನೋಟುಗಳನ್ನು ತಿಂತಿರೀ ?” ಎಂದು ಹೀಗೆಂದು ತಲೆಮಲ್ಲಾಡಿಸ ಚಮು ಲಾಲ ತನ್ನ ಕೆಲಸದಲ್ಲಿ ಮಗ್ನಾದಪು. ನೋಟಿಗೆನ್ನೇಜ್ ಹ್ಯಾಂಡ್‌ಬ್ರೇಗ್‌ಗೆ ಹಾಕಿ ಚಿನ್ನಾಗಿ ಬಕ್ಕಲ್ ಬಿಗಿದು, ಕೆಲಿ ಹಾಕಿ, ಬೂರುದಲನ್‌ವಾದ ಆನ್‌ಫರ್ಮೆನ್ಟ್‌ರೆಂಟ್‌ಸಿನಿಂದ ತನನ್ನ ಇಲ್ಲಿಗೆ ತಂದು ಬಿಟ್ಟೆ ಟ್ರೈಕ್ಸ್‌ರೆಯೇ ಒಂದು ನಿಂತತ್ತು ಎದುರಿಗೆ ಅದರಲ್ಲಿ ಇನ್ನೂಬ್ಬಾರೇ ಕುಂತಿದ್ದ. ಡ್ರಾಫ್ಟ್‌ರನೇ ಕೇಳಿದ. “ಟ್ರೈಕ್ಸ್ ಸೇರಣಾಬ ?” ಚಮುನಲೂಲನಿಗೆ ಸಂಶಯಿಂಬತ್ತು. ಹಾಗೂ ಇತ್ತೀಂದು ಹಣವನ್ನು ಈ ಟ್ರೈಕ್ಸ್‌ರೆಯಲ್ಲಿ ಮಲಬರೆಹಲ್ಲನ ಪರೆಗೆ ಬಯ್ದುವದೂ ಅವಾಯುಕರವೆನ್ನಿಲ್ಲಿ. ನಿಂತಹಲ್ಲಿಯೇ ಖಾತ್ರಬಿಟ್ಟು ವಿಜಾರಣವನ್‌ಗಿ. ಆಪ್ರಾರ್ಲೆ ದಂಪತ್ಸೇರರು ಕೆಲಸ ಮುಗಿಸಿಕೊಂಡು ಹೂರಗೆ ಬಂದರು. ಚಮುನಲೂಲನಿನ್ನ ನೋಡಿ ಏಕೆ ಜವನ್‌, ಬರ್ತ್‌ಕೇನು ಹಾಗಾದರೆ ಬೊ ನನ್ನ ಕಾರ್‌ನಲ್ಲಿ” ಎಂದನು. ಚಮುನಲೂಲನಿಗೆ ಹೀಗೇಂದ ಜೀವ ಹಾರಳಿದಂತಹಾಯಿತು. “ನಡೆಯಿರ ಸೇತ್” ಎಂದವನೇ ಅವರೊಡನ್ ಹೋಗಿ ಅವರ ಕಾರಿನಲ್ಲಿ ಕುಳಿತು, ಬೇವುದ ಮುಖವನ್ನು ಕರವಕ್ಕಿಸಿಂದ ಬರಿಸಿಕೊಂಡ. ನಿನ್ನೆಲೆ ನೀಳುಸೇರೇಂದ್ರಷ್ಟು ಬಟ್ಟಿ. ಕಾರು ಓಡಿಕ್ಕುತ್ತು ಚಮುನಲೂಲನ ತಲೆಯಲ್ಲಿ ಕಬಾರ ಪ್ರವಹ ವೆದ್ದಿತು ಲಪ್ಪಿ ಹಣವನ್ನು ಆತನೆಂದೂ ಎಣಿಸಿಲ್ಲಿ. ಹಾಗೂ ತನ್ನ ದೇಸೆನಲ್ಲಿ ಇಷ್ಟ್‌ಎಂದು ಹಣ ಯಾರೂ ಕೊಟ್ಟಿರಲ್ಲಿ. ಅವನ ಅಣ್ಣ ಮನಬರಲಾಲಕೂದ ಈತನನ್ನು ಹಣದ ವಿಷಯದಿಂದ ದೂರವಿಟ್ಟಿದ್ದನು. ಎಷ್ಟುಂದರೂ ಈತನು ಗೃಹಕ್ಕು ಮೇರಿ ಲಾಗಿ ಬಂಡವಲತಾಹಿ ಅವನ ದುಡ್ಡ ದುಡಿತಲ್ಲಿ ತೊಡಗಿದರೇ ಸಮಾಧಾನ. ಹಾಳು ಕ್ಕಬ್ಬಿನಲ್ಲಿ, ಮೊಜಿಗಾಗಿ ಹಣವನ್ನೆಷ್ಟಿಂದೂ ಕೊಡುತ್ತಿರಲ್ಲಿ ಆತ ಇದೇ ಹಣದಿಂದಲೇ ಚಮುನಲೂಲ ಅವರ ಅಂಣನ ಮಾನೋವೈಶ್ವತ್ತಿಯ

ವಿರುದ್ಧವಾಗಿ ತನ್ನ ಆಭ್ಯಾಸಗಳಿನ್ನೀಲ್ಲ ಕಲಿತು ಬೆಳ್ಳಿದ್ದು. ಅವಳಿಗೆ ಮಿಸ್-
ವಾಲಾಳ ಮೇಲೆ ಇಲ್ಲದ ಪ್ರೇಮ. ಆವಳೊಡನೆ ವಿವರಿಸಿ ಅನಂದಪಡ
ಯಬೇಕೆಂದೂ ಸಾಧ್ಯವಾದರೆ ಆವಳನ್ನು ಲಗ್ನವಾಗಬೇಕೆಂದೂ ಅವನ
ಹೇಳುತ್ತಿದ್ದನು. ಆದರೆ ಎದೆಯಲ್ಲಿ ಸೋಡಿಡರೆ ಈ ನಿಷ್ಪ್ರವರ್ತತಿ ಮನೆ
ಇಂದ ಎಲ್ಲಿ ಹೊರಗೆ ಕಾಕಂವರೋ ಎಂಬ ದೆವರಿಕೆ ಬೇರೆ. ಏನಾದರೂ
ಅಗಲಿ ನಾನೇಂದು ಹೊಸ ಕಾರಣ ಈ ದಿನವೇ ಕೊಂಡು ಬಿಡುವೇ. ರಾತ್ರಿ
ರಿಜ್‌ಗ ಹೋಗಿ ವಾಲಾಕೊಡನೆ ಮಾತಾಡುವೇ. ಮುಂದಿನ ಮಾತು ಮುಂದೆ
ಎಂದು ತೇಳುತ್ತೆ ಚಮನಲಾಲನು ಹೂಡಿ ಸೋಡಿಡನು. ಉದೇ ಟ್ರೈಸ್
ಮುಂದಿನ ನಿಮಿಷದಲ್ಲಿ ಸ್ವೇಂತಕೆಣ್ಣಂಡು ಮುಂದೆ ಹೋಯಿತೆ. ಚೌಕಿಗೆ
ತರುಗಳಿಲ್ಲಿ ಸೇರಿದ ಶಾರು ಸ್ವೇಂದು ತಕೊಂದು ಟ್ರೈಸ್ ಇಂಘ್ ಹಾ ರಿ
ತು ಚಮನಲಾಲನಿಗೆ ಇನ್ನೂ ಸಂಶಯ ಬಲವಾಯಿತು. ತನ್ನ ದೇಹಿಂದೇ
ಚಿಕ್ಕಾಳ್ಯಾವದಕ್ಕೆ ಈ ಟ್ರೈಸ್ ಬನ್ನು ಹತ್ತಿದೆಯೆಂದು ದೆರುತ್ತ ದಂಪತ್ರಾ
ಸೇರಿಗೆ ದೇಹದನು. ಸೇರು ಧ್ವರ್ಯರ್ ದೇಹಿವರು. ಹಾಗೂ ಸುರಕ್ಷಿತ
ವಾಗಿ ಅವನನ್ನು ನುಸ್ತಿಗೆ ಮುಟ್ಟಿಸಿದರು.

ಚಮನಲಾಲ ಪಂಜರದಿಂದ ಹಾರಿಬಿಟ್ಟಿ ಕ್ಕಿಯಾಡೆ ಒನ್ನುತೆ
ಮನೆಯಲ್ಲಿ ಸುಗ್ಗಿದ? ಯಾಂದಬ್ಯಾಗನ್ನು ತನ್ನ ರಜುವಿಗೆ ಬಯಲ್ಲಿ ಕಂಡಿ
ನಲ್ಲಿಟ್ಟಿ ಭದ್ರವಾಗಿಸಿದ.

ಎರಡು ಫಂಟೆಗೆ ಮನಹರಲಾಲ ಉಟಕ್ಕೆ ಬಂದಾಗ ಚಮನಲಾ
ಲಂನನ್ನು ಕರೆದೆ “ನಿನಿನ್ನ ತನುನ, ಹೇಡೆ ಎಲ್ಲಿ?” ಎಂದನ್ನಾ. ಚಮನ
ನಿಗೆ ಒಮ್ಮೆಲ್ಲೆ ಆಕ್ರಯವಾಯಿತು. ಈ ಸುದ್ದಿ ಅಂಳನಿಗೆ ಹೀಗೆ ಗೊತ್ತು
ಯಿತೆಂದು. ಅದರೂ ಕೈಹಿಸಕುತ್ತ, “ಓಹೋ ಇದಕ್ಕೇನು. ಚಂಡನನಲ್ಲಿ
ಅಥವಾ ಕೊಡ್ಡಿಳಿವಲ್ಲಿ” ಎಂದನು. ಆದರೆ ಮನದರಲಾಲನಿಗೆ ನಿಂತವಾ
ಗಿ ಹೇಡೆ ಬೇಕಾಗಿರಲಿಲ್ಲ, ನಂತರ ಬೇಕಾಗಿದ್ದಂತು ಅದಕ್ಕೇ ಅರಳಿ ಹಿಂಜ
ಉಡಿದೆ ಎಷ್ಟು ಹಣ ಬಂದಿತು?

“ನಿನಿಲ್ಲ, ಅಷ್ಟೇ ಅಥವಾ ಲಕ್ಷ್ಯ ಮಾತ್ರ.”

“ಓಹೋ. ಹಾಗಾದರೆ ಇಬ್ಬರೂ ಪಾಟಿನರ ಆಗಿ ಬಿಜಿನೆಸ್ ಮಾಡೋ
ಇವಲ್ಲ.”

“ಅದೇಕೆ ಈಗ ವಿಚಾರ ಇನ್ನೂ ಇದೇ ಈಗಮನಿಗೆ ಹಣ ಬಂದಿದೆ. ನನಗೊಂದು ಕಾರು ಅವಶ್ಯವಾಗಿ ಬೇಕು. ನನ್ನ ಲಗ್ತುದ ವ್ಯವಸ್ಥೆ ಮಾಡಬೇಕು. ನಾನೇನು ನನ್ನ ತಮ್ಮನ ಜಾಗ ಕಾಲೇಜ ಕಲಿಯಲಿಲ್ಲ. ಅಧವಾ ನಿನ್ನ ಹಾಗೆ ಕೀರ ಆಗಲಿಲ್ಲ “ನಿನು ಈಗ ಒಮ್ಮೆಲ್ಲಿ ನೇರ ಚಮನಲಾಲ ಆಗಿಬಿಟ್ಟಿಯಲ್ಲ” “ಅದೇನು ಜೂಜಿನ ಹಣ ಕುದರಿಯ ಬಾಲದಿಂದ ಬಂದದ್ದು ಇನ್ನುವೇದರ ಬಾಲಕ್ಕೂ ಹೋಗುತ್ತದೆ ಅವೇ.”

“ನಿವು ಹುಡುಗರು ನಿನಗೆ ಗೊತ್ತಿಲ್ಲನೇನು ಮೂಳೆನು ಮತ್ತು ಹಣವು ಕೊಡಲೆ ಬೇರೆ ಯಾಗುತ್ತವೆಂದು ಬಂದ ಹಣ ನಾವು ಕಾಯ್ದುಕೊಳ್ಳಬೇಕು ಸಾಧ್ಯವಿದ್ದರೆ ಅದನ್ನು ಬೆಳಸಬೇಕು,. ತಿಳಿಯಿತೆ? ಸುಮ್ಮನೆ ಜಾಜಾಟಿ ಕ್ಕೆ ಬೀಳಬೇಡ ಈಗ ಹೋಗು, ಬ್ರಾಂಕಿನಲ್ಲಿ ನಿನ್ನ ಅಕೌಂಟ ತೆಗೆ ಹಣ ದಿಪಾಜಿಟ್ ಮಾಡಿ ಬಾ ಸುಮ್ಮನೆ ನಿನಗೆ ತಿಳಿಯಲಿಕ್ಕೆಲ್ಲ” ಚಮನಲಾಲ ಸಾಮ್ಮನೆ ಹಾಗುಟ್ಟಿ ಕೊನೆಗೊಮ್ಮೆ ನಮ್ಮ-ನಕ್ಕೆ ಹೇರಬು ಹೋದನು ತನ್ನ ರಾವಿಗೆ.

ಏದು ಫಂಟಿಗೆ ಜಾರ್ಜ ಬಂದಿಳಿದಾಗಲೇ ಚಮನಲಾಲನಿಗೆ ಎಚ್ಚರ. ಜಾರ್ಜ ಒಳಗೆ ಬಂದು ರಿಜಾದಲ್ಲಿ ಟ್ರೇಬಲ್ ರಿಜರ್ ಮಾಡಿಸಿದ್ದನ್ನು ತಿಳಿಸಿದನು. ಚಮನಲಾಲನು “ಒಕ್ಕೀನುದು. ಇಗೊ ನಿನ್ನ ಕರ್ಮಿತನ” ಎಂದು ಇನ್ನೂರು ರೂಪಾಯಿಗಳನ್ನು ಕೊಟ್ಟನು. ಅವನು. ಆ ಸುದ್ದಿ ಈ ಸುದ್ದಿ ಮಾತನಾಡಿ ದೇಶಾವರಿ ನಗೆ ನಕ್ಕು ಹೋರಬು ಹೋದನು.

ನಂತರ ಚಮನಲಾಲನು ಚಪ ಕುಡಿದು ತನ್ನ ರಣಜತನಿಗೆ ಫೋನೆ ಮಾಡಿ ಉಟ್ಟೋವೋಬಾಯಿಲ್ಸಿಗೆ ಬರಬೇಕೆಂದು ತಿಳಿಬಿ. ಅಧರ ಫಂಟಿಯಲ್ಲಿ ವೇಷ ಬದಲಾಯಿಸಿ ಹೋರಬು ಪ್ರೇಮಿಯರ್ ಉಟ್ಟೋವೋಬಾಯಿಲ್ಸಿನಲ್ಲಿ ಬಂದು ಮಾಡ್ಯಾನೇಜರರ ಕಾರನ್ನ ಕೊಂಡು ಕೊಂಡು ಇಬ್ಬರೂ ವಿಶ್ರೇಷಣೆ ನಡೆದರು. ಎಲ್ಲಿಗೆ?

(೨)

ರಣಜಿತ್ ಮುಂಬಯಿಯ ಸಿನಿಮಾ ಕಂಪನಿಯೊಂದರೆ ಘ್ಯಾನಾನ್ಸ್ ರ ಅವನಿಗೆ ಎಲ್ಲ ತಾರೆಗಳ ಪರಿಚಯವೂ ಇದ್ದಿತು. ಆದಕ್ಕಾಗಿಯೇ ಚಮನ್ ಲಾಲ ಅವನ ಸ್ನೇಹವನ್ನು ಸಂಪಾದಿಸಿದ್ದನ್ನು. ಹಾಗು ಮಾಲಾಕೊಂಡಿಗೆ ಪರಿಚಯ ಮಾಡಿಕೊಂಡಲು ಇವನೇ ಯೋಗ್ಯ ಮನುಷ್ಯನೆಂದು ಅವನಿಗೆ ಮನವರಿಕೆಯಾಗಿಕ್ಕು.

ಇಬ್ಬರೂ ಕೂಡಿ ಹೊಸ ಕಾರಿನಲ್ಲಿ ಕುಳಿತು ರಿಜ್‌ಗೆ ಬಂದರು. ಉಂಟ ಮುಗಿಸಿದರು. ಅಷ್ಟರಲ್ಲಿ ಬ್ಯಾಂಡವಾದನ ಸುರುವಾಯಿತು. ಗೆಳೆಯ ರಿಬ್ಬರೂ ಸ್ವತ್ಯಾಭಾಲೆಗೆ ಹೋಗಿ ಸ್ಥಳವನ್ನಿರಿಸಿಕೊಂಡು ವಿಶ್ವಾಂತಿ ಪಡೆಯುವವರಂತೆ ಸ್ವಲ್ಪ ಮಾರಚಲ್ಲಿಯೇ ಸಿಗರೇಟ್ ಸೇದುತ್ತ ನಿಂತುಕೊಂಡರು

ಮಾಲಾಳ ಸ್ವತ್ಯಾವು ವಾದಶಬ್ದ ಫ್ಲೀಶದೊಂದಿಗೆ ಬಣ್ಣ-ಬಣ್ಣ ದ ವಿಷ್ಯುತ ಬೆಳಕಿನಲ್ಲಿ ಸುರುವಾಯಿತು. ಚಮನ್ ಸ್ಪರ್ಗ ಕಂಡ. ಅವನ ಮಿತ್ರ ರಣಜಿತ್ ಅವನಿಗೆ ಆಗಾಗ ನತ್ರೇಕಿಯನ್ನು ಗುರುತಿಸಲು ಹೇಳಿದ್ದರೆ ಅವನು ಭೂಮಿಗಳಿಯುತ್ತಿದ್ದನೋ ಇಲ್ಲವೋ.

ಮೊದಲನೆ ಕೊಂಡು ಮುಗಿದ ಕೂಡಲೇ ಆರೆಂಜ ಗಾಲ್ ಸುಗಳು ಬಂದವು. ಚಮನ್‌ಲಾಲ ಗಾಲ್ ಮು ಕೈಗೆ ತೀಗೆದುಕೊಂಡು ಆಲ್ಟಿಯೇ ಇದ್ದ ಟೀಬಲಿಗೆ ಹೋಗಿ ಕುಳಿತ. ಮಾರನೆಕ್ಕೆಂದಲ್ಲಿ ರಣಜಿತ್ ಮಾಲಾಳನ್ನು ಕರೆದುಕೊಂಡು ಅದೇ ಟೀಬಲಿಗೆ ಬಂದನು. ಅವನೇ ಚಮನ್‌ಲಾಲನಿಗೆ ಮಾಲಾಳ ಪರಿಚಯ ಮಾಡಿಕೊಟ್ಟ ಮೊದಲು ಗಾಲ್ ಸ ಬರಿದು ಮಾಡಿದರು. ಚಮನ್‌ಲಾಲನಿಗೆ ಇನ್ನು ಸ್ಪರ್ಗವೂ ಬೇಕಾಗಿರಲಿಲ್ಲ. ಅವಳಿಂದನೆ ಮಾತನಾಡಬೇಕೆಂದಿದ್ದ ಆದರೆ ನಾಲಿಗೆಯ ಮೇಲೆ ವಿಷಯನೇ ಬರಲಿಲ್ಲ.

ಅಷ್ಟರಲ್ಲಿ ಕೇರಸ್ ಬ್ಯಾಂಡ ಸುರುವಾಯ್ತು. ಎಲ್ಲರೂ ಎದ್ದುನಿಂತು ತಮ್ಮ ಜೋಡಿಗಳೊಡನೆ ದುಂಡಗೆ ತಿರುಗ ಹತ್ತಿದರು, ರಣಜಿತ್ ಇಷ್ಟೇತ್ತಿಗೆ ಎಲ್ಲೊಂದು ಮಾಯವಾಗಿದ್ದ ಮಾಲಾಳೂ ಹೋಗಿಬಿಟ್ಟಿಳು ಚಮನ್‌ಲಾಲ ಬೆಪ್ಪಾಗಿ ಹಳ್ಳಿಯ ಹುಂಬನಂತೆ ನಿಂತುಬಿಟ್ಟು. ಇನ್ನೇನು ಮಾಡುವದು ಎಂದು ಹಿಂದೆ ಲೆಂಜದಲ್ಲಿ ಯಾರಾದರೂ ಪಾಟ್‌ನರ ಸಿಕ್ಕುತ್ತಾ ರೇ ಏ ನೇಡೇ ಏಂದು ನೊ ಏ ಡಲು ಹೋ ಏ ದ.

ಅಲ್ಲಿದ್ದ ಒಬ್ಬ ವಾಸೀ ಹುಡಿಗೆಯನ್ನು ರಮಿಸಿ ಕರಕೊಂಡು ಬಂದು ಮೇಳು ದಳ್ಳಿ ಸೇರಿದ.

ಎರಡನೇ ಕೊಂಟ ಮುಗಿಯುವ ಹೊತ್ತಿಗೆ ರಾತ್ರಿ ಹೆನ್ನೊಂದುಹೊಡ್ಡಿತ್ತು ರಣಜಿತ್ ಚಮನ್ಲಾಲಾಲನ ಬಳಿಗೆ ಬಂದು ನಾನು ಹೋಗುತ್ತೇನೆಂದು ಹೇಳಿದ. ಆದರೆ ಹೋಗಲು ಜಮನ್ಲಾಲನಿಗೆ ಮನಸಿರಲಿಲ್ಲ. ಹೇಗಾದರೂ ಮಾಡಿ ಮಿಸ್‌ಮಾಲಾಳೊಡನೆ ಸಖ್ಯ ಬೆಳಿಸಿಕೊಂಡೇ ಹೋಗಬೇಕೆಂದು ಅವನ ಒಳಗಿನ ಇಡ್ಡಿ ಇಡ್ಡಿತು. ಆ ಮುಂಬಯಿಯ ಪತೆಂಗ ರಣಜಿತನಿಗೆ ಇದೆನು ಗೊತ್ತಾಗದೆ ಹೋಗಲಿಲ್ಲ. ಅವನೇ ಎಚ್ಚರಿಸಿದ. ಹೋಗೆನೀಣಿ ನಡೆ. ನಿನ್ನ ಇಟ್ಟಿ ನೂತ್ತಿರಾಗದಿಪ್ಪಿರ ನಾಡಿದು ಶನಿವಾರ ರಾತ್ರಿ ಮನ್ನಾ ಇಲ್ಲಿಗೆ ಬರೋಣವಂತೆ. ನಾನಂತು ಹೋಗುತ್ತಿನಷ್ಟು ಎಂದು ಚಮನ್ಲಾಲನ ಖತ್ತರ ಕಾಮುಕೀ ದೊಗಿಬಿಟ್ಟಿನು.

ಕೊನೆಯ ಕಾಂಡಿಸಲ್ಲಿ ಕೇವಲ ಸಂಗೀತ ವಾದ್ಯವಾದನ ವಿದ್ದಿತ್. ಏಲ್ಲರೂ ಹೀಬಲ ಎಲ್ಲಿಗೆ ವೇರುಗೆಕೊಂಡಿಗೆ ಆ ಸ್ವರಗಳನ್ನು ಆಶಿಸುತ್ತ ಕುಳಿತ್ತಿದ್ದರು. ಜಮನ್ಲಾಲ ಮೆನ್ನೊಂಗೆ ಹೇಳಿ ಮಯಾರ ಪಂಖು ನಾಷಿಧ್ಯವನ್ನು ಪಡೆಯಬಯಸಿದ. ಅದೇನು ವ್ಯಘರ ಹೋಗಲಿಲ್ಲ. ಮಿಸ್‌ಮಾಲಾಳು ತನ್ನ ತಂಗಿಯೊಡನೆ ಜಮನ್ಲಾಲನ ಟೀಬಲಿಗೆ ಬಂದುಕುಳಿತನು

ಜಮನ್ಲಾಲ ಸ್ವಿನ್‌ಎಕ್ಸ್‌ಆರ್‌ಆರ್‌ರ ಕಳಿಂ ಸೀಗರೆಟ್ ಹಜ್ಜೆದ್. ಪ್ರಾಕೆನ್ನು ಮಿಸ್‌ಮಾಲಾಳೆದುರಿಗಿಟ್ಟು. ಅವಕು ಸೇದುವದಿಲೆಂದು ಕ್ರಮಾ ಪಣಿ ತೇಳಿದೆಂದು. ಜಮನ್ಲಾಲನೇ ಮಾತಿಗೆ ಹೊಡಲು ಪ್ರಾರಂಭಿಸಿದ.

“ ನಾನು ಕೂಡ ಸಿನ್‌ನಾಖಮೊಂಗದಲ್ಲಿ ಸೇರಬೇಕೆಂದಿದ್ದೇನೆ.

“ ಹಾಗಾದರೆ ನಿನ್ನ ಕೂಡ ನಮ್ಮ ವರ್ಗದಲ್ಲಿ ಬರಬೇಕಾಯಿತ್ತಲ್ಲ

“ ಏಕೋ ನಿನ್ನ ಪ್ರತಿಕೂಲನಿರ್ದಿಷ್ಟೇ ?

“ ಪ್ರತಿಕೂಲನೇನಿಲ್ಲ. ಆದರೆ ನಮ್ಮ ಸಮಾಜನ ಬಿಳ್ಳಿವರ್ಕಾ ಮೇಲಿತ್ತದೆದಪ್ಪೆ

ನನಗೆ ಅರ್ಥವಾಗಲಿಲ್ಲ.

ಆದರ ಅರ್ಥವಿಸ್ತೇ ನಾವೆಂತಹ ಖತ್ತಮ ಕಲಾವಿದಿರಲಿ, ನಾನೇಷ್ಟು ಹಣ ಸಂಸಾದಿಸಿರಲಿ ನಮಗೆ ಸಾಮಾಜಿಕ ಸ್ವಾರ್ಥಾಗ್ರಾ, ಮಯಾರ್ ಧೀಗಳು ಲಭಿಸುವವು.

ಅದನ್ನು ನಾನೆ ಇಪ್ಪುಲಾರೆ. ಎಲ್ಲರೂ ಪಶ್ಚಿಮಗಳಲ್ಲಿ, ರೇಡಿಯೋ ದಲ್ಲಿ ಕ್ಕಾಬ್ಯಾಗಳಲ್ಲಿ ಗುಣದಾನ ಮಾಡುತ್ತಾರಲ್ಲ. ಅದೇನು ಅಲ್ವನೇ?

ಅದು ವೇರ ಅಲ್ವನೆಂದೇ ಹೇಳಬೇಕು. ಕ್ಕಾಬ್ಯಾಗಳಿಗೆ ಬರುವ ಜನ ಅಪ್ಪೇ ಸಮಾಜದಲ್ಲಿ ಬಹುಷಭ್ಯಾಕರಾಗುವರು. ಅವರೇನು ಜೀಬಿನಲ್ಲಿ ಚೀಕಾಪುನ್ತೆ ಇಟ್ಟಿಕೊಂಡು ಅಡ್ಡಾಡುತ್ತಾರೆ. ದಿನವೂ ಬಣ್ಣದ ರಾತ್ರಿಗಳನ್ನು ಅನುಭವಿಸುತ್ತಾರೆ. ನಾಳಿ ಶನಿವಾರ ಇಲ್ಲಿ ಘ್ಯಾಶನ್ ಪರೋಡ ನಡೆಯುತ್ತದೆ. ಆಗ ಈ ಬೀಳಿ ಕೊಟ್ಟಿನ ಕರಿಬೂಟ್ಟಿನ ಜನ ಚವಸ್ಪಿಳಿ ಜೊಡಿಯು ಲಲ್ಲಿ ಮಾಡುತ್ತಾರೆ, ಅವರಿಗೆ ನಾವ್ಯಾಂದು ಆಟಿಕೆಯ ವಸ್ತುಗಳಾಗಿ ಬಿಡುತ್ತೇನೆ. ಅಪ್ಪೇ. ಅವರಲ್ಲಿ ನಮ್ಮ ಮನಸಿನ ಇಚ್ಛಿಯೆಂದೂ ನಡೆಯಲಾರದು.

ಅದು ಬಹುಮಟ್ಟಿಗೆ ನಿಜ. ಅಶ್ವಿತ ಸಮಾಜದಲ್ಲಿ ಈ ದೊಡ್ಡ ಜನರು ದೇವತೀಗಳಾಗಿ ವರ್ತಿಸುತ್ತಾರೆ. ಅದೆಲ್ಲ ಇರಲಿ. ನೀವೆಲ್ಲಿ ವಾಸ ವಾಗಿರುತ್ತೀರಿ.

ನಾನೇ ಮರಿನೆ ಡಾರ್ಯುವ್ವನಲ್ಲಿ ಇರುತ್ತೀನೆ. “ಶ್ರೀ-ನಿವಾಸ” ಎಂದು ಹೊರಗೆ ಬೀಳಿ ಕಲ್ಲಿನಲ್ಲಿ ಹೆಷರು ಹಾಕಿಸಿದ್ದೀನೆ.

“ಓಹೊ ಸುಂದರ ಹೆಷರು. ನಿಮ್ಮ ಪರಿಚಯವಾದದ್ದು. ಸಂತೋಷ ನ ನಾಳಿ ನಿಮ್ಮನ್ನು ಭೀಟ್ಟಿಯಾಗಬಹುದೇ?”

“ಭೀಟ್ಟಿಯಾಗುವವರಿಗೆ ನಾನು ಬೇಡವೆನ್ನ ಲಾರೆ. ಆದರೆ ನಾಳಿಗೆ ನನಗೆ ಕೆಲಸ ತುಂಬಾ ಇದೆ. ಬೆಳಗಿನಲ್ಲಿ ಹತ್ತುಗಂಟೆಗೆ ಒಂದು ಡಾನ್ಸಿಗಾಗಿ ಶ್ರೀ ಸೌಂಡ ಸ್ಪೂಡಿಯೋಕ್ಕೆ ಹೋಗಬೇಕು ನಂತರ ಮಧ್ಯಾನ್ತ ಐದು ಗಂಟೆಗೆ ಫಿಲ್ಮಸ್ಥಾನ ದವರನ್ನು ಕಾಣಬೇಕು ಅವರು ಒಂದು ಕಾಂಪ್ಲ್ರೋಕ್ಕೆ ಹೇಳಿಕೆಳುಹಿಡ್ಡಾರೆ.”

“ಓಹೊ. ಹಾಗಾದರೆ ನಿಮಗೂ ಬಹೆಳ ಎಂಗೇಜಮೆಂಟ್ ಇವೇ ಇರಲಿ ಹಾಗಾದರೆ ನಾನು ಶನಿವಾರ ದಿನ ನಿಮ್ಮನ್ನು ಕಾಣಬಹುದೇ?”

“ಶನಿವಾರವೇ. ನೋಡಬೇಕು ಘ್ಯಾಶನ್ ಪರೇಡಿಗಾಗಿ ಶಾಸಿಂಗಿಗೆ ಹೋಗಬೇಕಾದೆ. ಅಷ್ಟರಲ್ಲಿ ಎಲ್ಲಿಯಾದರೂ ಹಣ ಸಂಪಾದಿಸಬೇಕು. ಈಗ ಎರಡು ದಿನ ಬಿಡನೇ ಇಲ್ಲ.”

“ಮಿಂಸಾಮಾಲಾ ತಪ್ಪಿ ತಿಳಿದು ಕೊಳ್ಳಬೇಡಿ. ಘ್ಯಾಶನ್ ಪರೇಡಿನು

ಬಗ್ಗೆ ಚಾರಿಂಗ್ ನಾನು ನೋಡಿಕೊಳ್ಳುತ್ತೇನೆ. ಅದರ ಬಗ್ಗೆ ನೀವು ಕೆಂತಿಸಬೇಕೆಲ್ಲ ? ಎಂದನು.

ಮಿಸ್ ಮಾಲಾಳ ಕಂಜಲ್ಲಿ ಮೋಹಿನಿಯು ನೋಡಿ ಮೂಡಿಬಂದಿತು. ಚಮನಲಾಲ ಮಂತ್ರ ಮುಗ್ದನಾದ.

ಹನ್ನೆರಡು ಫ್ಯಂಟ್ ಬಾರಿಸಿತು ಕ್ಲಿಭ್ ನ ದೀಪಗಳು ಆಗಹತ್ತಿದವು.

ಮಿಸ್ ಮಾಲಾಳಿಗೂ ಅವಳ ತಂಗಿಗೂ ಸುಖ ಸ್ವಷ್ಟಿಗಳನ್ನು ಕೋರಿನಲ್ಲಿ ಕುಳಿತು ಚಮನಲಾಲ ಮನೆಯ ಕಡೆ ಮರಳದ. ಅವನ ಹೃದಯ ಆನಂದದಿಂದ ಖಾರವಾಗಿತ್ತು. ಅಷ್ಟೇ ಅಲ್ಲದೆ ಪ್ರೇಮದ ಗಾಳಿ ತುಂಬಿ ಆಕಾಶದಲ್ಲಿ ಹಾರಾಡ ಹುತ್ತಿತು. ನಿಜರ ಬೀದಿಗಳಲ್ಲಿ ಕಾರು ತನ್ನ ಪ್ರಖರ ದೀಪದ ಬೀಳಕಿನಲ್ಲಿ ಕತ್ತಲಿಲ್ಲಿ ಮಿಣುಕು ಹುಳದಂತೆ ಸಾಗಿತ್ತು.

ಮನೆಯ ಕಂಪೊಂಡಿನಹತ್ತರ ಹೊರಳಿದ್ದೀರುತ್ತಿರು ಗೆಟ್ಟಿನೆಂದು ಒಂದು ಕೌರು ನಿಂತಿದ್ದು ಕಂಡು ಬಂದಿತು. ಕಾರಿನ ನಂಬರ ನೋಡಿ ದಾಗ ಯಾರದೆನ್ನು ನಿದು ಗೊತ್ತಾಗಲಿಲ್ಲ ಹಾಗು ಕಂಪೊಂಡಿನೊಳಗೆ ಕಾರು ಏಕೆ ಯೋಗಲಿಲ್ಲವೆಂದು ಸಂಶಯ ಬಂದಿತು. ತನ್ನ ಕಾರನ್ನು ದೂಡಿಕೋಂಡು ಗೆಟ್ಟಿನ ಬಳಗೆ ಬಂದು ಚಮನಲಾಲ ವಾಚಮನ್ ಸಮನವನ್ನು ಕೂಗಿದನು ಉತ್ತರ ಬರಲಿಲ್ಲ. ಪುನಃ ಪುನಃ ಹಾನ್ಯ ಬಾರಿಸಿದನು. ಆದರೂ ಯಾರೂ ಬರಲಿಲ್ಲ. ಒಳಗೆ ತನ್ನ ಕೋಣೆಯಲ್ಲಿ ದೀಪವಿದ್ದದು ಕಂಡು ಬಂದಿತು. ಅವನಿಗೆ ಆಕ್ಷಯವಾಯಿತು. ತಾನೇ ಗೆಟ್ಟಿನ್ನು ತೆಗೆಯಲು ಹೋದಾಗ ಗೆಟ್ಟಿನ ಜಿಲಕ ತೆಗೆದಿದ್ದು ಕಂಡು ಬಂದಿತು. ಕಾರನ್ನು ಒಳಗೆ ತೆಗೆದುಕೊಂಡು ಕಂಪೊಂಡಿನಲ್ಲಿ ಬಿಟ್ಟು ತಮ್ಮ ಸಮದಳಾಲನನ್ನು ಕೂಗಿದನು. ಅಷ್ಟರಲ್ಲಿ ಒಮ್ಮೆಲ್ಲಿ ಬಾಟಿನ ಸಪ್ಪಳ ಕೇಳಿಸಿತು. ಯಾರೋ ಕೆಟ್ಟಿಕೆಯಿಂದ ಕೇಳಗೆ ಹಾರಿದಂತೆ ಮಸಕು ಮಸಕಾಗಿ ವ್ಯಕ್ತಿಯ ರೂಪ ಕಾಣಿಸಿತು. ಚಮನಲಾಲನು ಗೆಟ್ಟಿನ ಕಡೆಗೆ ಹೋಗುವ ವ್ಯಕ್ತಿಯನ್ನು ತಡೆಯಲು ಓದಿದನು. ಆದರೆ ಇವನು ಗೆಟ್ಟಿಗೆ ಹೋಗುವಷ್ಟು ರಲ್ಲಿ ಕಾಬುಂಡಿ ಹೋಗಿದಿತು.

హతాతనాగి ఒళగే బందు జమనలాలను మన్యే జనరస్సు ల్లి ఎబ్బిసిదను తన్న కోణియోళగే హోగి సమాజద ఏరియాద మోలిసరిగే ఘోనే మాడిదను. కారిన నంబరు కోట్టును కూడ లే బరువదాగి డ్రైపీయ మేలిద్ద ఇన్సెక్చరరు హేఇదరు

జమనలాలను కోణే ఆక్రమేష్టవాగిద్దితు. హాసిగే, మేజు ఆరువే, కపాటు ఎల్లవూ గడిబిడియింద కుడికిచంతే ఆగిత్తు. జమనలాలన హాద క్యాండబ్యాంగ ఎల్లి ఎందు సంతయ బందితు. ఎల్లియా సిక్కెల్లిల్ల. జమనలాలనిగే ఆకావే కణిచి బిడ్డంతాయితు తలేయ మేలే. నాను ఒమ్మెలే భూమిగిలిద అనుభవవాయితు. సమదనన్న నోడిద. అవనిగేనాదరూ గొత్తిరిబముదే? ఎందు ఇడి కంపోండు కుడికిచండు అల్లియే కిటికియ కేళగే గేణినల్లి సమదను క్యాండబ్యాగినోడనే నిశ్చేషితనాగిచిద్దిద్దను అవన ముఖ వేల్ల హోడితదింద ఉచ్చి హోగిత్తు జల్లినింద రక్త బరుతీత్తు. “ఏను సమదా, ఏనిదు?” ఎందు జమనా మాతాడిసలు హోద “అయ్యి” ఎందు నరాల సమద పుగ్గలిగి ముగ్గరిసిద కూడలే జమనలాలను తన్న తమ్మునన్న కేరిదు ఇబ్బరూ కూడి సమదనన్న హోత్తుకోండు వ్యౌండక్కే తందు మలగిసిదరు ముఖద నేలే నీరు బడిదు అవనిగే ఎళ్ళరగొళిషలు ఉపక్రమిసిదరు.

హోగే మోలిసర జీవోకారు బందితు. ఆదరోళగింద ఇన్సెక్చరరు ఇబ్బరు శాస్త్రపేటలరోడనే ఇల్లదు ఒళగే బందరు. టొచ్చ కాచే ఎల్లిడెయల్లియూ హుడకిదరూ సమదన హేళికెగాగి ఆవరు ఆల్పుకాల తడియబేకాయితు. అల్లియ వరీగే యావ యావ సామానుగళు మాయవాగిదేయిందు పరిష్కిస హత్తిదరు జమన లాల సమదన క్షీయల్లిచ్చ తన్న క్యాండబాగన్న నోడిదను. ఆదు జగ్గాటదల్లి ఆదర హడికయ బారు కిత్తు హోగిద్దితు. ఆదరే ఆదర ఇక్కలుగళు తీరియదే ఇద్దద్దరింద నోట్టిగళిగేనూ ధక్కెయాగిల్ల వేందు మనవరికయాయితు. మోలిసర ఎదురినల్లి నోట్టిగళన్న ఇంటిసిదాగే అవనిగే సమాధానపాయితు.

ನಿಮ್ಮ ದೈವ ಸೆಟ್ಟಿಗಿದೆ. ಸೇಟ್ ಇಲ್ಲದಿದ್ದರೆ. ಹೊ ಕೆಳವಾದರೆ ಪಶ್ಚಿಯಾಗುವದು ಕೆಣಿವಿತ್ತು. ವಸ್ತು ಪಿಡಿಗಳಿದ್ದರೆ ಚಾಕ ಚಕ್ಕನೆಯಿಂದ ಹಿಡಿಯಿಬಹುದು. ಎಂದರು ಇನ್ನಪೇಕ್ಕರು.

ನಿಜ ಸಾಹೇಬರೇ ಸಮದ ಒಕ್ಕೇ ಧ್ಯೇಯಸ್ಥ ನಮ್ಮ ಹೊ ಉಳಿಸಿದ. ಎಂದು ಚಮನಲಾಲ.

“ಸಮದ ಉಳಿದದ್ದೇ ಇನ್ನು ಚನ್ನಾಯಿತು ಸೇರೆ. ಅವನಿಗೆ ವ್ಯಕ್ತಿಯ ಮುಖಚಯ ಗೊತ್ತಾಗಬಹುದು. ನೀವು ಕಾರು ನಂಬರು ನೋಡಿ ದ್ವಿಕೊಂಡಿದ್ದು ಒಕ್ಕೀಯದಾಯಿತು. ನಾಕೆ ಮದ್ದಾನ್ನು ಹನ್ನೆರಡರ ಒಳಗೆ ಆ ಶಾರನ್ನು ಜಪ್ತ ಮಾಡಿ ಮತ್ತೀನೆ. ಚಿಂತೆ ಬೇಡ.

ಅಷ್ಟರಲ್ಲಿ ಸಮದ ಎದ್ದು ಕುಳಿತು ಕಣ್ಣಿರಸಿಕೊಂಡು ಮುಖ ವನ್ನು ತಟ್ಟಿನಿಂದ ತಕ್ಕಿಕೊಂಡೆ. ಎದರುಗೆ ಹೋಲಿಸರು ಸಹ ಇದ್ದುದ ನ್ನು; ನೋಡಿ ಆಶ್ಚರ್ಯವಾಯಿತು.

ಎಲ್ಲರೂ ಜಹ ಕುಡಿದರು.

ಮೋಲಿಸಣನ್ನಪೇಕ್ಕರು ಸಿಗರೀಟ್ ಸೇದುತ್ತ ಸಮದನಿಗೆ ಪ್ರತ್ಯೇಹಾಕ ಹತ್ತಿದರು. ಸಮದರಿಂದ ಅವರಿಗೆ ಗೊತ್ತಾದ ವಿಷಯಗಳಷ್ಟು “ಕನ್ನೊಂದುವರೆ ಗಂಟೀಯಾದ ನೇರೆಲೆ ಅವನು ಬೀಡಿ ಸೇದುತ್ತ ಕುಳಿತು ಕೊಂಡಾಗ ಹೊರಗೆ ಗೇಟಿನಲ್ಲಿ ಕಾದು ಬಂದು ನಿಂತಿತು. ಆದು ಚಮನ ಲಾಲರನ್ನು ಕರೆತಂದು ಶಾರಿರಬೇಕೆಂದು ಉಂಟಿಸಿ ಗೇಟ್ ತಿಗೆದೊಡನೆ ಬೊಬ್ ವ್ಯಕ್ತಿ ಶಾರಿನಿಂದ ಹಾರಿದವನೇ ಕೈಲಿದ್ದ ಚಾಬೂಕಿನಿಂದ ನನ್ನ ಮುಖದ ಮೇಲೆ ಹೊಡಿದನು. ಒಮ್ಮೆಲೆ ಅವನ ಮೇಲೆ ಏರಿ ಹೋಗಿ ಅವನನ್ನು ಶಾರಿಗೇ ಸೂಕಿ ಬಿಟ್ಟಿ. ಡಾರ್ಯಾನ್ನದ ಗೇಟಿನಿಂದ ಕಂಪೊಂಡಿನೊಳಗೆ ಓಡ ಹತ್ತಿದ್ದ ಅದಕ್ಕಾಗಿ ಸಮದ ಒಮ್ಮೆಲೆ ಅವನನ್ನು ಬೆಷ್ಟಪ್ಪಬೇಕಾಯಿತು. ಆದರೆ ಹಿಂದಿದ್ದ ವ್ಯಕ್ತಿ ತಲೆಗೊಂಡು ಬಲವಾದ ಪೆಟ್ಟಿನ್ನು ಕೊಟ್ಟಿದ್ದರಿಂದ ಕಣ್ಣಿಗೆ ಕತ್ತಲು ಕವಿದಂತಾಯಿತು. ಬಂದೇಟ್ಟು ಮಿನಿಟ್ಟು ಕುಳಿತಲ್ಲಿಯೇ ಬಿದ್ದಬಿಟ್ಟಿ ಎದ್ದು ಒಮ್ಮೆಲೆ ಗೇಟಿನೊಳಗಿಂದ ಮನೆಯೊಳಗೆ ಹೋದೆ. ಬಂದೇ ಬಂದು ಕೋಣೆಯಲ್ಲಿ ದೀಪವಿದ್ದಿತು. ಅಲ್ಲಿಗೆ ನುಗ್ಗಿದಾಗ ಒಬ್ಬನು ನೀಲಿ ವ್ಯಾಂಟ್ ಹಾಕಿ ಮಾಸಿದ ಖರೀ ಶಟ್ಟಹಾಕಿದನೊಬ್ಬ ಕೈಯಲ್ಲಿ ಚೆಮುಂದ ಬಾಗನ್ನು ಹಿಡಕೊಂಡು ಬಿಚಲಿಕೆ ಹತ್ತಿದೆ. ನಾನು ಒಮ್ಮೆ

ఆవన మేలే కారి ఆదన్న జగ్గి కసిదుకోండు బిట్టి. బ్యాగు కెరిదు హోయితు. ఆ మనుష్య నన్న మేలేరి బంద. ఆదరే హోరగినింద మత్తొందు, కారిన కానుఁ సప్పుళ కేళిసితు. మోఇ లీసరే బందరేందు భావిసి. కిడికేయింద కారిద. నాను కొడ కారిద. ఆదరే నాను కాలుతప్పి బహళ పెట్టి బిద్ద విచ్ఛిష్ట నాగి బిద్దబిట్టి.

(2)

జెమనలాలనిగే ఆ రాత్రి నిదేయే బరలిల్ల. విచిత్రవాద కనెసుగళు బీళుత్తిద్దవు. భీశరదింద విచారగళు తలేయల్లిసుళ యుక్తిద్దవు. ఒందర మేలేందు సిగరేటు నేచుత్తలే ఇద్ద కత్తలే యల్లి విధి తండ విధియిందలే ఇష్టేల్లి గడిబడియాగబేసిత్తే? మధ్యశ్శైధల్లి తన్న కారు బెన్న హత్తిద ట్యూస్టీడ్రాయప్ప రనే కళవు మాడలిక్కే బందిరబముదే? ఆథవా ఇన్నాడిగే గొత్తిదే ననగిసిక్కు కణ? ఆ జాజఁ క్యేయింద నేనాదరూ ఇరలిక్కేల్లవప్పే?.... కీగే బందు ముఖుడ విచార ప్రవాహ ధుముచుక్కిద్దరే మత్తొంద కల్పనా ప్రవాహవు ధంధబిసుత్తిత్తు. ఆ మోక్కని విశామాలాళ స్నేహ ఆ సవినుడిగళు ఆవళు తన్నెన్నడనే మధువిగే ఒప్పబముదే? కాగూ కేవల నాను తీమంతనేంబ గృహికేయింద నన్నన్న లగ్గ వాగువాళే?.... ... యావ విచారపూ నిధారశ్శే బరలిల్ల. సిద్దయా వాగ బందితో.

బేళగినల్లి డెత్తు గంటిగే అదే ఎద్దు ప్రాతివ్రథిగళన్న ముగిసికోండు బేళగిన దినపత్రికేయ పుట్టిగళన్న తిరువి కాకుత్త కుళిత్తిద్దను. తలేయల్లి కళిద రాత్రియ విచారద జాడు ఇన్నెన్న మోణఫాగి డోగిరల్లి ఇన్నేను కాగెయే ఆడ్డాడికోండ

ತೀ ಸ್ವಾಂಡ ಸ್ವರ್ಪಯೋದಲ್ಲಿ ಒಳಗೆ ಹೋಗಿ ಬರಬೇಕು. ಅನಾಯಾಸ ವಾಗಿ ಮನ್ಯಮಾಲಾಳ ದಶನಲಾಭವಾಗುತ್ತದೆ. ಎಂದುಕೊಂಡು ರಣ ಜಿತ್ತನಿಗೆ ಸಿದ್ದವಾಗಲು ಫೋನ್ ಮಾಡಿದನು. ನಾನು ಕೊಡ ಹಡನ್ನೆಡು ನಿಮಿಷಗಳಲ್ಲಿ ಸಿದ್ದವಾಗಿ ಕಳೆದ ಶಾಯಂಕಾಲ ಕೊಂಡುತ್ತಂದ ಕಾರಿನಲ್ಲಿ ಕುಳಿತು ಕಂಪಾಂಡು ಗೇಟ್‌ಪು ದಾಟುವದರಲ್ಲಿದೆ ಆಷ್ಟರಲ್ಲಿ ಹಿಂದಿನಿಂದ ಸಮುದ್ರ ಓಡಿಬಂದು “ಸೇತ ಸಾಬ, ಫೋನ್ ಬಂದಿದೆ ತಮಗೆ” ಎಂದು ಹೇಳಿದ ಜಮನಲಾಲ ಕಾರನ್ನು ಅಲ್ಲಿಯೇ ಬಿಟ್ಟು ಒಳಕ್ಕೆ ಓಡಿದ ಫೋನ್ ನಿನಲ್ಲಿ ಮೋಲಿಸ ಇನ್‌ಪೇಕ್‌ರರು ಮಾತನಾಡುತ್ತಿದ್ದರು, “ಮಹ್ಯದಲ್ಲಿ ರೋಡಿನಲ್ಲಿ ಕಳೆದ ರಾತ್ರಿ ನೀವು ಹೇಳಿದ ನಂಬರಿನ ಕಾರು ಬಂದಕೊಳೆಲೇ ನಿಲ್ಲಿಸಿ ತನಿಖೆ ವಾರಂಭಿಸಲಾಗಿದೆ. ಕಾರಣ ಸಮುದನನ್ನು ಕರೆದುಕೊಂಡು ಕೊಡಲೇ ಕಚೇರಿಗೆ ಬರಬೇಕು.” ಎಂದು ಹೇಳಿದರು.

జమనలాలనిగే పోలీసర చొక్కెక్కెతియు బగే ఆశ్చర్యయ్య లుంటాయితు కాగు ఆవరిగే సహాయ నీడిద్దరింద అభివృద్ధి నుంటాయితు, ఆతను సమదనస్తు కారినల్లి కూడిసికొండు పోలీస కెజీరిగే తెరళిదను. ట్రాయప్పరన్న లాచప్పినల్లిరిసిద్దరు. ఇవరిబ్బరూ బందచూడలే పోలీస ఇన్సెక్షరు హవాల్పై రసింద డ్రాయప్పరన్న కరెతరిసిదరు. సమదన ముఖ్యాదిదశాడలే డ్రాయప్పరను ముఖ తిరివిదను ఆదరి దుడ్చేవక్కె సమదను. ఎదురిగే కాణిసబేకే? డ్రాయప్పరను నింతల్లియే కుసిదు బిట్టును. తలిగి కై హజీకొండు ఇన్సెక్షరు ఈతను జలనపలగళన్న సూక్ష్మవాగి నిరిష్టస్తుద్దరు. హగూ ఇదే డ్రాయప్పరనే నిజవాద ఆఫరాధియీందు భరవసే లుంటాయితు. డ్రాయప్పరను కూడ తన్న ఆఫరాధవన్న ఆనివాయ్యనాగి, ఆసహాయనాగి ఒప్పికొండను. ఆదరి తన్న సహాయకన బగే తుటి బిళ్ళలిల్ల మద్యాహ్న కన్నెరడు పుంటిగి ఆ డ్రాయస్ రన్న చ్యసిడెస్ మ్యాజీప్రెట్లీదురు హజదు వడిసిదరు. ఆపన మేలీ ఈ కెళగిన జాజ్ కీట హాకిద్దరు.

గ) ముఖనల్లాలనేంబ సింధి హేసరినిందిద్ద వను పుదాన్నాసాబ ఎందు ముంబయిగే వాకిస్తాన్‌దింద ఆక్రమ ప్రవేశమాడిదు.

ಅ) ಜಾರ್ಜ್ ರಾಬಿನ್ಸ್ ಎಂಬವರ ಹೆಸರಿನ ಡಾಯವ್ವಿನ ಲೈಸನ್ಸನ್ನು ಅಕ್ರಮವಾಗಿ ಇಟ್ಟಿಕೊಂಡು ಟ್ರಾಕ್ ನಡೆಸುತ್ತಿದ್ದಾರು.

ಇ) ಜಮನಲ್ಲಾಲನ ಮನೆಯನ್ನು ಕಳಪ್ಪೆ ಹೂಡುವ ಉದ್ದೇಶದಿಂದ
ಅಕ್ಕಮಾಗಿ ಪರೇಶಿದುದು

ಉ) ವಾಚಮನ್ ಸವಂದನ್ನು ಪ್ರಾಣಕೆಂತತ್ತಪಾಯುಕ್ತೀಡು ಮಾಡಿದುದು

ఇవేల్లపుగళన్ను ఆఫరాధియు స్పృతః ఒప్పికొండనంతరే ఎరడు వషాగళ సత్రమ శ్రీక్షేయునిఽయాయివాయితు.

శమదను జమనులాలనూ కూడి నీళుసిరు చిట్టు ప్రోలి స ఇన్నెపేక్షరర హస్త లాఘవ స్వికరిసి మనేగి బరువదక్షే ఎరడు ఫోండేయాయితు.

జమలలాలనిగి ఆవన అంణ మనహరలాల విచారిసిదే “హణద భద్రతియ బగ్గె ఏను నిత్యయిసిదే జమన ? ”

“ఏనూ. ఇల్ల ఈగ స్పృపు ఖజిన బాబుగళనే. అవేల్ల కళయలి నంతర నీను హేళిదంతి బ్యాంకినల్లిడోణ ఇల్లవే చిజి సేశనల్లి తోడిసోణ”

“సీను కతమూబునిద్ది యావాగలగా నగదు హణవన్ను ముంబయియంతక శజరదల్లి మనేయల్లిట్టుకోళ్పుత్తారేను ? నిష్ట యినోఏ దేవరు ఉళిసిద ఎల్లవు కశవాగి హోగిచిట్టెద్దితీందర ఏను మాడున కాగిద్ది ? ”

“ ఆగలి. ఆగలి. ఇన్నేరడు దివస హోగలి ఇందు ఘక్క వార. నాళి శనివార. సోమవార దివస బ్యాంకినల్లి ఆకోంటే ఓపన్స్ వాడి నినగే పాసబుకో తోరిసుత్తేనే ఆయితే ? ”

“ నన్ను ఉపహారద సలువాగి మాడుత్తోయందు ఆథవా మాడ బేచేందు నిన్ను ఇచ్ఛి ఇద్దుంతి కండు బరుత్తదే. ననగినూ నిన్ను హణ బేచిల్ల. నిన్ను హణద భద్రతియ దృష్టియిందలే నిన్ను అంణ నాగి చేళువదు.”

“ ఆగలి. నానేల్లి నిరాకరిసుత్తద్దేనే ఈగ.”

“ ఏనాదరూ మాడికొండు కాళాగిహోగు. నినగే బుద్ధి జేళువ నానే మూబును.” ఎందు ఎద్దు హోరటే చిట్టురు మనహరలాలను.

పీడి తొలిగితు. ఇన్ను కాయాగి నిద్దే మాడోణ శంఱు తుంబ ఎందు కొండు జమనులాల కుళత సోపాద లీయే ఒరగిచిట్ట.

ಸಾಯಂಕಾಲ ಆರು ಫೌಂಟಿಗೆ ಸ್ನೋನಿನಲ್ಲಿ ಫೌಂಟಿ ಬಾರಿಸಿದಾಗ ಸಮದ ಬಂದು ಎಬ್ಬಿಸಿದಾಗಲೇ ಚಮನಲಾಲನಿಗೆ ಎಚ್ಚರ. ಸ್ನೋನಿನಲ್ಲಿ ರಣಜಿತ್ ಮಾತನಾಡುತ್ತಿದ್ದ “ಮಿಸ್ ವರಾಲಾಳು ನನ್ನ ಕೆಚ್ಚೆರಿಗೆ ಇನ್ನುಧ್ವ ಫೌಂಟೆಯಲ್ಲಿ ಬರಲಿದ್ದಾಳೆ ಅವಳಿಗೇನೋ ನಿನ್ನೊಂದನೆ ಮಾತನಾಡಲಿದೆಯಂತೆ. ಬೇಗ ಬಾ.”

ಚಮನಲಾಲನ ಮುಖದಲ್ಲಿ ನಗೆ ಅರಳಿತು. ಒಮ್ಮೆಲೆ ಚಟುವ ಪ್ರಿಕೆಯಿಂದ ಬಟ್ಟಿ ಹಾಕಿಕೊಂಡವನೇ ಒಂದು ಕಟ್ಟಿ ನೊಟ್ಟಿಗಳನ್ನು ಕೊಟ್ಟಿನ ಒಳ ಜೆಬಿನಲ್ಲಿ ಹಾಕಿಕೊಂಡು ಕಾರಿನಲ್ಲಿ ಕುಳಿತು ರಣಜಿತನ ಕಚ್ಚೆರಿಗೆ ನಡದೇ ಬಿಟ್ಟು

ಚಮನಲಾಲ ರಣಜಿತನ ಕಚ್ಚೆರಿಗೆ ಹೋದಾಗ ಮಿಸ್ ಮಾಲಾ ಇನ್ನೂ ಬಂದಿರಲಿಲ್ಲ ಚಮನಲಾಲನು ಹಿಂದಿನ ದಿನದ ವೃತ್ತಾಂತವನು ಸಾಧಾರ್ಯಾಂತವಾಗಿ ವಿವರಿಸಿದ. ಅವ್ಯಾರಲ್ಲಿ ಕಾರಿನ ಹಾನ್‌ ಕೇಳಿಸಿತು. ಅವಳ ತಂಗಿಯು ಒಳಗೆ ಕಚ್ಚೆರಿಯಲ್ಲಿ ಬಂದು ರಣಜಿತನನ್ನು ವಿಚಾರಿಸಿದಳು. ಕೊಟ್ಟಿನಲ್ಲಿ ಯಾವದೋ ಸಿನಿಮಾ ವಶ್ರಿಕೆಯನ್ನು ನೋಡುತ್ತಿದ್ದ ಚಮನಲಾಲನು ಅವಳ ದೃಷ್ಟಿಗೆ ಬಿದ್ದಿರಲಿಲ್ಲ. ಅವನು ಒಮ್ಮೆಲೆ ಎದ್ದು “ನಾನಿಲ್ಲಿಯೇ ಇದ್ದೇನೆ” ಎಂದನು. ಅವಳು ಅವನನ್ನು ರೆದ ಕೊಂಡು ಹೊರಿಗೆ ಹೊಡಳು. ಮಿಸ್ ಮಾಲಾ ಕಾಡ ಮಾತನಾಡಿ ಅವಸರದಿಂದ ಹಿಂದೆ ಬಂದು ಚಮನಲಾಲನು “ನಂತರ ನಿನ್ನನ್ನು ಕಾಣುತ್ತೀನೇಂದು” ರಣಜಿತನಿಗೆ ಹೇಳಿ ಕಾರನ್ನು ತೆಗೆದುಕೊಂಡು ಅವಳನ್ನು ಹಿಂಬಾಲಿಸಿದನು.

‘ ಈವ್ವಾನ ಫೈರ್ಜಿಷ್ ಹಾಗೂ ‘ ವ್ವಾಯಿಬ ಅವೇಜ , ಗಳಿಗೆ ಕಾರುಗಳೆರಡೂ ಭೆಟ್ಟಿಕೊಟ್ಟಿವು. ಎಂಟು ಫೌಂಟಿಗೆ ಚಮನಲಾಲ ಮನೆಗೆ ಮರಳುವಾಗ ಜೀಬು ಹಗರಾಗಿದ್ದಿತು. ಆದರೆ ನುನಷ್ಟು ಭಾರವಾಗಿದ್ದಿತು ಅವನ ”ತಲೆಯು ಕೂಡಾ ಭಾರವಾಗಿ ತಲೆನೋವು ಬಂದಹಾಗಿತ್ತು ಯಾವದೋ ಒಂದು ಇರಾಣಿ ಹೊಟಲಿಗೆ ನುಗ್ಗಿದ್ದೆ ಬಿಸಿ ಬಿಸಿ ನಫೇಡಾ ಚಾ ಕುಡಿದ್ದೆ ಮನೆಗೆ ಬಂದು ಬಿಟ್ಟು ರಣಜಿತನಿಗೆ ಭೆಟ್ಟಿಯಾಗಲೂ ಇಲ್ಲ ಹಾಗೂ ಹೋನ ಮೂಲಕ ಹೇಳಲಿಲ್ಲ.

ಉಟ್ಟವಂತೊ ವಜನವಾಯಿತು ಆ ರಾತ್ರಿ. ನಾನು ಮುಖಿನಾಗ ಶ್ರೀದ್ವಿನೇಂಬ ಸಂಶಯು ಕಾಡ ಹತ್ತಿತು ಅವನಿಗೆ. ಹಾಗು ಮಿಸ್ ಮಾಲಾ ಶ್ರೀದ್ವಿನೇಂಬ ಸಂಶಯು ಕಾಡ ಹತ್ತಿತು ಅವನಿಗೆ.

ನೈಹೆದ ಬಗ್ಗೆಯು ಸಂದೇಹ ತೋರಲಾರಂಭಿಸಿತು. ತಾನೇ ಪ್ರಶ್ನಿಸಿಕೊಂಡ “ಅವಳದೆಪ್ಪು ಗವವನ್ನು. ತನಗೆ ಭೀಟ್ಟಿಯಾಗುವದಿದೆಯೆಂದು ನನ್ನ ಮಿಶ್ರನ ಮುಖಾಂತರ ಹೋನ ಮಾಡಿಸಿ. ತಾನು ತಡನಾಡಿಬಂದು ನನ್ನ ನೈ ದಾರಿಕಾಯಿಹಣಿದಳು. ಹಾಗೂ ಈ ಮಧ್ಯಸ್ಥನನ್ನಲ್ಲದೆ ಒಳಗೆಬಂದು ನನ್ನನ್ನು ಭೀಟ್ಟಿಯಾಗಲಿಲ್ಲ ತನ್ನ ತಂಗಿಯನ್ನು ಕಳಿಸಿದ್ದಳು ನೋಡಿಕೊಂಡು ಬರಲಿಕ್ಕೆ ಅವಾಹೋಗಲಿ ನನ್ನ ಜೀಬಿನ ರೂಪಾಯಿಗಳಿಂದಲೇ ‘ಫ್ಯಾಸನ್’ ಹರೇಡಿಗೆ ಬೇಕಾಗುವ ವಸ್ತುಬದವೆಗಳನ್ನು ಕೊಂಡುಕೊಂಡ ಶಳ್ಳಾ. ನನ್ನನ್ನು ‘ಹಣ ಕೊಡುತ್ತಿರಲ್ಲವೇ ?’ ಎಂಬ ಮಾತನ್ನು ಬಿಟ್ಟು ಬೇರೇಯಾವದನ್ನಾದರೂ ತಾನು ಮಾತನಾಡಿದಳೇ ? ಇಲ್ಲ ಇಲ್ಲ. ‘ನಾಳೆ ಯಾವಾಗೆ ಭೀಟ್ಟಿಯಾಗೋಣ’ ಎಂದು ಕೇಳಿದಾಗ ಕೇವಲ ‘ಟಾಟ್‌ಓ’ ಎಂದು ಬೆರಳು ಕುಟುಂಬ ಕಾರು ನೂಕಿಕೊಂಡು ಹೋಗಬಿಟ್ಟಶಳ್ಳಾ ಏನಿದರ ಅಧ್ಯ ?”

ಇದು ಎರಡನೆಯ ಜಾಗರಣೆಯ ರಾತ್ರಿಯಾಯಿತ್ತು ಒಟ್ಟನೆಲ್ಲಿ ಅವನ ಚೈತನ್ಯಕ್ಕೆ ಸ್ವಾಸ್ಥ್ಯಕ್ಕೆ ಬೆಂಕಿ ತಗ್ಗಲಿತ್ತು ಅದು ಈಗಳೇ ಕೊಟಿನ ಜೀಬಿನ ವರೆಗೂ ನಿನ್ನ ಹಾಗೂ ಇಂದು ಅವರಿಸಿತ್ತು. ಆದರೆ ನಾಲಿಗೆ ಹೃದಯವನ್ನೂ ಹೊಂಚಾಹಾಕಿತ್ತು ಆದರೆ ಅದಿನ್ನು ಪೂಣಣವಾಗಿರಲಿಲ್ಲ. ಅವವೇಕದ ಕಾನು, ತಲೆಯ ಬಿಸಿ ಎಲ್ಲವೂ ಕೂಡಿ ಅವನನ್ನು ಮುತ್ತಿದೆವು. ಯಾವ ಕೋಕಾಕೋಲಾ ಅವನಿಗ ಶಂಪನ್ನೀಯಲುಸಾಧ್ಯ ವಿತ್ತು, ಸಿಗರೀಟ್‌ನ ಮಾತ್ರ ಅವನ ಸಂಚಾರಿ ಮಿಶ್ರನಾಗಿದ್ದು ಕೊಂಡು ಸುಖಕಾಲದಲ್ಲಿ ಗೆಳೆಯ ನಾಗಿದ್ದಂತೆ ಅಷ್ಟಕಾಲದಲ್ಲಿ ಕೂಡ ದೂರವಾಗದೆ ಇನ್ನಿಷ್ಟು ಸನಿಯದ ಸ್ನೇಹಿತ ನಾಗಿದ್ದಿತು ಆದರೆ ನಿರಾಶೆಯೇ ಹರಿಣಾ ಮದ ರೂಪದಲ್ಲಿ ತೋರಹತ್ತಿದ್ದನು. ಅವನಿದುರಿಗೆ “ಹೀಗೇಕೇ ? ಮುಂದೇನು ?” ಇನೆರಡು ಪಕ್ಕೆಗಳಿಂದ್ದವು.



(ಲ)

ಬೆಳೆಗಾದ್ವಾಡನೆ ಶನಿವಾರವೆನ್ನು ಎದುರಿಗೆ ಗೋಡೆಯು ಮೇಲಿದ್ದ ಕ್ಷಾಲೆಂಡರ ಸೂಚಿಸಿತು. ಮೇಜನ ಮೇಲಿದ್ದ ಟ್ರೈನ್‌ಪ್ರೈಸ್ ಅಥ ಇಂಡಿಯಾದ ಮೂರನೇ ಪ್ರಾಟ್ ದಪ್ಪಕ್ರೊರಗಳಿಂತ ರಿಜದಲ್‌ಲಿಯ ಫ್ರಾಶನ್ ಹರೇಡಿಗೆ ಆವ್ವಾನ ನೀಡಿದ್ದಿತು ಅವರೆಡರ ಪರಿಣಾಮ ಚಮನಲಾಲನ ಮೇಲೆ ಆಗದಿರಲಿಲ್ಲ. “ಈ ದಿನ ಖಂಡಿತವಾಗಿ ಮಿಸಾಮಾಲಾಳನ್ನು ನೇರವಾಗಿ ಕೇಳಿ ಬಿಡುವೆ ‘ನನ್ನ ನಿಷ್ಠೆ ಸಂಬಂಧ ಇನ್ನೂ ಮುಂದೆಯಾವ ರಿತಿಯಲ್ಲಿ?’ ಎಂದೂ. ಹೀಗೆಯೇ ಬಣ್ಣಿದ ಕಾರಿಂಜಿಗೆ ಬೆನ್ನುಹತ್ತಿದರೆ ನೀರಡಿಕೆ ಹೋಗಲಾಡೆದು. ಇನ್ನೇನು ರಣಜಿತನ ವಾಧ್ಯಸ್ತಿಕೆ ಬೇಡ” ಎಂದುಕೊಂಡು ಘೋನಿನಿಂದ ರಿಜನಲ್ಲಿ ಟೇಬಲಿಗೆ ರಿಜವೇಶನ್ ಆರ್ಡರ ಕೊಟ್ಟಿನು. ಘೋನು ಕೆಳಗಿಟ್ಟುಗೆ ಇದೂ ಒಂದು ಡಬ್ಲಿ ಲಾಬರಿಯೇ ಎಂದೆ ನಿಸುತ್ತದೆ ಎಂದುಕೊಂಡು.

ಸಾಯಂಕಾಲ ಯಥಾಪ್ರಕಾರ ಶ್ರಂಗರಿಸಿಕ್ರೊಂಡು ಮತ್ತೊಂದು ನೋಟಿನ ಕಟ್ಟಿನ್ನು ಜೀಬಿನಲ್ಲಿಟ್ಟಿಪ್ಪಿಕೊಂಡು ರಿಜಿಗೆ ನಡೆದನು. ಉಟ್ಟಿದ ನಂತರ ವಿಯೇಲಿನದ ಕಾರ್ಯಕ್ರಮವಾಯಿತು. ನಂತರ ಒಂದೆರಡು ಕೊಂಡು ಸ್ವತ್ಯಾಗಳಾದವು. ಆದರೆ ಚಮನಲಾಲನು ಎಲ್ಲಿಲ್ಲದ ಗಂಭೀರವೆನ್ನು ಸುಳಿದ ಮೇಲೆ ತಂದುಕೊಂಡು ಟೇಬಲು ಎದುರಿಗೆ ಒಬ್ಬನೇ ಒಂದಾದ ನಂತರ ಒಂದು ಗ್ರಾಸು ನೇಯ ಕುಡಿಯುತ್ತು, ಸಿಗರೀಟ್‌ನ ಸೇದುತ್ತ ಕುಲಿತ್ತಿದ್ದನು. ಒಬ್ಬಬ್ಬಿ ಯವತ್ತಿಯರು ಸ್ವತ ಕ್ಕೆ ಕರೆದರೂ ಕ್ವೇಮೇಕೋರಿಕೊಂಡು ದೂರುಸರಿದುಬಿಟ್ಟಿ. ಇಲ್ಲಿಯವರಿಗೆ ನಡೆದ ಸ್ವತ್ಯಾಗಳಿ ಅವಳ ದರ್ಶನವೇ ಸಿಗಲಿಲ್ಲ. ಅವಳೇನು ಒಂದಾಳಿ ಇಲ್ಲವೋ ಎಂಬ ಸಂಶಯವು ಬಂದಿತು.

ಆದರೆ ಆ ಅಂಥಕಾರದಲ್ಲಿ ಬಿಳಿಮೋಡತ್ತೇಲಿತು ‘ಲವ್‌ಬು ಲುಕ್ ಆಗ್ರಾಂಟ್’ ಎಂದು ಬಣ್ಣಿಬಣ್ಣಿದ ಲೈಟ್‌ಗಳು ಒಮ್ಮೆಲೆ ಹತ್ತಿಕೊಂಡವು.

ರುಗದ ಮೇಲೆ ಮೇಸೆಷ್ಟ್ರೇಡೊಡ್ ಕೆರ್ಕೆಶದನಿಯಲ್ಲಿ ವಾತ್ತವರ್ಗದ ಹೆಸರುಗಳ ಪಟ್ಟಿಯನ್ನು ಓದುತ್ತಿದ್ದನು ಪ್ರತಿಯೊಂದ ಹೆಸರನ್ನು ಉತ್ಸರ್ಕಣಾಗಿ ತಮನಾಲ ಕೇಳುತ್ತಿದ್ದನು. ಮೇಸೆಷ್ಟ್ರೇ ಕೊನೆಗೆ “ಮತ್ತು ಮಿಸ್ ಮಾಲಾ” ಎಂದು ಓದಿ ಮುಗಿಸಿದಾಗ ಮನಸಿನ ಭಾರವಿಳಿದಂತಾಯಿತು ತಮನಾಲನಿಗೆ.

ವಿವಿಧ ಹೇಳಿಂಧರಿಸಿದ ಹುಡಿಗೆಯರ ಪರೀಕು ಸಾಗಿತ್ತು ಪ್ರೈಕ್ ಕರ ಟೀಬಲುಗಳಿಂದ ಹಣ್ಣೋಗಿದ್ದಾರಗಳೂ ಅಭಿನಂದನೆಗಳು ಕೇಳಬರುತ್ತಿದ್ದವು. ಕೊನೆಗೆ ಮಿಸ್ ಮಾಲಾ ರಂಗದ ಮೇಲೆ ಒಂದಾಗ ಎಲ್ಲ ಕೇಮು ರಾಗಳು ಒಮ್ಮೆಲೆ ಕೀಕ್ ಎಂದವು. ತಮನಾಲ ಎಷ್ಟವನೇ ‘ವಂಡರ ಪ್ಲೇ’ ಎಂದು ಅರವಿಲ್ಲದೇ ಕೂಗಿಬಿಟ್ಟು. ಇವನ ಸ್ವರ ಕೇಳಿ ಎಲ್ಲರೂ ಇವನನೇ ನೋಡಿದರು. ಲೆಂಜನೆಲ್ಲಿಯ ಹುಡಿಗೆಯರು ಪರದೆಸರಿಸಿ ಈ ವಿಶಿಷ್ಟ ವ್ಯಕ್ತಿಯನ್ನು ನೋಡಿ ಗಹಗಹಿಸಿ ನಕ್ಕರು ಆದರೆ ಮಿಸ್ ಮಾಲಾಳ ಮುಖ ಬಾಡಿ ಹೊಯಿತು. ಅವಳಿಗೆ ಶ್ರಂಗಾರ ಆ ಸ್ವಾದನ ಧನ್ಯವಾದ ಗಳು ಬೇಕಾಗಿದ್ದರೂ ಈ ರೀತಿ ಹುಂಬಂಂತೆ ಒಬ್ಬನೇ ಎದ್ದುಕೂಗಿಕೊಂಡು ದುದು ಬೇಕಾಗಿರಲಿಲ್ಲ. ಇತರರು ಕೇವಲ ತಪ್ಪಾಳಿ ತಪ್ಪಿ ಆನಂದ ಷ್ವಕ್ತಮಾಡುತ್ತಿದ್ದಾಗ ಈ ಏರಧ್ವನಿಯ ಪ್ರತಿಕ್ರಿಯೆ ಬೇರೆ ರೂಪದಲ್ಲಿಯಾಯಿತು. ಅವಳ ಮನಸಿನ ಮೇಲೆ ಗಾಯವಾದಂತಾಯಿತು. ಕಾರ್ಯಕ್ರಮದ ನಂತರ ಅವನಿಗೆ ಸಂದರ್ಶನವನ್ನು ಕೂಡ ಕೊಡಲಿಲ್ಲ ಆಕೆ.

ಆಯ್ದು ತಮನಾಲನ ಹಣ್ಣಿಬರಿಕೆನೇ, ಸುಸ್ತಾಗಿ ಕಾರನ್ನು ಮೆಲ್ಲಿಗೆ ತಳ್ಳಿಕೊಂಡು ರಾತ್ರಿ ಒಂದು ಘಂಟಗೆ ಮನೆಯನ್ನು ಮುಟ್ಟಿದ. ಸಮದ ಯೋಗೆ ಕ್ಷೇಮ ವಿಚಾರಿಸಿದರೂ ಉತ್ತರ ಕೊಡುವ ಪರಿಸ್ಥಿತಿಯಲ್ಲಿರಲ್ಲಿ ತಮನಾಲ ಹೊಡವನೇ ರೂಪಿನಲ್ಲಿ ಬೂಟ್ಟಿ ಕಳೆದು, ಒಟ್ಟೆ ಬದಲಾಯಿಸಿದೆ ಸೋಫಾದಲ್ಲಿ ಬಿದ್ದುಕೊಂಡೆ. ಕತ್ತಲೆಯಲ್ಲಿ ವಿಚಾರಗಳು ಮತ್ತೆ ಕಾಲುಗಳನ್ನು ರಿಚಿಸಿಕೊಂಡು ಭೂತಗಳಂತೆ ಅವನನ್ನು ಪೀಡಿಸ ಹಿತ್ತಿದವು ಸಿಗರೆಟ್ ಸುಟ್ಟಿದ್ದು ಆ ರಾತ್ರಿಯಲ್ಲಿ ಲೆಕ್ಕವೇ ಇಲ್ಲ ಅವನ ಹೃದಯದಿಂದ ಅವಳ ಬಗೆಗೆ ಪ್ರೇಮರಸ ಉಕ್ಕೇರಿ ಬರುತ್ತಿದಲ್ಲಿಲ್ಲ ಕುತ್ತಿಗೆಯನ್ನು ಹಿಸಕಲುಧ್ಯಕ್ತವಾಗಿದ್ದವು. ಅವನ ತಲೆಯಲ್ಲಿ ಶಾಂತಿ ಇರಲಿಲ್ಲ ಭುಮೆ ತುಂಬಿ ಬಿಟ್ಟಿದ್ದಿತು.

(ಝ)

ಗುರುವಾರ, ಶುಕ್ರವಾರ, ಶನಿವಾರಗಳಂತೆಯೇ ಆದಿತ್ಯವಾರವೂ ಚೆಳಗಾಗಿತ್ತು. ಆದರೆ ಜಮನಲಾಲನಿಗೆನ್ನು ಆದಿತ್ಯವಾರ ಬಂದಿರಲಿಲ್ಲ. ಅವನ ಮನಸಿನಲ್ಲಿ ಉಲ್ಲಾಸದ ಸೂರ್ಯಾದಯವಾಗಿರಲಿಲ್ಲ. ಶನಿವಾರವೇ, ಇನ್ನೊಮ್ಮೆ ತಲೆಯಲ್ಲಿ ಮಾರ್ಣಾಸಂಚರಿಸಿದ್ದಿತ್ತು. ಕಾಂತಿಂಡರು ಮಾತ್ರ ಇನ ನೆತ್ತೆ ಲಕ್ಷ್ಯಕೊಡದೆ ಇಂದು ನಿಜವಾಗಿಯೂ ಆದಿತ್ಯವಾರ ಎಂದು ತಿಳಿಸುತ್ತಿತ್ತು ಹಾಗೂ ಕೆಂಪು ವಣಂದಿಂದ ಆ ದಿವಸಕ್ಕೆ ಹಾಗೂ ದಿನಾಂಕಕ್ಕೆ ವಿಶೇಷ ಕಳಿ ಬಂದಿದ್ದಿತ್ತು. ಶಾಲಾ ಹುಡುಗರಿಗೆ, ಕೆಲವಾರಿಗೆ ಆದು, ಆನಂದದ ದಿನವಾದರೂ ಜಮನಲಾಲನಿಗೆ ಆ ಕೆಂಪು ರಕ್ತದಂತೆ ತೊರಿತ್ತು. ಒಂಬತ್ತು ಘಂಟೆಯಾದಾಗ ಫೋನಿನಲ್ಲಿ ರತ್ನ ಮಾತನಾಡುತ್ತಿದ್ದ ತನ್ನ ಮನೆಯಿಂದ “ರಾಯಲ್ ಓಪೇರಾಕ್ಯೂ ಒಂಬತ್ತು ಮುಕ್ಕಾಲು ಘಂಟೆಗೆ ಬಾ ಪ್ರಧಿಪ್ರಾಜನ ಹೊಸನಾಟಿಕ ಪ್ರಥಮ ಪ್ರಯೋವದೆ. ಆದರೆ ಹೇಸರು ‘ಆಹುತಿ, ಯಂತೆ ಈಗಾಗಲೇ ಎರಡು ಸೀಟುಗಳು ನವ್ವಿ ಬುರಿಗೆ ರಿಜರ್ವ್ ಆಗಿನೆ.’”

ಜಮನಲಾಲನು ರಾತ್ರಿಯು ಗಟಿತ ಗಾಳಿಗೆ ಹೋಯಿತ್ತು, ಮಿಸ್ ಮಾಲಾಳ ಆಹುತಿಯ ಬಿದಲು ನಾಟಿಕದ ಆಹುತಿ ಸೋಡಬೇಕು, ನಾಯಕನ ಪಾತ್ರವಹಿಸುವದರ ಬಿದಲು ಪ್ರೀಕ್ಷೆಕನ ಪಾತ್ರ ವಹಿಸಬೇಕು. ಜೀವನದ ವಿಚಿತ್ರ ಸನ್ನಿಹಿತವನೆಂದುಕೊಂಡ. ಆಗಿದ್ದಾಗಲಿ ಹಣದೊಕ್ಕು ಯೋಂದು ನನ್ನ ಜಟ್ಟಿನ್ನಲ್ಲಾಡಿಸುತ್ತದೆ. ನಾನು ಕೇವಲ ಆಟದ ಬೊಂಬಿಯಂತೆ, ಸೂತ್ರಧಾರನ ಇಚ್ಛೆಯಂತೆ, ಆಜ್ಞೆಯಂತೆ ಜಲಿಸುತ್ತಿದ್ದೇನೆ. ಎಂದು ಇನ್ನೂ ಏನೇನೇ ಏನೇ ವಿಚಾರಿಸಿ ಕೊಳ್ಳುತ್ತ ಹಾಂತ್ಯಮೆಲ್ಲಿ ಬೆಂಬಂತೆ ಮನೆಯ ಒಳಿಗೆ ಹೊರಗೆ ಉದ್ದೇಶರಹಿತನಾಗಿ ಓಡಾಡಿದ. ಕೊನೆಗೊನೆ ಮೆಣ್ಣೆ ಏನೇನೇ ಸ್ಥಿರತ್ವಕ್ಕೆ ಬಂದು ಸೂಟಿ ಧರಿಸಿ ಟೆಬಲಂಡ್ರಾಗೆಳನ್ನೆಲ್ಲ ಕಿತ್ತು ಹಾಕಿ ಕೆಲ ನೋಟು ಕಟ್ಟುಗಳನ್ನು ಜೀಬಿಗ ಸೇರಿಸಿಮಿಸ್ ಮಾಲಾಳು ಎಲ್ಲಿಯಾದರೂ ಸಿಕ್ಕರೆ, ಇರಲಿ ಸೋಡೋಣವೆಂದುಬಂದು ಜೂರಿ ಕೂಡಾ ಹಾಕಿಕೊಡಿ ಜೀಬಿನಲ್ಲಿ.

ಇಬ್ಬರೂ ನಿತ್ಯರೂ ಕೂಡಿ ‘ಆಹುತಿ’ ನಾಟಕವನ್ನು ನೋಡಿ ಸಂತೋಷ ಪಟ್ಟಿರಬೇಕು ನಾಟಕವು ನಡೆದಾಗ ರಣಜಿತನೆ ಮುಖ ಅನಂ ದದಿಂದು ಕೆಳಗೊಡಿತ್ತು ಜಮನಲಾಲನೆ ಮುಖ ಕರ್ತವ್ಯದ ಕರೆಯಿಂದ ಕೆಂಪೇರಿತ್ತು.

ಆದಿತ್ಯವಾರವೆಂದರೆ ಶರಕಾರಿ ಕೆಲಸದಲ್ಲಿದ್ದವರಿಗೆ ಒಂದು ಅನಂದದೆ ದಿನವೆಂದೇ ಹೇಳಬೇಕು ಯಾಕಂದರೆ ಆ ದಿನ ಮಾತ್ರ ಅವರು ಹೆಂಡಿರು ಮಕ್ಕಳ ಮುಖ್ಯವನ್ನು ಸಖಿವನ್ನು ಸೂರ್ಯನ ಬೆಳಕಿನಲಿ ಕಾಣುತ್ತಾರೆ. ಸೇತ್ತಳಾ ಕ್ಷೇಮ್ ಬಾಲ್ಯಚದ ಇನ್ನಪೆಕ್ಕರ ಸಿಂಗ್ ಕೂಡಾ ಮುಂಜಾನೆ ಮೆಟ್ಟೆ ಮಾಡುತ್ತಿನೀ ಸಿನಿಮಾ ನೋಡಿ ನಂತರ ಸುಗ್ರಾಷಭೋಧನೆ ಮುಗಿಸಿ ಮಲಗಿದ್ದರು, ನಿಶ್ಚಯಿಂದ ನಾಲ್ಕು ಘಂಟೆಗೆ ಎದ್ದು ಮಕ್ಕಳೊಂದಿಗೆ ಜಹ ಕುಡಿಯುತ್ತ ರೇಡಿಯೋ ತಿರಿಗಿಸುತ್ತ; ಕುಳಿತಾಗ ಟೀಲಿಫೋನೆ ಬಂದಿತು, ಫೋಲಿಸ ಕಚೇರಿಯಿಂದ ಆಲ್ಟಿ ಹವಾಲ್ಡಾರನೊಬ್ಬ ಮಾತನಾಡುತ್ತಿದ್ದ ಒಬ್ಬ ಯವತಿ ಬಂದಿದ್ದಾಳೆ ಕೊಲೆಯ ಬಗ್ಗೆ ಫೀಯಾರ್ ದಿ ದಾಖಿಲು ಮಾಡಲಿಕ್ಕೇ ಬಂದಿದ್ದಾಳಂತೆ ಕೇಳುತ್ತೀರಾ?“ ಸಿಂಗ ಹೇಳಿದರು. ಅವಳನ್ನೇ ಫೋನೆ ಮೇಲೆ ಕರೆಯಿರಿ. ಸಿಂಗರು ತಮ್ಮ ಲೆಟರ್ ಪ್ರಾಡ ಕ್ಷೇಗೆ ತಕ್ಕಿಂಡು ಯವತಿ ಹೇಳಿದ ವಿವರಗಳನ್ನೆಲ್ಲ ಬರೆದುಕೊಂಡರು ನಂತರ ಹವಾಲ್ಡಾರನಿಗೆ ಇಬ್ಬರು ಸೆಂಟ್ರಿ ಕ್ಷೇಗುತ್ತು ಹಿಡಿಯುವವರು ಒಬ್ಬರು, ಸ್ವಾಫ ಫೋಲಿಸ್‌ಗ್ರಾಫರು ಒಬ್ಬರು, ಹಾಗು ಬಂದಿಬ್ಬರು ಜ ಮಾದಾರರನ್ನು ಮೋಲಿಸಲಾರಿಯೊಂದಿಗೆ ಯವತಿಯೊಡನೆ ಕೆಳಸಿ ಕೊಡಿರಿ. ಮನೆಯ ಅವಾರದಲ್ಲಿ ನಾನು ಬರುವವರಿಗೆ ಯಾರನ್ನು ಒಳಗೆ ಬಿಡು ಬೇಡಿರಿ. ನಾನೀಗ ಬಂದೆ ಎಂದವರೇ ಸೂಟಿಧರಿಸಿಕೊಂಡು ತಮ್ಮ ಜೀವಿನಲ್ಲಿ ಹೊರಟ್ಟೇ ಬಿಟ್ಟುದು.

ಎಲ್ಲಿಗೆ?

ಕೊಲೆಯಾದ ಸ್ಥಳ ಆ ಯವತಿಯು ಹೇಳಿದ ವಿಳಾಸವನ್ನು ಗುರುತಿಸಿಕೊಂಡು ‘ಶ್ರೀ ನಿವಾಸ’ ಕ್ಷೇ ಬಂದಿಳಿದರು. ಮೋಲಿಸಸಿಬ್ಬಂದಿಯು ಅವರಿಗೆ ‘ಸೆಲ್ಸೂಟ್’ ಮಾಡಿ ಸರಿದು ನಿಂತಿತು.

ಅಲ್ಲಿದ್ದ ಬೆತ್ತೆದ ಕೆನದ್ದಿಬುಷ್ಟಿಯನ್ನು ತೆಗೆದುಕೊಂಡು ಎದುರಿಗೆ ಸುರುವಿ
ಕೊಂಡು ಅದರಲ್ಲಿರುವ ಪ್ರತಿಯೊಂದು ವಸ್ತುವನ್ನು ಪರಶೀಲಿಸತ್ತಾಡಿಗಿದ
ರು. ಅವರಿಗೆ ಬೇಕಾಗುವ ಯಾವ ಸಾಕ್ಷೀಯೂ ಸಿಗುವಂತೆ ತೋರಲಿಲ್ಲ
ಅದರೂ ಶಲ್ಲಿಂದು ಸೀಸೆಯ ತಗಡಿನ ಮುಖ್ಯಳ ಕಾಣಿಸಿತು. ಅದರ
ಮೇಲೆ ಜಿನ್ ಪೇಹದ ಲೇಬಲ್ ಇದ್ದಿತು. ಇನ್ನವೇಕ್ಕರರ ತರ್ಕವು ಕೂಡಲೇ
ಕುದರಿಯನ್ನು ಏರಿತು. ಈ ಮನೆಯಲ್ಲಿ ಯಾರಾದರೂ ಜಿನ್ ಶೇವಿಸುತ್ತಿದ್ದ್ವಾಗಿ
ರೆಯೋ ಅಥವಾ ಸೀವಿಸುತ್ತಿತ್ತಾರೆ. ಈ ತಗಡಿನ ಮುಖ್ಯಳವು ಅತಿಹೊಂ
ಸದಿರುವದರಿಂದ ಹಾಗೂ ನಾಸನೆ ಇನ್ನೂ ಅಡಗಿರುವದರಿಂದ ಯಾರೋ ಇಲ್ಲಿ
ಇದೇ ದಿನ ಇದೇ ಸ್ಥಳದಲ್ಲಿ ಜಿನ್ ಕುಡಿದಿರಬೇಕು ಎಂದರು ಕೂ
ಡಲೇ ಮನೆಯಲ್ಲಿನ ಎಲ್ಲ ಗಳು ಸಗಳನ್ನು ತರಿಸಿ ವಾಸನೆ ನೋಡಿದರು ಏನೂ
ವಿಶೀಷವಾಗಿ ಕಾಣಲಿಲ್ಲ ಅದರೂ ಆ ಜಿನ್ ಸೀಸೆಯ ಲೇಬಲುಳ್ಳ ಮು
ಜ್ಞಳವನ್ನು ಕಿಸಿಗೆ ಸೇರಿಸಿದರು.

ಅನ್ವರಲ್ಲಿ ಪ್ರೇಸಿಡೆನ್ಸಿ ಸರ್ಜಿನರು ಮರಣವು ನಡೆದು ಸುಮಾರು
ಒಂದು ಘಂಟೆಗಳಾಗಿರಬೇಕೆಂದು ಅಭಿಪ್ರಾಯ ಕಳಿಸಿದರು ಶವವನ್ನು ಮ
ರಳಿ ಒಸ್ಪಿಸುವ ವೊದಲು ಸಿಂಗರು ವ್ಯಾತಳ ತಂಗಿಯನ್ನು ವಿಚಾರಿಸಿದರು

ಅವಳೇ ಹೋಲಿಸ ಕಚೇರಿಗೆ ಹೋಗಿ ವರದಿ ಮಾಡಿದ್ದಳು.
ಅವಳ ಹೇಳಿಕೆಯು ಅಂಶಗಳಪ್ಪು. ನಾನು ಮಿತ್ರರೊಡನೆ ಉಟ್ಟ ಮಾಡಿ
ಮನಗೆ ಎರಡೂ ಪರೆ ಘಂಟೆಯ ಸುಮಾರಿಗೆ ಬಂದಿ. ಬಂದವಳೇ ಅಲಸ್ಯ
ದಿಂದ ನನ್ನ ಕೋಣೆಗೆ ಹೋಗಿ ಮಲಗಿಕೊಂಡೆ ನಾನು ಮುಖ್ಯ ಬಾಗಿಲಿ
ನಿಂದ ಹೋಗಲಿಲ್ಲ ಯಾಕಂದರೆ ನಾನು ತಂದ ಕಾರು ಸ್ವೇಡಿಗೆ ತಂದು
ನಿಲ್ಲಿಸಲ್ಪಟ್ಟದ್ದರಿಂದ ನಾನು ಇನ್ನೊಂದು ಬಾಗಿಲಿನಿಂದ ಮನೆ ಸೇರಿ ಮ
ಲಗಿಕೊಂಡಿದ್ದೆ ಸುಮಾರು ಮಾರುಪರೆ ಘಂಟೆಯಾಗಿರಬೇಕು. ಹೋನಿನ
ಬೆಲ್ಲ ಬಿಟ್ಟು ಬಿಡದೆ ಬಾರಿಸಕ್ತಿತು. ನಾನು ಎದ್ದು ಹೋದೆ. ಹೋದ
ವಳೇ ನಷ್ಟ ಅಕ್ಕನ ಶವವನ್ನು ನೋಡಿ ಚೇರಿಕೊಂಡೆ. ಟೆಲಿಫೋನಿಗೆಲ್ಪೆನ
ಕೂಡಲೇ ಇಲ್ಲ.

ದಿವಾಣಿಬಾನೆಯನ್ನು ಎರಡು ಮೂರು ಸಲ ದೃಷ್ಟಿಸಿದೆ ರಕೆ
ಮಯ ದೇಹವನ್ನು ಕಂಡು ತುಂಬಾ ಹೆದರಿದೆ. ಕೂಡಲೇ ಕಾರ್ಡಿನ್
ತೆಗೆದುಕೊಂಡು ಹೋಗಿ ಹೋಲಿಸ ಕಚೇರಿಗೆ ಪರದಿಕೊಟ್ಟಿ.

ಹೋಲಿಸ ಇನ್ನಪಕ್ಕರ ಸಿಂಗರು “ ಅದಿರಲಿ. ನಿಮ್ಮ ಮನೆಯಲ್ಲಿ ಮತ್ತೆ ಎಷ್ಟು ಜನ ಇರುತ್ತೀರಿ. ಡಾರ್ಯವ್ವರ ಒಬ್ಬನು ಇರಬೇಕಲ್ಲವೇ? ವಾಚಮನ್ ಇರಬೇಕಲ್ಲವೇ? ಕುಕ್ಕಾ ಇರಬೇಕಲ್ಲವೇ? ಯಾರೂಕಾಣುವದಿಲ್ಲ ಎಲ್ಲಿ? ” ಎಂದು ಪ್ರಶ್ನಿಸಿದರು. ಆದಕ್ಕೆ ಆ ಯುವತಿಯು “ನಮುಗಿಬ್ಬಿರುಗೂ ಸ್ವೇಂತ ಡಾರ್ಯವಿಂಗ ಲಾಯಸೆನ್ನ ಇದ್ದುದರಿಂದ ನಾವು ಯಾವ ಡಾರ್ಯವ್ವರನನ್ನು ನೇಮಿಸಿಲ್ಲ ಕ್ಕಿನಿಂಗಿಗೆ ಮಾತ್ರ ಹೋಟಾರೆ ಗ್ಯಾರೀಜಿಗೆ ಹೋಗುತ್ತಿದ್ದೇನು. ವಾಚಮನ್ ಒಬ್ಬನಿದ್ದಾನೆ. ಅವನ ಹೆಸರು ರಜಾಕೆ. ಅವನು ನಾನು ಬಂದೊಡನೆಯೇ ಮಾತುಂಗಕ್ಕೆ ಹೋಗಿ ಬರುತ್ತೀನೆಂದು ಹೇಳಿ ಹೋಗಿದ್ದಾನೆ. ಅರು ಘಂಟಿಗೆ ಬರಬಹುದು ಕುಕ್ಕಾ ಒಬ್ಬ ಹೆಂಡು ಮಗಳಿದ್ದಾಳಿ ಅವಳ ಹೆಸರು ನೂರ್ ಎಂದು. ನಾನವಳಿಸ್ತು ಮುಂಜಾನೆ ಹನೈಷ್ಯಂದರಿ ನಂತರ ಭೀಟ್ಟಿಯಾಗಿಲ್ಲ ರಜತನಿಗೂ ನಾನವಳಿಗೆ ಕೇಳಲಿಲ್ಲ ” ಎಂದುತ್ತಿರಿಸಿದಳು..

“ ಹಾಗಾದರೆ ನಿಂವು ಹೋಲಿಸ -ಸ್ವೀತನಿಗೆ ಬರುವಾಗ ಶವವನು ಯಾರು ಕಾಯುತ್ತಿದ್ದರು? ” ಎಂದು ಸಿಂಗ ಪ್ರಶ್ನಿ ಹಾಕಿದರು.

“ ಯಾರೂ ಇರಲಿಲ್ಲ. ನಾನೇ ಕೀಲಿ.ಭದ್ರವಾಗಿ ಹಾಕಿಕೊಂಡು ಬಂದಿದ್ದೇನೆ. ಹಾಗೂ ನಿಮ್ಮಲ್ಲಿರೆದುರಿಗೇನೇ ನಾನು ಕೀಲಿ ತಿಗೆದಿದ್ದೇನೆ.” ಎಂದಳು.

“ ನಿಮ್ಮ ಹೆಸರನ್ನೇ ನಾನು ಕೇಳಲಿಲ್ಲ ” ಎಂದರು ಸಿಂಗ.

“ ನನ್ನ ಹೆಸರು ಸೋಧಿಯಾ ಎಂದು ” ಎಂದಳು ಯುವತಿ.

“ಸರಿ ಮಿಸ್ ಸೋಧಿಯಾ, ನಮ್ಮ ಮನೆಯಲ್ಲಿಯೇ ಪೋನೆ ಇದ್ದರೂ ನಹ ಮನೆಕೀಲಿ ಹಾಕಿಕೊಂಡು ಸ್ವೇಲಿಸ ಕಚೇರಿಯ ವರಿಗೆ ಸ್ವತಃ ಬಂದು ಹೇಳುವ ಉದ್ದೇಶವೇನಿತ್ತು? ” ಸಿಂಗ ಮೂಲಪ್ರಶ್ನಿಹಾಕಿದರು.

“ ಆದೇ ಹೇಳಿದೆನಲ್ಲ ಸಾಹೇಬರೇ. ನನಗೆ ವ್ಯವಧಾನವೇ ಖಳಿಯಲ್ಲಿ ”

“ ನಿಂವು ಬೆಳಗಿನಿಂದ ಎಷ್ಟು ಹೊತ್ತಿನವರಿಗೆ ಮನೆಯಲ್ಲಿದ್ದಿರಿ? ” ಎಂದು ಕೇಳಿ ಕಿನೆಯಲ್ಲಿಂದ ಬಂದು ಘೂರ್ಣಿತೀಟಿ ಬಿಳಿಕಾಗದವನ್ನು ತಿಗೆದುಕೊಂಡು ಪೆನ್ನ ತೆಗೆದು ಬರೆದುಕೊಳ್ಳಲು ಪಕ್ಕಮಿಸಿದರು ಸಿಂಗ ನಾನು ಹನೈಷ್ಯಂದು ಘಂಟೆಯವರಿಗೆ ಮನೆಯಲ್ಲಿದೆ ”

“ ಅ ನೇಳಿಯಲ್ಲಿ ನಿಮ್ಮಾಕ್ಷ್ಯ ಮನೆಯಲ್ಲಿಯೇ ಇದ್ದಿಂದೀ ?”

“ ಅವಳು ನಿನ್ನೇ ರಾತ್ರಿ ಕ್ಲಬ್‌ನಿಂದ ಬಂದು ಮಲಗಿದವಳು ಎಲ್ಲಿಯೋ ಹೊರಗೆ ಹೊಗಿರಲಿಲ್ಲ.”

“ ಮುಂಜಾನೆಯಿಂದ ಹನ್ನೊಂದು ಫುಂಟಿಯವರಿಗೆ ನಿಮ್ಮ ವಾಸೆಯಲ್ಲಿ ವಾಚಮನ್ ಇದ್ದನೇ ?”

“ ಇದ್ದನು,”

“ ಕುಕ್ಕಾ ? ”

“ ಇಲ್ಲ.”

“ ಏಕೆ ?

“ಅದಿತ್ಯವಾರಕ್ಕೊಮ್ಮೆ ನಾವಿಬ್ಬರೂ ಯಾವದಾದರೂ ಚೈಪೆಂಗಿಗೆ ಹೋಗು ತ್ರೀವೆ. ಹಾಗೂ ಕುಕ್ಕಾಗೂ ವಾರಕ್ಕೊಂದು ದಿನ ರಜೆಸಿಕ್ಕೆಂತಾಗಿರುತ್ತದೆ. ಅಷ್ಟೇ.”

“ ಯಾವಕಾರಣಿಂದಲಾದರೂ ಅವಳು ಈ ದಿವಸ ನಿಮ್ಮ ಮನೆಗೆ ಬಂದಿದ್ದಿಂದೀ ?”

“ ‘ನಾನು ಮನೆಯಲ್ಲಿ ಇರುವರಿಗೆ ಬಂದಿರಲಿಲ್ಲ.’ ”

“ ಅವಳ ಮನೆಯಲ್ಲಿ ?”

“ ಲೇವರ ಪರೀಕ್ಷೆದಲ್ಲಿ,”

“ಸರಿ ಮತ್ತು ಆ ವಾಚಮನ್ ಈಗ ಎಲ್ಲಿಸಿಗಬಹುದು ನಮಗೆ?”

“ ಅವನ ನೇಲೆ ಸಂಶಯವಿದೆಯೇ ?”

“ಕೇ ಮುಗಿಯವರಿಗೂ ಸಂಶಯವಿರತಕ್ಕದೇ.”

“ಅನನು ಮಾತುಂಗಕ್ಕೆ ತನ್ನ ತಂಗಿಯನ್ನು ಬೆಟ್ಟಿಯಾಗಲು ಹೋಗಿದ್ದಾನೆ.”

“ಅವರಿಬ್ಬರ ವಿಭಾಸ ಕೊಡುತ್ತೀ ?”

“ ಓಹೋ ಅದಕ್ಕೇನು. ” ಎಂದು ಎರಡು ವಿಭಾಸಗಳನ್ನು ಹೇಳಿದರು, ಸಿಂಗರು ನಿಮ್ಮ ಫೋನೆ ಸ್ವಲ್ಪ ಉಪಯೋಗಿಸುತ್ತೀವೆ. ಆದಿತೀ ?

“ ತಕ್ಕೊಳ್ಳಿರು. ” ಎಂದು ಅನುಮತಿಸಿದಳು.

ಸಿಂಗರು ಪರೀಕ್ಷೆ ಮತ್ತು ಮಾತಂಗ ವೀರಿಯಾಗಳ ಹೋಲಿಸ ಟಾಕ್‌ಗಳಿಗೆ ಫೋನೆ ಮಾಡಿ ಆ ನೃತ್ಯಗಳನ್ನು ತಮ್ಮ ಕಚ್ಚೆರಿಗೆ ರಾತ್ರಿ ಎಂಟು

ಫೋಂಟೆಯ ವಳಗಾಗಿ ಹಾಜರಿ ಪಡಿಸಬೇಕೆಂದು ಕೇಳಿಕೊಂಡರು. ನಂತರ ಸೋಧಿಯಾಗ ಕಡೆಗೆ ಹೊರಳಿ ಸರಿ ಇನ್ನು ನಮ್ಮ ಜವಾಬನ್ನು ಕೇಳಿಕೊಳ್ಳುವ ಎಂದರು.

“ ಬೀಕಾದ ಪ್ರಶ್ನೆಗಳನ್ನು ಕೇಳಬಹುದು. ” ಎಂದಳು.

“ ಹನೆಂಬಂದು ಫೋಂಟೆಯ ವರೆಗೆ ನೀವು ಮಿಸ್ ಮಾಲಾಕೊಡನೆ ಯೇ ಇದ್ದಿರಲ್ಲವೇ ?

“ ಇಲ್ಲ. ಒಂಭತ್ತುವರೆಯವರಿಗೆ ಇಬ್ಬರು ನಾಸ್ತಿ ಮುಗಿಸಿದೆವೆ. ನಂತರ ನಾನು ಹೈಟಿಂಗಿಗೆ ಹೋಗುವ ಸಲುವಾಗಿ ನನ್ನ ಕೊಣೆಯಲ್ಲಿ ಸಿದ್ಧತೆ ನಡೆಸಿದ್ದೆ.

“ ಮಿಸ್ ಮಾಲಾಕು ಹೈಟಿಂಗಿಗೆ ಬರಲಿಲ್ಲವೇ ? ಅಥವಾನಿವೇ ಕೇಳಲಿಲ್ಲವೇ ಹೇಗೆ ?

“ ನಾನು ಕೇಳಿದೆ. ಆದರೆ ಹಿಂದಿನ ರಾತ್ರಿ ಕ್ಲಾಬ್‌ನಲ್ಲಿ ಬಹು ಆಯಾಸಗೊಂಡಿರುವದಾಗಿಯೂ ಈ ದಿನ ಶಲ್ಲಿಯೂ ಹೋಗದೇ ಕೇವಲ ನಾಷ್ಟಾದಾ ಮೇಲೆಯೇ ಉಬಟ ಮುಗಿಸಿ ಸಾಧ್ಯವಾದನ್ನು ಹೆಚ್ಚಿಸೇಳಿ ನಿಷ್ಠೆ ಮಾಡುವಿರೆಂದು ಹೇಳಿದ್ದಳು. ”

ನೀವು ಹೋಗುವರೆಗೆ ಯಾರು ಯಾರು ಅವಳನ್ನು ಕಾಣಲಿಕ್ಕೆ ಬಂದಿದ್ದರು.

“ ಮಹಿಳಾ ಕ್ಲಾಬ್‌ನ ಪ್ರತಿನಿಧಿಗಳೊಬ್ಬರು ದೇಣಿಗಾಗಿ ಬಂದಿದ್ದರು. ಅವರಿಗೆ ನೂರು ರೂಪಾಯಿಗಳನ್ನು ಕೊಡಲಾಗಿದೆ.

“ ಮತ್ತೆ ಯಾರು ? ”

“ ಯಾರು ಇಲ್ಲ. ”

“ ನೀವು ಮರೊಮತ್ತಿದ್ದಿರೆಂದು ನನಗನಿಸುತ್ತದೆ.

“ ಸತ್ಯವಾಗಿಯೂ ಇಲ್ಲ ”

ಹೋಗಲಿ ಮಿಸ್ ಸೋಧಿಯೂ ನೀವು ಹನೆಂಬಂದು ಫೋಂಟೆಗೆ ಹೊರೆಗೆ ಹೊರಡಲಿಲ್ಲ. ತಿರುಗಿ ಬರುವ ವರೆಗೆ ನೀವು ಎಲ್ಲೆಲ್ಲಿ ಹೋದಿರಿ. ಹಾಗು ಏನೇನೂ ಮಾಡಿರಿ. ಹೇಳುತ್ತಿರಾ ? ”

“ ನಾನು ನೇರವಾಗಿ ತಿನಾಚಿಸಾರೆಗೆ ರಿಜ್‌ಕ್ಲಾಬ್‌ನ ಕೊರೆಸ್ ಗಲಿನಿರತನಳ ಮನೆಗೆ ಹೋಗಿದ್ದೆ. ಅಲ್ಲಿಂದ ಬೇರೆ ಎಲ್ಲಿಯೂ ಹೋಗಲಿಲ್ಲ

ಅಲ್ಲಿಯೇ ಅವಳ ಒತ್ತಾಯಃಕ್ವಾಗಿ ಉಂಟ ಮಾಡಬೇಕಾಯಿತು. ಅಲ್ಲಿಂದ ಎರಡು ಘಂಟೆಯನಂತರ ಹೊರಟು ಮನೆಗೆ ಬಂದಾಗ ಎರಡೂವರೆಂದಿಗಿರ ಬಹುದು.”

“ ಮನೆಯಲ್ಲಿ ಆಗ ನಿಮುಗೆ ಯಾರು ನೋಡಲು ಕಣ್ಣಿಗೆಬಿದ್ದರು.

“ ವಾಚಮನ್ ರಜತನು ಗ್ಯಾರೇಜನಲ್ಲಿ ಮಲಗಿದ್ದ. ನಾನು ಕಾರು ಒಳಗೆ ನೂಕಹತ್ತಿದ್ದಾಗ ಎದ್ದು ಕಣ್ಣಿರುಸುತ್ತ ಹೊರಗೆ ಬಂದ.”

“ ನಿಮ್ಮಲ್ಲಿ ಏನಾದರೂ ಸಂಭಾಷಣೆ ಜರಗಿತೋ?”

“ ಅವನು ಹೇಳಿದ. ನಾನು ಮಾತಂಗಕ್ಕೆ ನನ್ನ ತಂಗಿಯನ್ನು ಭೆಟ್ಟಿಯಾಗಿ ಬರುತ್ತೇನೆಂದು ಬೆಳಗಿನಲ್ಲಿಯೇ ನವ್ಯಾಬ್ರಹೆಮರಿಗೂ ಹೇಳಿದ್ದ ಉದ್ದೇಶ ನನ್ನ ನಾನು ಆಲಕ್ಷ್ಯದಿಂದಿರುವದರಿಂದ ಏನಾದರೂ ಸಹಾಯ ಬೇಕಾಗಿರಬಹುದು ಹಾಗು ಸೋಧಿಯಾ ಬಂದ ನಂತರ ನೀನು ಹೋಗಬಹುದು ಎಂದು ಹೇಳಿದ್ದಳು. ಅವನು ಅದಕ್ಕೆ ಒಮ್ಮಿಗೆ ಕೊಟ್ಟಿರು ನಾನು ಕಾರಿನಿಂದಿಳಿದ ಕೂಡಲೇ ತಾನು ಹೋಗುತ್ತೇನೆಂದು ಹೇಳಿ ಹೋದ

“ ಸರಿ ಅವನೇ ಒಬ್ಬನೇ ಕೊಲೆ ಸಡೆದ ಕಾಲದಲ್ಲಿ ಇಲ್ಲಿ ಇದ್ದವನೆಂದರೆ ಅವನ ಸೈಟ್‌ಮೆಂಟನ ಮೇಲೆ ಇಡೀ ಕೇಸು ನಿಂತಿದೆ. ಎಂದರು ಸಿಂಗ.

ಕೆಲಸಿವಿಷ ಮೌನವು ಆವರಿಸಿತು. ಆದರೆ ಸಿಂಗರಿಗೆ ಪೂರ್ತಿಗೂ ದು ವಿಚಾರ ಹೋಕೆಯಿತು. “ ಮಿನ್ ಸೋಧಿಯಾ ನಿಮ್ಮ ಕಾರಿನ ಮುಂದಿನ ಮೆಟ್‌ಗಾಡ್ ಏಕೆ ಧಕ್ಕೆಗೊಂಡಿದೆ?”

“ ಓಹೊ ಆದೇ ನಾನು ಕಾರ ಡ್ರಾಯಿಂಗ ಮಾಡಿಕೊಂಡು ಕಂಪೊಂಡಿನಿಂದ ಹೊರಗೆ ಒಯ್ಯಿವಾಗ ಹೊರಳಿಸುವದು ಸ್ವಲ್ಪಿ ಅನನ್ನಕೂ ಲವಾಯಿತು. ಕಾರು ಆರೆತೆದೆ ಗೆಟಿನ ಕದ ಅಥವ ಮುಖ್ಯತ್ವ. ಆದಕ್ಕೆ ಕಾರು ಹಾಯ್ದ ಬಿಟ್ಟಿತು. ಬಾಗಿಲು ದೂಡಿಕೊಂಡು ಮುಂದೆ ಮೋಗಿ ಬಿಟ್ಟಿದ್ದರಿಂದ ಗೋಡೆಗೆ ಕಾರು ಹಾಯಿತು. ಅದಕ್ಕೆ ಸ್ವಲ್ಪಿ ಧಕ್ಕೆಯಾಗಿದೆ.

“ ಇನ್ನೊಂದು ಪ್ರಶ್ನೆ ಕೇಳುತ್ತೇನೆ ಮಿಸ್ ಸೋಧಿಯಾ. ಅದನ್ನು ಕೊನೆಯದಾಗಿ ಹಾಗೂ ಅನ್ನಿವಾಯವಾಗಿ ಕೇಳುತ್ತಿದ್ದೇನೆ ಆದರಿಂದ ಲೇನಾಡರೂ ಸಹಾಯವಾದಿತೇ ಎನಿಸಿತ್ತುದೆ.”

“ ಚೇಕಾದ ಪ್ರಶ್ನೆಯನ್ನು ಕೇಳಬಹುದು. ”

“ ಮಿಸ್‌ಮಾಲಾಳ ಪ್ರೇಮವ್ಯಾನಕಾರದ ಬಗ್ಗೆ ನಿಮಗೆನ್ನು ಮಾಹಿತಿಇದೆ ? ”

“ನನಗೆ ತಿಳಿದ ಮುಟ್ಟಿಗೆ ನಾವಿಷ್ಟರೊದೂ ಯಾರನ್ನು ಹೀವಿಸಿಲ್ಲ”

“ಅದು ಮೊಣ್ಣ ಉತ್ತರವಾಗಲಿಲ್ಲ. ಸ್ವಲ್ಪ ವಿಶದವಃಗಬೀಕು”

‘ನಾವು ಕೇವಲ ನೃತ್ಯಮಾಡುವವರಷ್ಟೇ, ಅವಳು ದೊಡ್ಡದೊಡ್ಡ ಕ್ಷಮೆ ಭಾಗವಹಿಸುತ್ತಿದ್ದಳು. ನಾನು ಅವಳ ಇದ್ದಲ್ಲಿ ಕೊರಸ ಗಳು ಅಗಿ ಮಾತ್ರ ಹಿಂಭಾಲಿಸುತ್ತಿದ್ದೇನು.’

“ನಿಮಗೆ ಯಾರಾದರೂ ಹಣದ ರೂಪದೇ ಮಾಯ ಹಚ್ಚಿದ್ದರೇನು”

“ನನಗೆ ವುಳಿದ ಮುಟ್ಟಿಗೆ ಯಾರೂ ಇಲ್ಲ?”

“ಯಾರಾದರೂ ಒಬ್ಬ ವ್ಯಕ್ತಿಯೊಡನೇಯೇ ವಿಶೇಷ ಸಲಾಗೆ ಯಿಂದ ವಿಕರಿಸುತ್ತಿದ್ದಳೇನು ಇತ್ತೀಚಿಗೆ ? ”

“ನನಗೆನೂ ಕಂಡು ಬಂದಿಲ್ಲ ಆದರೆ ಈಗೆರಡು ದಿನಗಳಿಂದ ಮಂಬಾರ ಪಂಬಿಳು ಒಬ್ಬ ಯವಕನೊಡನೇ ಶಾಂತಿಗೆ ಹೋಗಿದ್ದಳು. ಬಂದು ರಾತ್ರಿ ಕ್ಷಮೆ ನೆಲ್ಲಿ ನಾವು ಮೂಲವರು ಕೊಡಿಯೇ ವೇಯ ಕುಡಿದಿದ್ದೆವು

“ಒಹೋ ಅವರ ಹೇಸರೇನೆಂಬುದನ್ನು ಬಲ್ಲಿರಾ ? ”

“ಇಲ್ಲ. ಯಾರೂ ನ್ನೆನ್ನು ಅವರಿಗೆ ಪರಿಚಯ ಮಾಡಿಕೊಡಲಿಲ್ಲಿ ಹಾಗೂ ನನಗೆ ಅವರ ಪರಿಚಯ ಮಾಡಿಕೊಡಲಿಲ್ಲ,”

‘ಅವರ : ವ್ಯಕ್ತಿಪ್ರದ ಹೇಳುತ್ತೀರಾ ಬಗ್ಗೆ,

‘ಅವರಿಗೆ ಮಾನತ್ತು ವಯಸಾಗಿರಬೇಕು. ಸ್ವಲ್ಪ ದಪ್ಪಗೆ ದುಂಡಗೆ ಇದ್ದಾರೆ ಮುಖಮಾತ್ರ ಅಗಲಕ್ಕೆಂತ ಉದ್ದ ಹೆಚ್ಚಿದೆ. ತಲೆಗೂದಲ ಮಧ್ಯದಲ್ಲಿ ವಿಭಾಗಿಸುತ್ತಾರೆ. ’

‘ ಇಷ್ಟರ ಮೇಲೆ ಪತ್ತಿಯಾಗುವದು ದುಸ್ತರ. ನಮ್ಮ ಕಚ್ಚೇರಿಗೆ ನಿಮ್ಮನ್ನು ಈಗ ಕರೆದುಕೊಂಡು ಹೋಗುತ್ತೀನೆ ಅಲ್ಲಿ ಬಂದು ಫೈಲ ನಿಮಗೆ ಕೊಡುತ್ತೀನೆ. ನೀವು ಗುತ್ತು ಹೇಳಿದ ವ್ಯಕ್ತಿಯ ಭಾವಚಿತ್ರ ಅದರ ಲಿದ್ದರೆ ಸೆಟ್ಟಿಗಾದಿತು ” ಎಂದು ಹೇಳಿ ನಡೆಯಿರಿ. ಎಂದು ಸಿಂಗರು ಹೊಲ್ಲಾರನನ್ನು ಕರೆದು ಲಾರಿಯಲ್ಲಿ ಅವಳನ್ನು ಕಚ್ಚೇರಿಗೆ ಒಯ್ಯಲು ಹೇಳಿ ತಾವು ಜೀವ ತೆಗೆದುಕೊಂಡು ಹಿಂಬಾಲಿಸಿದರು. ಹೋಗುವಾಗ

ಬಾಗಿಲಿನಲ್ಲಿದ್ದ ಸೆಂಟ್ರಿಗಳನ್ನು ಕರೆದು “ ಮುನ್ಗೆ ಬೀಗ್ ಹಾಕಲ್ಲ ಕಂಪಾ ಡಿನ ಸುತ್ತು ಮುತ್ತ ಯಾರನ್ನೂ ಹಾಯಿಸ ಕೊಡಬೇಡಿರಿ. ಇದೊಳ್ಳೀ ಬಿಕ್ಕೆ ಬ್ರಿನ ಸಮಯ ಬಂದಿದೆ. ” ಎಂದು ಹೇಳಿದರು.

ಸೆಂಟ್ರಿಗಳು ಸಂಜೀಯ ಮಬ್ಬಿಗತ್ತಲೆಯಲ್ಲಿ ಗೆಟೆನ್ನು ಹಾಕಿಕೊಂಡು ಒಳಗೆ ವಿಶಾಲವಾದ ಬಯಲಿನಲ್ಲಿ ಸಿಗರೀಟ್‌ನ ಹಳೆಕೊಂಡು ಕುಳಿತುಕೊಂಡರು.

(೬)

ಸಿಂಗರು ಕಚೇರಿಗೆ ಬಂದು ನೇರವಾಗಿ ತಮ್ಮ ಕೊಣಗೆ ಹೊಗಿ ಕುಳಿತು ಕೊಂಡರು ಶಿವಾಯಿಯೊಬ್ಬನು ವ್ಯಿಜಿಟಿಂಗ್ ಶಾರ್ಡ್‌ನೇನ್ನಿಂದನ್ನು ಅವರ ಮೇಜಿನ ಮೇಲಿರಿಸಿದನು. ಅದನ್ನು ನೋಡಿಕೊಂಡು ಬೆಲ್ಲ ಬಾರಿ ಸಿ ಆಗಂತುಕರನ್ನು ಕರೆತರಲು ಹೇಳಿದರು

‘ ಗುಡ್ ಇವ್ ನಿಂಗ್ ಸರ್ ’ ಎಂದಿತು ವ್ಯಕ್ತಿ.

‘ ಹೋ ನೀವೇನು ಹೊಸದಾಗಿ ಬಂದಿದ್ದಿರೀನು ಮುಂಬಯಿಗೆ :

‘ ನಿಜ. ಈಗ ಏರ್ಡು ತಿಂಗಳಾಯಿತು. ನಾನು ಮದರಾಸಿನಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿಯ ನೀಕಿ ತಡೆಯಲಾರದೆ. ಇಲ್ಲಿಗೆ ವರ್ಗಾಯಿ ಸಿಕೊಂಡು ಒಂದೆ. ’

‘ ಒಳ್ಳೀಯದಾಯಿತು. ನಿಮ್ಮ ಹೆಸರೀನು. ?

‘ ಚಂದ್ರಮೋಹನ ರಾಯ್ ’

‘ ಈಗೇನು ಅವಶ್ಯಕ ಕೆಲಸದನಿವಿತ್ತ ಬಂದಿದ್ದೀರಿ ’

‘ ಆ ಕ್ಲಾಬ್ ಡಾನ್ಸರೆ ಮಿನ್ ಮಾಲಾಳ ಕೊಲೆಯಾಗಿದೆಯಂತೆ ನನ್ನ ವಿಶ್ವ ಚೌಪಾಟೆಯಲ್ಲಿ ಹೇಳಿದ ‘ ಧಿಯೇಟರ್ ’ ವಾರಪತ್ರಿಕೆಯು

ವರದಿಗಾರನಾದ ನನಗೆ ಈ ವಿಷಯದ ಮಾಹತ್ತಿ ಅವ್ಯವಸ್ಥಿತು ಅದಕ್ಕೆ ಇಲ್ಲಿಗೆ ಬಂದಿ.

‘ನೀವು ಫಳಿಸೆಯಾದ ಸ್ಥಳವನ್ನು ಸಂದರ್ಭದೆ ಇಲ್ಲಿ ಕೇವಲ ರಿಮೋಟ್ ತೀಗೆದುಕೊಂಡು ವರದಿ ಮಾಡಿದರೆ ಅದುನಿಜವಾಗಬಲ್ಲದೆರಾಯ’

‘ನಾನಲ್ಲಿ ಹೋಗಿದ್ದೆ, ಈಗ ಹದಿನೈಸ್ಟು ಇಪ್ಪತ್ತು ನಿಮಿಷಕ್ಕಿಂದ ಆದರೆ ನಿಮ್ಮ ಜನರು ನನೆಗೇನೂ ಮಾಹಿತಿ ಕೊಡುವದು ಶಕ್ಯವಿಲ್ಲವೆಂದು ಹೇಳಿದರು. ಅದಕ್ಕಾಗಿ ಇಲ್ಲಿಗೆ ಧಾವಿಸಬೇಕಾಯಿತು,

‘ನಾನೀಗನಷ್ಟುಕ್ಕೆಏನೂ ಹೇಳಲಾರೆನೀವು ಪತ್ರಿಕಾಕರ್ತರು ನೀವು ನಂಬಿಗೆಯಿಂದ ಹೇಳಿದುದನ್ನು ಬಣ್ಣ ಕೊಟ್ಟು ಪ್ರಕಟಿಸಿಬೇಡುತ್ತಿರಿ. ಇವ್ಯೇ ಅಲ್ಲದೆ ನಾನಿನ್ನ ಯಾರನ್ನು ನಿಂಧಿಸಿಲ್ಲ. ನೀವು ಇನೊಂದು ಫಂಟಿಯ ನಂತರ ಬರಬಹುದು. ಇಲ್ಲವೇ ನಾಳಿ ಬಂದರೆ ಅನೂಕೂಲ.

“ಧ್ಯಾಂತ್ಸ್” ಎಂದು ಹೇಳಿ ಚಂದ್ರವೋಣನ ಹೊರಟುಹೋದ

ನಂತರ ನಿದು ನಿಮಿಷಗಳ ಬಳಿಕ ಇಬ್ಬರು ಮೋಲಿಸ ಜಮಾದಾರರು ರಚಿಕನನ್ನು ಹಾಗು ನೂರಳನ್ನು ಕರೆದುಕೊಂಡು ಬುದಿದ್ದೇನೆಂದು ಹೇಳಿಕೊಂಡಿದರು. ಸಿಂಗರು ನೂರಳನ್ನೂ ಕಳಿಸಿಕೊಡಲು ಅಪ್ಪಣಿಮಾಡಿದರು.

ನೂರ ಬಂದು ಸಿಂಗರ ಎದರಿಗಿದ್ದ ಕುಚ್ಚಿಯ ಮೇಲೆ ಕ್ರಿತುಕೊಂಡಳು. ಅವಳಿಗೆ ಮುದ್ದುವಯಸ್ಸು ರೂಪವು ಆವರೆ ಜಿಕ್ಕಂದಿನಲ್ಲಿಯೇ ಚಾಡಿ ಹೇಳಿರಬೇಕು. ಇಲ್ಲವೇ ಪ್ರಾಯಕ್ಕೆ ಬಂದೊಡನೆ ಯಾರೋದರೂಡಿ ಮಾಡಿಕೊಂಡು ಹೋಗಿರಬೇಕು. ಅವಳು ವಿಧೇವೆಯಂತೆ ಅಧವಾಲಗ್ನವಿಲ್ಲದೇ ಉಳಿದುಕೊಂಡ ಹಳೆ ಹಡಿಗೆಯಂತೆ ಕಾಣುತ್ತದ್ದಳು. ವೇಷದಲ್ಲಿಯೇ ಆಂಬಂಬರವಿರಲ್ಲಿಲ್ಲ.

ಇನ್ನಪೇಕ್ಕಾದು ಸಿಂಗ ತಲೆವತ್ತಿನೋಡಿ ಓಹೋ ನಿಮ್ಮ ಹೆಸರು ನೂರ್ ಏನು ಎಂದರು.

‘ಅಹುಮ ರಾವಸಾಬ’

“ನೀವು ಮಿಸ್ ಮಾಲಾಳ ಮನೆಯಲ್ಲಿ ಯಾವ ಕೆಲಕ್ಕೆದ್ದಿರಿ?

“ನನ್ನ ಕೆಲಸ ಎರಡು ಹೊತ್ತು ಪೇಟಿಯಿಂದ ಎಲ್ಲ ಅಡಿಗೆಯು ಸ್ಥಾಮಾನುಗಳನ್ನು ತರುವದು, ಅಡಿಗೆ ಮಾಡುವದು ರೆಫ್ರಿಜರೇಟರದಲ್ಲಿ

ಇಟ್ಟಿ ನನ್ನ ಮನೆಗೆ ಹೋಗುವದು.”

“ಹಾಗಾದರೆ ನೀವು ಈ ದಿನಸ ಮುಂಜಾನೆ ವೇಟೆಯಿಂದ ಎನ್ನು ಘಂಟೆಗೆ ಹೋಗುವಿರಿ?”

“ಈ ಹೊತ್ತು ಆದಿತ್ಯವಾರ ನನಗೆ ರಚಿ ಇರುತ್ತದೆ. ಅದ್ದರಿಂದ ನಾನು ಈ ದಿನ ಯಾವ ಕೆಲಸವನ್ನು ಮಾಡಲಿಲ್ಲ. ನಾನು ಅವರ ಮನೆಗೆ ಹೋಗಲಿಲ್ಲ.”

“ಹಾಗಾದರೆ ಆದಿತ್ಯವಾರ ನಿಮ್ಮ ಸಾಹುಕಾರರನ್ನು ಉಪವಾಸ ಕೆಡೆವಿತ್ತಿರೇನು? ಅಧವಾ ಅವರೇ ಉಪವಾಸ ಮಾಡುತ್ತಾರೆಯೇ?

“ಇಲ್ಲ. ಆದಿತ್ಯವಾರ ಆವರೆಲ್ಲಿಗಾದರೂ ಹೊರಗೆ ಹೋಗುತ್ತಾರೆ ಉಟಕ್ಕೆ. ಅದ್ದರಿಂದ ಆದಿತ್ಯವಾರದ ಕೆಲಸಕ್ಕೆ ರಚಿ ಕೊಟ್ಟಿದ್ದಾರೆ. ನನಗೆ

“ಇರಲಿ. ನೀವು ಅವರ ಮನೆಯಲ್ಲಿ ಎನ್ನು ವಷ್ಟಗಳಿಂದ ದುಡಿಯುತ್ತ ಬಂದಿದ್ದಿರಿ?”

“ಐದಾರು ವರ್ಷಗಳಿಂದ”

“ಅದಕ್ಕೂ ನೋಡಲು ಎಲ್ಲಿ ಕೆಲಸಕ್ಕೆದ್ದಿರಿ?”

“ಅದೇ ಮನೆಯಲ್ಲಿ ಪರಂಗಿ ಸಾಹೇಬರಿದ್ದರು. ಅವನು ಸಿಮೆಗೆ ಹೋದನಂತರ ಈಗಿನವರು ಬಂದರು. ನಾನೇ ಆನರಲ್ಲಿ ಕೈಕಾಲು ಹಿಡಿದು ಕೆಲಸ ಕಾಯಂ ಮಾಡಿಕೊಂಡೆ.

“ಮಿಸ್ ಮಾಲಾಳ ಕೊಲೆಯಾಗಿದೆಯಲ್ಲ. ಇದರಲ್ಲಿ ನಿನಗೆ ನಾವರೂ ಮಾಹಿತಿ ಇದೇಯೇ?”

“ನನಗೆ ವಿಚಿತ್ರವಾಗಿ ತೋರುತ್ತದೆ ಇದೆಲ್ಲ ರಾವಸಾಬ. ಯಾಕಂದರೆ ನಿನ್ನನ ವರಿಗೆ ನಗುತ್ತಲಿದ್ದವರನ್ನು ಈ ಹೊತ್ತು ಕೊಲ್ಲಬೇಕಾದರೆ ಎಂಥ ಅಫ್ಫಾತ ಎನಿಸುತ್ತದೆ,

“ನಮಗೂ ಹಾಗೇಯೇ ಎನಿಸುತ್ತದೆ. ಆದರೆ ನನ್ನ ಪ್ರಶ್ನೆಗೆ ಇದು ಉತ್ತರವಾಗಲಾರದು.”

“ನಾನು ಆಗಿಲೇ ಹೇಳಿದೆನಲ್ಲ. ರಾವಸಾಬ ನನಗಿದರಲ್ಲಿ ಇನ್ನಾತಿಳಿಯುವದಿಲ್ಲವೆಂದು.”

“ಅದು ಹೇಗೆ ತಿಳಿಯಲಾರದು? ನೀವು ಐದುಮುದು ವರ್ಷಗಳಿಂದ ದುಡಿಯುತ್ತ ಬಂದಿರುವಿರಿ ಅಂದ ಮೇಲೆ ಅವರ ಎಲ್ಲ ಗುಣಗಳೂ

ನಿಮಗೆ ಗೊತ್ತಿರಬೇಕು.

“ ಗುಣಗೊತ್ತಿದ್ದ ಮಾತ್ರಕ್ಕೆ ಈ ಕೆಲಸ ಹೇಗೆ ನಡೆಯಿತೆಂದು ನಾನು ಹೇಗೆ ಹೇಳಲಿಕ್ಕೆಂದಿದೆತು ರಾವಸಾಬ ? ”

‘ ನಾನು ತಿಳಿಯುತ್ತೇನೆ. ಈ ಕೆಲಸ ನಿನೇ ಮಾಡಿದ್ದೀರೆಂದು ’ ಸಿಂಗ್ ಒಮ್ಮೆಲೆ ಕೇಳಿದವರಂತೆ ಅಭಿನಯಿಸಿ ಹೇಳಿದರು. ಹಾಗು ಅವಳ ಮುಖದ ಮೇಲಿನ ಪರಿಷಾಮವಷ್ಟು ತೀಕ್ಷ್ಣವಾಗಿ ನಿರೀಕ್ಷಿಸಿದರು.

‘ ಆರೆ ಅಲ್ಲಾ ! ’ ಎಂದು ಒಮ್ಮೆಲೆ ಸೂರ ಎರಡೂ ಕೈಗಳಿಂದ ಕಿವಿ ಮುಚ್ಚಿಕೊಂಡಳು. ಮುಖ ಒಮ್ಮೆಲೆ ಬಿಕಾಸಿಕೊಂಡಿತು. ಒಂದು ಕ್ಷೇತ್ರ ರಕ್ತ ಹರಿದಾದುವದು ನಿಂತೆತಾಯಿತು.

‘ ನಾನು ಶುಳ್ಳನ್ನು ಹೇಳಲಿಲ್ಲವಷ್ಟೇ ? ಎಂದು ಮತ್ತೆ ಕೆದರಿ ಕೇಳಿದರು. ಸಿಂಗ್ .’

‘ ರಾವಸಾಬ, ನಾನು ಹೇಳಿದರು ನೀವು ನಂಬುವದಿಲ್ಲ ಸುಳ್ಳ ಹೇಳಿದರೂ ನಂಬಲಾರರಿ. ಅದಕ್ಕೆ ಪುನಃ ದೋಷಕೊಡುತ್ತೀರಿ. ಅದರಿಂದ ನಾನು ಮಾತನಾಡಲಿಕ್ಕೆ ಇಚ್ಛಿಸುವದಿಲ್ಲ.’

“ ಹಾಗೆ ಹೇಳಿರಿ. ಬೇಗಂ. ಕಳ್ಳನ ಹೃದಯವು ಯಾವಾಗಲೂ ಇದೇ ರೀತಿಯಾಗಿದೆ. ಅಲ್ಲಸಲ್ಲಿದ ಪ್ರಶ್ನಿಗಳಿಗೆ ಸೇರವಾಗಿ ಉತ್ತರಕೊಡುವದು ಹಾಗು ಘಟನೆಯ ಬಗ್ಗೆ ಬಂದೊಡನೆ ಸುಮ್ಮಿ ನಾಗಿ ಬಿಡುವದು ರೂಢಿ ನೀವು ಹೀಗೆ ಸುಮ್ಮನೆ ಕುಳಿತರೆ ಅಗಲಿಕ್ಕಿಲ್ಲ. ಅಥವಾ ನೀನೇ ಅಫರಾದಿಯಿಂದು ತಿಳಿಯಬೇಕಾದಿತು. ನೋಡಿರಿ.”

“ ನಾನು ಇದುವರೆಗೆ ಶುಳ್ಳ ಹೇಳಲಿಲ್ಲ ರಾವಸಾಬ. ನೀವು ದೊಡ್ಡ ಸಾದೇಬರು. ನಾನು ನಿಮ್ಮನ್ನು ಕೇಳುತ್ತೇನೆ. ಯಾರಿದಾದರೂ ಖಂತಿಯಾಗಬೇಕಾದರೆ ಖಂತಿಯಿಂದ ಏನಾದರೂ ಲಾಭವಿರಬೇಕ್ಕಿಲ್ಲವೇ ? ”

“ ಇರಬೇಕು. ಆದರೆ ಯಾವಾಗಲೂ ಎಂದು ಹೇಳಲಿಕಳ್ಳಗುವ ದಿಲ್ಲ. ನೀವು ವಿಸ್ತಾರಾಲಾಳ ಹಣಕಾಸುಗಿ ಕೊಲೆಮಾಡಿರಬೇಕೆಂದು ಎನಿಸುತ್ತದೆ.

“ ಇಲ್ಲ ರಾವಸಾಹೇಬ. ನನಗೆ ಅವರು ಕೊಡುವ ಫೊರ್ಮನೇ ಹೆಚ್ಚಾಗಿದೆ.

ಅವರಿಷ್ಟು ಪೊರ ಕೊಡುತ್ತಿದ್ದರು ? ”

‘ ದಿನಾಲು ಖದು ರೂಪಾಯಿ.

“ ಆದಿತ್ಯವಾರಣಹ ?”

“ ಹೊದು ”

“ ಪಗಾರವನ್ನು ತಿಂಗಳಗೊಮೈಕೊಡುತ್ತಿದ್ದರೋ ಅಥವಾ ವಾರಕೊಮೈಕೊಡುತ್ತಿದ್ದರೋ ?”

‘ ದಿನಾಲು ರಾತ್ರಿ ಹೋಗುವಾಗ ಕೊಡುತ್ತಿದ್ದರು. ’

‘ ಹಿಗೇಕೆ ?’

“ ಆವರಿಗೆ ಒಮ್ಮೆಲೇ ಕೊಡಬೇಕೆಂದರೆ ದೊಡ್ಡ ರಕೆ ಆಗುತ್ತಿಂತೆ

“ ಹಾಗಾದರೆ ಆದಿತ್ಯವಾರದ ಪಗಾರಕ್ಕೆ ಈ ದಿವಸ ಎಷ್ಟು ಘಂಟೆಗೆ ಹೊಗಿದ್ದಿರಿ, ?”

“ ನನಗೆ ಆದಿತ್ಯವಾರದ ಪಗಾರ ಸೋಮವಾರ ದಿವಸ ಸಿಗುತ್ತದೆ. ಆದಿತ್ಯವಾರ ದಿವಸ ನಾನು ಆವರ ಮನೆಯ ಕಡೆ ಸಹ ಹಾಯುದಿಲ್ಲ.”

“ ನೋಡ್ರಿ ಬೇಗಂ ನೀವು ಕೊಲೆಮಾಡಿ ಆದನ್ನು ತಪ್ಪಿಸಿಕೊಳ್ಳಲು ಏನೇನೋ ಸುಳ್ಳ ವಿಷಯಗಳನ್ನು ಹೇಳುತ್ತಿರುವಿರಿ.”

“ ನೀವೇ ತಿಳಿದುಕೊಂಡಂತೆ ರಾವಸಾಬ. ನಾನು ಇದಕ್ಕಿಂತ ಏನೂ ಹೆಚ್ಚು ಹೇಳಲಿಕ್ಕೆ ನಾಡ್ಯವಿಲ್ಲ.”

‘ ಹೋಗಲಿ ಬೇಗಂ. ಹಾಗಾದರೆ ಉತ್ತರ ಮೇಲೆ ನೀವು ಸಂಶಯ ಪಡುತ್ತೀರಿ ಈ ಕೊಲೆಯಲ್ಲಿ ?’

‘ ನನ್ನಿಂದ ಉತ್ತರ ಕೊಡುವದು ಆಗುವದಿಲ್ಲ ರಾವಸಾಬ. ’

‘ ಏಕೆ ಮನೆಕಾಯುವ ಆಜು ಇದ್ದನ್ನಲ್ಲ ಆವನ ಹೇಸರೇನು ರಚಕವೋ ?’

‘ ಆಹುದು. ’

‘ ಆವನೇ ಏಕೆ ಕೊಲೆ ಮಾಡಿರಬಾರದು. ’

“ ಬೇಗಂ ನೀವು ಮತ್ತೊಬ್ಬರನ್ನು ಉಳಿಸಲಿಕ್ಕೆ ಪ್ರಯತ್ನ ಮಾಡುತ್ತಿದ್ದಿರಿ. ಆಲ್ಲವೇ ?”

“ ಹಾಗಲ್ಲ ರಾವಸಾಬ. ಕೊಲೆಗೆ ಏನೂ ಉದ್ದೇಶವಿರದಿ ಹೇಗೆ ಸಡೆಯಬಹುದು. ಒಡತಿಯನ್ನು ಕೊಂದರೆ ರಚಕನಿಗೇನು ಲಾಭ ?”

‘ಹಣ ಸಿಗಲಿಕ್ಕಿಲ್ಲವೇ ?’

‘ಹಣ ಹೇಗೆ ಸಿಗುವದು ರಾವಸಾಬ.’

‘ಮಿಸ್ ಮಾಲಾಳ ಹಣ.’

‘ಒಡತಿಯವಳ ಹಣವನ್ನು ಕಾಯುವವರು, ರಚಕನೀಂದುಕೊಂಡಿದ್ದಿರೇನು, ರಾವಸಾಬ ?’

“ಹಾಗಾದರೆ ಯಾರು ಕಾಯುತ್ತಾರೆ.”

“ಬ್ರಾಂಕಿನವರು.”

“ಅಥವಾ ಯಾರಾದರೂ ರಚಕನಿಗೆ ಕೊಲೆ ನೂಡಲಿಕ್ಕೆ ಹೇಳಬೇಕು. ಎನಿಸುತ್ತದೆ.”

“ಅದು ನನಗೆ ಹೇಗೆ ತಿಳಿಯಬೇಕು. ರಾವಸಾಬ.”

“ಹೇಗೆ ತಿಳಿಯಬೇಕೇ ? ಅವನೂ ನೀವೂ ಕೂಡಿಯೇ ಕೊಲೆ ನೂಡಿದ್ದಿರಿ. ಅದಕ್ಕೆ ಇಬ್ಬರೂ ದಿಕ್ಕಿಗೊಂದು ಕಡೆ ಹೋಗಬಿಟ್ಟಿದ್ದಿರಿ. ಮತ್ತು ಇಲ್ಲಿ ಉತ್ತರ ಕೊಡುವಾಗ ಸಹ ಅವನನ್ನು ಉಳಿಸಿಕೊಡೇ ಮಾತನಾಡುತ್ತಿದ್ದಿರಿ. ಕೊನೆಗೆ ಇಬ್ಬರಿಗೂ ಮರಳಂದನೇ ತಪ್ಪವದಿಲ್ಲ.”

“ಕೊಲೆ ನೂಡಿದವರು ಗಲ್ಲಿಗೇರುತ್ತಾರೆ. ನಾವೇಕೆ ಹೋಗುತ್ತೇವೆ. ರಾವಸಾಬ ?”

“ನಿಮ್ಮ ಮೇಲೆ ಅವರಾದ ಸಿದ್ದ ವಾದರೆ”

“ಅದು ಕೊನೆಯ ಮಾತು ರಾವಸಾಬ”

“ಹಾಗಾದರೆ ನೀವೇ ಕೊಲೆ ನೂಡಿದ್ದಿರೆಂದು ಅಭಿವೇ ?”

“ಹೇಗಾದಿತು ರಾವಸಾಬ.”

“ಇನ್ನೆರಡು ದಿನಗಳಲ್ಲಿಯೇ ನ್ಯಾಯಾಧಿಕರಿಂದಲೇ ತಿಳಿಸುತ್ತೇನೆ, ಅದರ ಕಾಳಜಿ ನಿಮಗೇಕೇ.”

“ಆಗಬಹುದು. ರಾವಸಾಬ. ನಾನಿನ್ನ ಹೊರಡಲೇ”

“ನಿವು ಇನ್ನೂ ಮುಕ್ತರಾಗಿಲ್ಲ. ತಡೆಯಿರಿ ಎಂದು ಚೆಲ್ಲ ಬಾರಿಸಿದರು. ಜವಾನನೊಬ್ಬಿ ಓಡಿ ಬಂದನು. ‘ಪರೇಳ ಹೋಲಿಸರನ್ನು’ ಕರೆ ಎಂದರು. ನಂತರ ಇವರನ್ನು ಕರೆದುಕೊಂಡು ಪರೇಳ ಸ್ವೇಶಿನಿಷಲ್ಲಿ ನಿಮ್ಮ ನೆಜರ ಬಂದಿಯಲ್ಲಿಡಿರಿ. ಎಂದು ಆಜ್ಞಾ ಪಿಸಿದರು. ಹೋಲಿಸನು ಸಲ್ಲಂ ಹೊಡಿದು ನೂರಳನ್ನು ಕರೆದುಕೊಂಡು ಹೋರಗೆ ಹೋದ.

(೨)

ಇನ್ನವೆಕ್ಕರರ ಸಿಂಗ ಸಿಗರೀಟು ಹೆಚ್ಚಿಕೊಂಡು ಮೇಜಿನ ಮೇಲಿದ್ದ ಹಾಳಿಗಳನ್ನು ತಿರಿವ ಹಾಕುತ್ತಿದ್ದರು. ವಿಶ್ವಾಂತಿ ಬೇಕಿದ್ದತ್ತೇನು ಆವರಿಗೆ ಸಿಗರೀಟು ಮುಗಿದಾದನಂತರ ಬೆಲ್ಲಾ ಬಾರಿಸಿದರು. ಜವಾನ್ ಬಂದನು. ‘ರಜಾಕನನ್ನು ಕರೆ.’ ಯೆಂದು ಅವುಣಿ ಇತ್ತರು

‘ರಜಕ ಒಳಗೆ ಬಂದವನೇ ಮಿಲಿಟರಿ ಸಲಾಂ ಹೊಡೆದು ನಿಂತುಕೊಂಡ.

ಸಿಂಗ ಅವನನ್ನು ಖುಚಿರು ಮೇಲಿ ಕುಳಿತುಕೊಳ್ಳಲು ಚೇಳಿದ್ದು ಅದರಂತೆ ರಜಕನು ಕುಳಿತಕೊಂಡನು. ಆವನು ಬಹು ಎತ್ತರವಾಗಿದ್ದನು ಖಳನಾಯಕನಂತೆ ಮೀರೆಯನ್ನು ಕತ್ತರಿಸಿಕೊಂಡಿದ್ದನು. ಖಡ್ಗಕೃತಿಯಲ್ಲಿ ದಷ್ಟಮುಷ್ಟನಾಗಿದ್ದನು. ಆದರೂ ಮುಖದ ಮೇಲಿ ನೀರಿಗಳು ಕಾಣಬಂತಿದ್ದವು. ಆ ಮುಖದಲ್ಲೀನೂ ಸೌಂದರ್ಯವಿರಲ್ಲಿಲ್ಲ. ವಿಶಾರವಾಗಿದ್ದಿತ್ತು

ಸಿನ್ನನ್ನು ಏಕೆ ಕರೆಯಿಸಿದ್ದ ಗೊತ್ತಿದೆಯಿಲ್ಲವೇ ! ಎಂದು ಪ್ರಶ್ನಿಸಿದರು.

‘ಹೋಲಿಸರು ಹೇಳಿದ್ದ ಅಷ್ಟೇ ಗೊತ್ತು ರಾವಸಾಬ’

‘ಏನೆಂದು ಹೇಳಿದರು’

‘ದೊಡ್ಡ ಯಜಮಾನತಿಯವರ ಖೂನಿ ಆಗಿದೆಯೆಂದು.’

“ಅಲ್ಲಿಯವರಿಗೆ ನಿನುಗೆ ಗೊತ್ತಿರಲ್ಲಿಲ್ಲವೇ. ?”

“ಇಲ್ಲ ರಾವಸಾಬ.”

“ಖೂನಿ ನಡೆದಾಗ ನೀವು ಮನೆಯಲ್ಲಿಯೇ ಇದ್ದೀಯಲ್ಲಿವೇ. ?”

“ಖೂನಿ ನಡೆದಿದ್ದ ನನಗೆ ಗೊತ್ತಿಲ್ಲ ರಾವಸಾಬ”

“ಹಾಗಾದರೆ ನಿಮ್ಮು ಯಜಮಾನಿತಿ ತಾನೇ ಸತ್ಯಹೋದಳೀನು?”

“ಅದು ಹೇಗೆ ಹೇಳಲಿಕ್ಕಾಡಿತ ರಾವಸಾಬ ? ನಾನು ಅವರನ್ನು ನೋಡಿಲ್ಲ.”

“ನೀನು ವಾಚಮನ್ ಎಂದರೆ ಮನೆಯಲ್ಲಿ ಏನು ಮಾಡುತ್ತಿದ್ದಿ?”

“ನಾನು ಮನೆಯಲ್ಲಿಯೇ ಇದ್ದೇ ರಾವಸಾಬ. ಮನೆಯು ಕಂಪೊಂ ಚಿಟ್ಟು ಹೊರಗೆ ಸಕೆ ಹೋಗಲಿಲ್ಲ.”

“ಹಾಗಾದರೆ ನೀನು ಮಾಡಿದರಾಯಿತು. ವಾಚಮನ್ ಕೆಲಸ ಅಂಚರೆ ಮೂಲೆಯಲ್ಲಿ ಹೋಗಿ ನಿಡ್ದೆ. ಮಾಡುವದೇ ? ”

“ಅಲ್ಲ. ರಾವಸಾಬ”

“ಹಾಗಾದರೆ ಮಧ್ಯಾನ್ತದಲ್ಲಿ ಗ್ಯಾರೇಜಿನಲ್ಲಿ ಮಲಗಿದ್ದೆಯಲ್ಲವೇ”

“ಹೌದು ರಾವಸಾಬ”

“ಎಷ್ಟುತ್ತಿಗೆ ಮಲಗಿಕೊಂಡಿದ್ದೆ”

‘ ಸುಮಾರು ಹನ್ನೆರಡು ಫುಂಟಿಗೆ ರಾವಸಾಬ ’

‘ ಎಷ್ಟು ಫುಂಟಿಗೆ ಎಚ್ಚರವಾದೆ ’

‘ ಎರಡೂ ವರೆ ಆದಮೇಲೆ ’

“ನೀನೇ ಎದ್ದೀಯೋ ? ”

“ಅಲ್ಲ ರಾವಸಾಬ. ಸಂಣ ಯಜಮಾನತಿ ಬಂದು ಎಬ್ಬಿಸಿದಳು ”

‘ ಇದೇ ಏನು ನೀನು ಮಾಡಿದ್ದೆ ನಿಡ್ದೆ ’

‘ ಅದು ತಪ್ಪು ರಾವಸಾಬ. ಆದರೆ ಏನೂ ಬೇರೆ ಕೆಲಸವಿದ್ದಿಲ್ಲ ಮಾತನಾಡಿಲಿಕ್ಕು ಯಾರೂ ಇದ್ದಿಲ್ಲ ಬೇಜಾರವಾಯಿತು. ಮಲಗಿಕೊಂಡಿದ್ದೆ ’

‘ ಪ್ರತಿದಿನ ಯಾರೆಕೂಡ ಮಾತನಾಡುತ್ತಿದ್ದೆ.’

‘ ಯಾರೆಕೂಡ ಅಂದರೆನು ರಾವಸಾಬ ಮುಜಮಾನತಿಯ ಕಾಡ ಇಲ್ಲವಾದರೆ ಅಡಗಿಯವಳ ಕೂಡ ’

‘ ಈ ಹೊತ್ತು ಅಡಗಿಯವಳು ಎಷ್ಟು ಹೋತ್ತಿಗೆ ಹೋದಳು ಮನೆಯಿಂದ ’

‘ ಈ ಹೊತ್ತು ಅವಳಿಗೆ ರಚೆ ರಾವಸಾಬ ಅವಳು ಬಂದಿರಲಿಲ್ಲ ’

‘ ಹಾಗಾದರೆ ನಿಮ್ಮು ಯಜಮಾನತಿಯವರಿಗೂ ಉಟಕ್ಕೆ ರಚಿವನು ’

‘ ಅವರಿಗೆನು ರಾವಸಾಬ ಎಲ್ಲಿಯಾದರೂ ಪಾರ್ಫೆ ಇರುತ್ತದೆ ’

“ ಪ್ರತಿ ರವಿವಾರೆ ಇರುತ್ತದೇನು ವಾಟೆ ”
 ‘ ಹೌದು ರಾವಸಾಬ ’
 ‘ ನಿಷ್ಠೆ ಮನೆಯಲ್ಲಿ ’
 “ ನನಗೆ ಮನೆಯಿಲ್ಲ ರಾವಸಾಬ ”
 ‘ ಹಾಗಾದರೆ ? ’
 “ ನಾನು ನಮ್ಮ ಯಜಮಾನತಿಯ ಮನೆಯಲ್ಲಿ ಇರುತ್ತೇನೆ ”
 “ ಉಟ ಎಲ್ಲಿ ಮಾಡುತ್ತಿ ”
 ‘ ಮನೆಯಲ್ಲಿಯೇ ಮಾಡುತ್ತೇನೇ ’
 ‘ ಹಾಗಾದರೆ ಆದಿತ್ಯವಾರ ಏನು ಮಾಡುತ್ತಿ ’
 ‘ ಹೊಟ್ಟಿಗೆ ಹೋಗುತ್ತೇನೆ. ಯಾವಾಗಾದರೋನ್ನೆ ಆದರೆ ನನ್ನ
 ತಂಗಿಯ ಮನೆಗೆ ಹೋಗುವದು ಹೆಚ್ಚು ’
 ‘ ಈ ದಿವಸ ನಿನ್ನ ತಂಗಿಯ ಮನೆಗೆ ಉಟಕ್ಕೆ ಹೋಗಿದ್ದೀಲವೇ ’
 “ ಇಲ್ಲ. ರಾವಸಾಬ ಹಾಗಿಯೇ ಮಾತನಾಡಿಸಿ ಬರಲು ಹೋಗಿದ್ದೆ
 “ ಹಾಗಾದರೆ ಉಟಕ್ಕೆ ಹೋಗಿದ್ದೇನು ಹೋಟಿಗೆ. ”
 ಹೌದು ರಾವಸಾಬ
 ಎವೆನ್ನಾತ್ತಿಗೆ ಹೋಗಿದ್ದಿ .
 ಹನ್ನೆರಡು ಹೂಡೆದ ಕೂಡಲೆ ಹೋಡಿ.
 ತಿರುಗಿ ಎವೆನ್ನಾತ್ತಿಗೆ ಬಂದೆ.
 ಬಂದು ಘೋಟಿಗೆ.
 ಹೋಗುವಾಗಮ ಸೆಯಾಲ್ಲಿ ಯಾರೂ ಇದ್ದರು.
 ದೊಡ್ಡ ಯಜ ಮಾನತಿ ಒಬ್ಬರೇ ಇದ್ದರು.
 ಯಾರಾದರೂ ಭೇಟ್ಟಿ ಯಾಗಲಿಕ್ಕೆ ಬಂದಿದ್ದರೇನು. ಆಗ.
 ಆಗ ಯಾರೂ ಇಲ್ಲ ರಾವಸಾಬ. ಮುಂಜಾನೆ ಮಾತ್ರ ಯಾರೋ
 ಮೂರು ನಾಲ್ಕು ಹೆಂಟು ಮಕ್ಕಳು ಬಂದು ಹತ್ತು ಮಿನಿಟ್‌ ಕುಳಿತುಹೋಡರು
 ನಿಂತು ಉಟ ಮಾಡಲಿಕ್ಕೆ ಹೋಗುವ ಮುಂದೆ ನಿಮ್ಮ ಯಜಮಾ
 ನತಿಗೆ ಹೇಳಿ ಹೋಡಿ ಏನು.
 ಅಹುದು ರಾವಸಾಬ ಅವರನ್ನು ಕೇಳಿಯೇ ಹೋಡಿ.
 ಉಟ ಮಾಡಿ ಬಂದಮೇಲೆ ಅವರಿಗೆ ಭೇಟ್ಟಿಯಾದಿಯೇನು.

ಇಲ್ಲ ರಾವಸಾಬ.

ನೀ.

ಉಪಿ ಬಹೆಳ ಆಗಿತ್ತು ನಿದ್ದೆಯೂ ಬಹೆಳ ಬಂದು ಬಿಟ್ಟಿತ್ತು ಹೊಗಿ
ಗ್ಯಾರೇಜನಲ್ಲಿ ಮಲಗಿ ಬಿಟ್ಟೆ.

ನಿಮ್ಮ ಚಿಕ್ಕ ಯಜಮಾನತಿಯು ಯಾವಾಗ ಹೊರಗೆ ಹೊಗಿದ್ದ ಈ
ಹನ್ನೆನ್ನಿಂದರ ಸುಮಾರಿಗೆ ರಾವಸಾಬ.

ಹೊಗುವಾಗ ಕಾರು ತೆಗೆದುಕೊಂಡು ಹೋದಳಿ.

ಹೊದು ರಾವಸಾಬ. ಆದರೆ ಗೇಟ್‌ಪು ದಾಟುವಷ್ಟುರಲ್ಲಿ ಕದಕ್ಕೆ ಪಾ
ಯಿಸಬಿಟ್ಟಿರು ಮೆಟ್ರೋ ಗಾಡೆ ಮಣಿದು ಹೋಯಿತು.

ತಿರುಗಿ ಎನ್ನೆತ್ತಿಗೆ ಬಂದರು.

ಎರಡು ವರೆ ಆಗಿರಬೇಕು.

“ ಚಿಕ್ಕ ಯಜಮಾನತಿ ಹೊರಗೆ ಹೋದ ಮೇಲೆ ಮನಿಗೆ
ಮತ್ತಿ ಯಾರು ಬಂದಿದ್ದರು.”

‘ ಯಾರೂ ಇಲ್ಲ. ರಾವಸಾಬ ’

‘ ನಿಮ್ಮ ದೊಡ್ಡ ಯಜಮಾನತಿ ಚೇರಿಕೊಂಡೆನ್ನ ನಿನಗೆ ಕೇಳಿ
ಸಲಿಲ್ಲವೇನು.’

“ ಇಲ್ಲ ರಾವಸಾಬ ”

“ ಸದ್ಯೆಯಲ್ಲಿದ್ದ ಯೆಂದು ಕೇಳಿಸಲಿಲ್ಲವೋ ಅಥವಾ..... ? ”

‘ ಬೇಕಾದವ್ಯು ನಿದ್ರೆಯಲ್ಲಿದ್ದರೂ ನಾನು ಸ್ಥಲ್ವು ಸಪ್ತಾಕ್ಕೆ
ಒಮ್ಮೆಲೆ ಎಚ್ಚರಾಗುತ್ತೇನೆ. ರಾವಸಾಬ ನಿಲಿಟೆಯಲ್ಲಿ ಕ್ಷಾಂಕ ಗಾಡೆ
ಆಗಿದ್ದೆ ನಾನು. ”

“ ಇಲ್ಲ. ನೀನಿಲ್ಲದ ವೇಳೆಯಲ್ಲಿ ಅಥವಾ ನೀನು ಮಲಗಿಕೊಂ
ಡ ವೇಳೆಯಲ್ಲಿ ಅಡಗಿಯವಲ್ಲಿಕೆ ನಿಮ್ಮ ಯಜಮಾನತಿಯನ್ನು ಕೊಲೆ
ಮಾಡಿರಬಾರದು. ”

‘ ಶವಳೇಕೆ ಕೊಲೆ ಮಾಡಬೇಕು ರಾವಸಾಬ ? ’

‘ ಹಣಕ್ಕಾಗಿ ’

‘ ಭೀ ಅದು ಸಾಧ್ಯವಿಲ್ಲ ರಾವಸಾಬ ”

‘ ಯಾರಾದರೂ ಅವಳಿಗೆ ಕೊಲೆಮಾಡಲು ಹೇಳಿರಬೇಕು. ’

“ ಸನಗಿ ಹೇಗೆ ಅದು ಗೊತ್ತಾಗಬೇಕು ”

“ ಹೇಗೆ ಅಂದರೆ ! ಇಬ್ಬರೂ ಒಂದೇ ಮನೆಯಲ್ಲಿ ದುಡಿಯುತ್ತಿರಿ ಇಬ್ಬರು ಕೂಡಿಯೇ ನಾತನಾಡುತ್ತಿರಿ ಅಂದಮೇಲೆಗೊತ್ತಾಗುವದಿಲ್ಲವೇನು
“ ಸಾಧ್ಯವಿಲ್ಲ ರಾವಸಾಬ ”

“ ಯಾಕೆ ಸಾಧ್ಯವಿಲ್ಲ ನಿಬಿಬ್ಬಿರು ಕೂಡಿಯೇ ಒಳಿಸಂಚುಹೂಡಿ ಕೊಲೆ ಮಾಡಿದಿರೆಂದು ನಾನು ತಿಳಿತ್ತೇನೆ. ಎಂದರೆ ಅವನ ಕೈಯನ್ನು ಒಮ್ಮೆಲೆ ಭದ್ರವಾಗಿ ಹಿಡಿದುಕೊಂಡು ತಪ್ಪೆಡಗೆ ಎಳೆದುಕೊಂಡರು. ಹಾಗು ಅವನ ಮುಖದಲ್ಲಿ ಕಂಣಿಗಳನ್ನು ತೀಕ್ಷಣತೆಯಿಂದ ದೃಷ್ಟಿಸಿದರು ಅದರೆ ರಜಾಕನ ಕೈ ಕಬ್ಬಿಣಿದಲ್ಲಿ ಗಡ್ಡಿಯಾಗಿತ್ತು ನರಗಳು ಮಾತ್ರಾಳಿ ಮೂರಿಗೆ ಕಾಣುತ್ತದ್ದವು ಅದರೆ ಸದುಕವೇನೂ ಇಲಿಲ್ಲ. ಅವನ ಮುಖದಲ್ಲಿ ಅಂಚಿದ ಕಳೆಯೇನೂ ವ್ಯಕ್ತವಾಗಲಿಲ್ಲ ಅನನು ಕೊಡಲೇ ಉತ್ತರಿಸಿದನು.

“ ನೀವು ತಪ್ಪ ತಿಳೆದುಕೊಂಡಿದ್ದಿರಿ. ರಾವಸಾಬ ”

“ ಹಾಗೇನಿಲ್ಲ ನಿನ್ನ ಬಗ್ಗೆ ಈಗಾಗಲೇ ನಾನು ನಾಪ್ಪಿದಾರರೆನ್ನ ತರಿಸಿದ್ದೇನೆ ತಿಳಿಯಿತೆ ? ”

“ ಹಾಗಾದರೆ ಅದು ಸುಳ್ಳ ನಾಪ್ಪಿನಿರಬೇಕು ರಾವಸಾಬ ಬಡವರನ್ನು ನಾಯಿನಬೇಕಿಂದು ತಮ್ಮ ಉದ್ದೇಶವಿದೆಯೆಂದು ಕಾಣುತ್ತದೆ. ”

“ ಇಲ್ಲ ನಿರಫರಾದಿಗಳನ್ನು ಉಳಿಸಬೇಕಿಂದು ನಾನು ಯತ್ತಿಸುವಿನು ಅದರೆ ನಿನೇ ಸುಳ್ಳ ಹೇಳಿ ಸಿಕ್ಕಿ ಹಾಕಿಕೊಳ್ಳುತ್ತಿ. ಅಲ್ಲವೇ ? ”

‘ ತಾವು ಹೇಳುವದೇ ವಿಚಿತ್ರವಾಗಿ ಕಾಣಿಸುತ್ತದೆ ರಾವಸಾಬ ’

‘ ಅದರೆ ಅದು ನಿಜವಡಿ. ಕೊಲೆಯನ್ನು ನಿನೇ ಮಾಡಿ ವಾರಾಗಬೇಕಿಂದಿದ್ದೀರುತ್ತಿದ್ದೀರು ನೋಡೋಣ ’

‘ ಕೊಲೆ ನಾಡಿದ್ದರೆ ವಾರಾಗಲಿಕ್ಕೆ ಶ್ರಯಕ್ಕು ಇಲ್ಲವೇ ರಾವಸಾಬ ’

‘ ಹಾಗಾದರೆ ನಿನು ಮಾತನಾಡುತ್ತಿರುವ ಅರ್ಥವೇನು. ’

‘ ನಾನು ತಿಳಿದವ್ಯೈ ಹೇಳಿದೆ ರಾವಸಾಬ ತಪ್ಪಿದ್ದರೆ ಕ್ಷಮಿಸಬೇಕು ’

‘ ಕ್ಷಮೆಯ ವಾತಿರಲಿ ನಿನು ಎಷ್ಟು ವಷಣಗಳಿಂದ ಅವರ ಮನೆಯ ನಾಕರಿ ಇದ್ದೀ ’

‘ ಎರಪು ವಷಣಗಳಿಂದ ’

“ನೀನು ವಾಚಮನ್ ಅಂದಮೇಲೆ ಮನೆಗೆ ಬರುಹೋಗುವವರ
ಮೇಲೆಲ್ಲ ಕಣ್ಣಿಡುತ್ತಿದ್ದೆಯಲ್ಲಿವೇ ?”

‘ಇಲ್ಲ ರಾವಸಾಬ ಒಳಗೆ ಹೊಸಬರು ಬಂದರೆ ಅವರು ಹೂರಗೆ
ಹೋಗುವದನ್ನು ನೂತ್ರ ಸೋಡುತ್ತಿದ್ದೆ. ಅಷ್ಟೇ ’

“ಆಗಾಗ ಹೆಚ್ಚಾಗಿ ಯಾರಾರು ಮನೆಗೆ ಬರುತ್ತಿದ್ದರು, ?”

“ನಾನೇಗೆ ಹೇಳಲಿ ರಾವಸಾಬ ನಾನು ಯಾರ ಹೆಸರು ಕೇಳಿಲ್ಲ”

“ಯಾರಾದಾರೂ ಗುತ್ತು ಇರಬೇಕೆಲ್ಲವೇ ?”

“ಯಾರದೂ ಗುತ್ತು ಇಡಲು ಸಾಧ್ಯವಿಲ್ಲ ರಾವಸಾಬ.”

“ಯಾರೇ ನಿನಗೆ ಯಾರೂ ಹಣ ಕೊಡುತ್ತಿದ್ದಿಲ್ಲಿನು ಸಲಾಂ
ಮಾಡಿದಕ್ಕೊಡಲೇ ?”

“ನಾನು ಕಾಸಿಗಾಗಿ ಸಲಾಂ ಮಾಡುವದಿಲ್ಲ ರಾವಸಾಬ.
ನನಗೆ ಹಣದ ಅವಶ್ಯವಿಲ್ಲ ಅಷ್ಟೇಕೆ ನನಗೇನು ಹೆಂಡಿರು ಮಕ್ಕಳಿಲ್ಲ.”

“ಮತ್ತೆ ಏಕೆ ಸುಳ್ಳು ಹೇಳುತ್ತೀ ? ನಿನಗೆ ಎಲ್ಲ ಜನರ ಪರಿ
ಜಯ ಇದ್ದೆ ಇರುತ್ತದೆ. ನೀನು ಉದ್ದೀಕನಾರ್ಥಕವಾಗಿ ಮುಚ್ಚಿಡುತ್ತಿದ್ದೀ

“ಅದರಲ್ಲಿನು ಉದ್ದೀಕ ಬಂತು ರಾವಸಾಬ.”

‘ಏನು ಎಂಬುದು ಇನ್ನೇರಡು ದಿನಗಳಲ್ಲಿಯೇ ತಿಳಿಯತ್ತದೆ ಆಗು
ನಷ್ಟು ಹೆಸರಿನಿಂದ ಶಂಖ ಹೊಡಿಯಬೇಡ. ಆಯಿತೇ’

“ನಾನು ಬರಲೇ ರಾವಸಾಬ ? ಏಲಿಟ್‌ರಿಸಲಾಂ ಹೊಡಿದು
ಎದ್ದು ನಿಂತನು.

“ಹೇ. ಎಲ್ಲಿಗೆ ಹೋಗುತ್ತಿ. ನಿಲ್ಲು” ಎಂದವರೇ ಬೀಲ್ ಚಾರಿ
ಗಿದರು. ಜವಾನ ಬಂದೊಡನೆ ಪ್ರೇಲೀಸರನ್ನು ಕರೆಸಿದರೂ. ಅವರಿಗೆ
ಹೇಳಿದರು.

“ಇವನನ್ನು ನಿಮ್ಮ ತಾಬಾದಲ್ಲಿ ಇಟ್ಟು ಕೊಳ್ಳಿರಿ.”

‘ಆಪ್ಪತ್ತಿ ರಾವಸಾಬ” ಎಂದು ಹೋಲೀಸನು ಸಲಾಂ ಹೊಡಿ
ದು ರಚಾಕಣನ್ನು ಎಳೆದುಕೊಂಡು ಹೂರಗೆ ಹೋದನು.

(ರ)

ಸಿಂಗ್ ಸೆನ್ಸಿಲಿನಿಂದ ತಲೆಕೆರಿದುಕೊಂಡರು. ಕೊಲೆಯ ಬಗ್ಗೆ ಯಾವ ಜಾಡು ಸಿಗಲಿಲ್ಲ. ಬೆಲ್ಲ ಬಾರಿಸಿದರು. ಜವಾನ ಬಂದ ಸೋಧಿಯಾ ಅಪರನ್ನು ಬರಹೇಳು. ಎಂದು ಹೇಳಿದರು ಸೋಧಿಯಾ ಬರುವವ ರಲ್ಲಿಯೇ ಅವಳ ಮುಖ ಕಳಿಗುಂದಿತ್ತು. ಅವಳಿಗೆ ಹಗಿನೆ, ನೀರಡಿಕೆಗಳಿರದ್ದು ಆಗಿದ್ದವು. ಸಿಂಗ್ ಅದನ್ನು ಕಂಡುಕೊಂಡು ಸೀಮಗೇನಾದರೂ ಉಪಹಾರ ಬೇಕಾದರೆ ಆಡ್‌ರ ಕೊಟ್ಟು ತರಿಸಬಹುದು. ನಿಮ್ಮ ಕೆಲಸ ಇನ್ನೊಂದು ಘಂಟೆಯ ಒಳಗೆ ವುಗಿದು ಹೋಗುತ್ತದೆ ಎಂದರು.

“ಹಾಗಾದರೆ ಸ್ವಲ್ಪ ಸಹಾಯ ಕೇಳುತ್ತೇನೆ. ನಿಮ್ಮ ಜವಾನ ಸೀಗೆ ಹೇಳಿ ಕಳಿಸಿರ ಸಮೀಪದ ರೆನ್ಸೈನ್‌ರೆಂಟ್‌ಗೆ ನಾನು ಬಿಲ್ ಕೊಡುತ್ತೇನೆ.” ಎಂದಳು.

ಸಿಂಗ್ ಹಾಗೆಯೇ ಮಾಡಿದರು ನಂತರ ಒಳಗೆ ಬಂದು ಡ್ರಾಲಿನ ಕೇಲಿ ತೆಗೆದು ದೊಡ್ಡದಾದ ಒಂದು ಫ್ರೆಲನ್ಸ್‌ ಎತ್ತಿಕೊಂಡು ಇಲ್ಲಿಬರ್ತಿ ಮಿಸ್ ಸೋಧಿಯಾ. ಇದರಲ್ಲಿ ಪ್ರತಿಮಟ್ಟದಲ್ಲಿಯೂ ಫೋಟೋಗಳವೇ. ನೀವು ಎಲ್ಲವನ್ನು ಸೋಡಿ, ಸಂಶಯ ಬಂದ ಫೋಟೋವನ್ನು ನನಗೆ ತೋರಿಸಿರ ನಾನೂ ಸ್ವಲ್ಪ ಕಾಗದವಕ್ಕ ಸೋಡುತ್ತೇನೆ. ಎಂದರು.

ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಮನ್ಯಾರಾದರು ರೆನ್ಸೈನ್‌ರೆಂಟ್‌ನ ಉಪಹಾರವನ್ನು ಮುಗಿಸಿ, ಬಿಲ್ಲು ಕೊಟ್ಟು ಸೋಧಿಯಾ ಹೇಳಿದಳು.

“ಇನ್ನಪೆಕ್ಕರಸಾಬ ಈ ಮಾರು ಚಿತ್ರಗಳ ಬಗ್ಗೆ ನನ್ನಅನುಮಾನವದೆ”

“ಧ್ವಾಕ್ಷ ಮಿಸ್ ಸೋಧಿಯಾ” ಎಂಬವರೇ ಸಿಂಗ್ ಖಚಿತಯಿಂದೆದ್ದು ಬಂದು ಆ ಚಿತ್ರಗಳಿಂದ ಪುಟ್ಟಿಗಳಿಗೆ ಬಿಳಿಹಾಳಿಯ ತುಣುಕುಗಳನ್ನು ಟಾಚ್‌ಎಂದ ಅಂಟಿಸಿ ಅವಕ್ಕೆ ಎ. ಬಿ. ಸಿ. ಎಂದು ಕೆಂಪು ನೆನ್ಸಲಿನಿಂದ ಗುರುತುಮಾಡಿದರು. ಮಿಸ್ ಸೋಧಿಯಾ ವಾಚು ಸೋಡಿಕೊಂಡಳು. ಸಿಂಗರು ಕೂಡ ವಾಚು ಸೋಡಿಕೊಂಡು ‘ಮಿಸ್ ಸೋಧಿಯಾ’ ನಿವೀಗ

ಹೋಗಬಹುದು. ಆದರೆ ನಿವೃತ್ತಿ ನೆಜರ ಬಂದಿಯಲ್ಲಿರಬೇಕಾಗುವದು ನಿವೃತ್ತಿ ಮನೆಬಿಟ್ಟು ಹೊರಗೆ ಹೋಗುವಂತಿಲ್ಲ ನಮ್ಮಿಂದ ಅಳ್ಳಿ ಬರುವವರಿಗೂ ” ಎಂದು ಹೇಳಿ ಬೆಲ್ಲ ಬಾರಿಸಿದರು. ಜವಾನ ಬಂದೊಡನೆ ಇಬ್ಬರು ಕಾನ್ನ ಟೀಬಲಿರನ್ನು ಕರೆದು ‘ ಈ ಬಾಯಿಯವರನ್ನು ಮನೆಗೆ ಲಾರಿಯಲ್ಲಿ ಕರೆದುಕೊಂಡು ಹೋಗಿ ಬಿಡಿರ ಹಾಗು ಸರತಿಯ ಪ್ರಕಾರ ಇಬ್ಬಿಬ್ಬರು ಆವರ ಮನೆಯನ್ನು ಕಾಯುತ್ತಾ ಇರಿ ” ಎಂದು ಅಳ್ಳಿಕೊಟ್ಟಿರು. ಕಾನ್ನ ಟೀಬಲರಿಬ್ಬರೂ ಆಚ್ಛಾ ರಾವಣಾಬ ಎಂದು ಸಲಾಂ ಹೇಡೆದು ಮಿನ್ನ ಸೋಭಿಯಾಳನ್ನು ಕರೆದುಕೊಂಡ ಹೋಗಿ ಲಾರಿಯಲ್ಲಿ ಕೂಡಿಸಿ ಶ್ರೀನಿವಾಸಕ್ಕೆ ಬಂದರು ಅಲ್ಲಿದ್ದ ಇಬ್ಬರು ಸೆಂಪ್ರಿಗಳಿಗೆ ಇನ್ನವೆಕ್ಕರರ ಅಳ್ಳಿಯನ್ನು ತಿಳಿಸಿದರು. ಹಾಗು ಬೆಳಕಿನಲ್ಲಿ ಎಂಟಿ ಘಂಟಿಗೆ ಬಂದು ತಮ್ಮನ್ನು ವಿಶ್ರಾಂತಿಗೆ ಬಿಡಬೇಕೆಂದೂ ಪರಸ್ಪರ ಒಪ್ಪಂದು ಮಾಡಿಕೊಂಡರು.

ಇನ್ನವೆಕ್ಕರ ಸಿಂಗ ಆ ಫ್ಯೂಲನ್ನು ತೆಗೆದು ಮೂವರ ವ್ಯಕ್ತಿಯ ಭಾವ ಚಿತ್ರಗಳನ್ನು ಸೋಡುತ್ತೇ ಕುಳಿತರು ಮೂವರೂ ಹೇಸರಾಂತ ದರೋಡಿಗಾರರು. ಇಬ್ಬರೂ ಸಿಕ್ಕಾ ವಾಕೇಟ ಪ್ರಕರಣಗಳಲ್ಲಿ ಜೀಲು ಯಾತ್ರೆ ಮಾಡಿದವರು ಒಬ್ಬನು ಮಾತ್ರ ಕೊಲೆ ಪಾತಕೆಯಾಗಿದ್ದು ಆವನಿನ್ನು ಕೈಗೆ ಸಿಕ್ಕಿರಲಿಲ್ಲ ಸೋಭಿಗಳನ್ನು ಬಿಲ ಹಾಳಿಯ ಹೇಳೆ ಗೀಡಿದರು. ಅಷ್ಟರಲ್ಲಿ ನೀಂಬಿಂಗಿನ ತಾಳ್ಳಿ ಉಳಿದಿರಲಿಲ್ಲ. ಈ ಪತ್ರಿಕಾ ಕರ್ತನಾದ ಸಿಡಿಯೊಂದು ಎಂಥವರೇ ಒಂದು ಜೂರು ಕಾಗದ ತಕ್ಕಿಳಿಂಡು ಈಗ ಸಂಭಾಷಣೆಗೆ ಆವಕಾಶವಿಲ್ಲ ನಾಳೆ ಮುಂಜಾನೆ ಹನೆಂಬಿಂದು ಘಂಟೆಯ ಒಳಗೆ ಭಿಟ್ಟಿಯಾದರೆ ಅಡ್ಡಿಯಿಲ್ಲ ಎಂದು ಬರೆದು ಕಳಿಸಿದರು ಕಚೇರಿಯ ಘಂಟೆ ಒಂಬತ್ತನ್ನು ಸೂಚಿಸಿತು ಸಿಂಗ ಎದ್ದೆ ಬಿಟ್ಟಿರು.

(ಇ)

ಮತ್ತೆ ಚಮನಲಾಲ ?

ಚಮನಲಾಲನೇ ಮಧ್ಯಾಹ್ನದಲ್ಲಿ ಸುಸ್ತುಗಿ ಒಂದೂವರೆ ಗಂಟೆಗೆ ಕಾರನ್ನು ಜೋರಿಸಿದ್ದ ಹೊಡಿದುಕೊಂಡು ಮನೆ ತಲುಸಿದನು. ಅವನಿಗೆ ವಿಶರೀತ ಹೆಸಿವಾಗಿತ್ತು ಹೋದವನೇ ಕಾರನ್ನು ನಿಲ್ಲಿಸಿ ಬಟ್ಟಿಬದಲಾಯಿಸಿ ಎರಡನೆಯ ಸ್ವಾನ ಮಾಡಿಕೊಂಡು ಉಂಟ ಮಾಡಿ ಮಲಗಿಕೊಂಡು ಬಿಟ್ಟು ರು. ನಾಲ್ಕು ಘಂಟೆಗೆ ಎಚ್ಚರಗೊಂಡು ಚಹ ಕುಡಿದು ಅಂಣ ಮನಹರಲಾಲನನ್ನು ಕಂಡನು. ಅವನೊಡನೆ ಆ ಸುದ್ದಿ ಈ ಸುದ್ದಿ ಮಾತನಾಡುತ್ತೆ ಕೊನೆಗೆ ಬಚ್ಚಿಟ್ಟು ವಿಷಯಗಳನ್ನು ಸುರಿಸಿದನು.

ನಾನು ಕಲ್ಪತ್ರಾಕ್ಷೇ ಹೋಗುತ್ತೇನೆ ಅಂಣಾ.

ಈಗಿಕೇ ಕೆಲಸವಿಲ್ಲದೆ ?

ನನಗೆ ಜರೂರ ಕೆಲಸವಿದೆ.

ಅದೆಂತಹಕೆಲಸವಷ್ಟು. ಕುದುರೆಯಹಣ ಹಾಳುಮಾಡಲ್ಪಿಕ್ಕಿಂತಹುದಲ್ಲಿ

“ ಅಲ್ಲ ಅಲ್ಲ ನಾನೆಂದು ಹಣ ದುರುಪಯೋಗ ಮಾಡುವದಿಲ್ಲ ”

“ ಸದುಪಯೋಗವನ್ನೇ ಉದಾದರೂ ಮಾಡಿದ್ದ ನಿನಗೆ ಗೊತ್ತಿದೆಯೇ ”

ಅದು ಗೊತ್ತಿಲ್ಲ. ನೀನೆ ಚನ್ನಾಗಿ ಲೆಕ್ಕೆ ಪತ್ರ ಇಟ್ಟಿರುತ್ತಿಯೆಂದ ಮೇಲೆ ಹಾಗು ನಿನ್ನ ಮೇಲೆ ನನ್ನ ಸಂಮಾಣ ವಿಶ್ವಾಸವಿದೆಯೆಂದ ಮೇಲೆ ನಾನೀಗ ಲೆಕ್ಕಾಚಾರದ ಭಾರ ಹೊರಬೇಕು.

ನೀನೆಂಬ್ಯ ಅವಿವೇಕಿ ಹೋಗಲಿ. ಈಗ ಕಲ್ಪತ್ರೀಗೆ ಏಕೆ ಓಡಿ ಹೋಗುತ್ತಿದ್ದೀ ?

“ ಓಡಿ ಹೋಗುತ್ತಿದ್ದೀ ನಾನೇನೂ ಯಾರಿಗೂ ಅಂಜಬೇಕಿಲ್ಲ ”

“ ಅಂದರೆ ? ”

“ ಮತ್ತೇನು ನಿಮ್ಮ ಮಾತನ ಅಥರ್ ? ”

“ಚಮನ. ಸುನ್ನನೆ ಏಕೆ ತಗಾದೆಇಯುತ್ತಿ ನೀನು ಕಲ್ಪತ್ರೀ

ಗಾದರೂ ಹೋಗು ಪ್ರಾರಿಸಿಗಾದರೂ ಹೋಗು ಹಣ ತೀವುವ ವರಿಗೆ ನಾನು ಹೇಳಿದಂತೆ ನೀನೇಕೆ ಕೇಳಬೇಕು ?”

“ಅಂದರೆ ಹಣ ವಿಲ್ಲದಾಗ ಹಾಗೂ ಹಣಚೇಕಾದಾಗ ಮಾತ್ರ ನಾನು ನಿಮ್ಮ ಅಡಿಯಾಳಾಗಿರಬೇಕೇನು ?”

“ಅಡಿಯಾಳಾಗುವ ಪ್ರಶ್ನೆ ಬರಲಿಲ್ಲ ನೀನು ಸದಾಪ್ರತಂತ್ರನಿದ್ದಿಃ ಬಹಳ ಬುದ್ಧಿಯು ಬೆಳೆದುಬಿಟ್ಟಿದೆ ಇತ್ತೀಚಿಗೆ ಹೋಗಲಿ ಕಲ್ಪತ್ರಿಗೆ ಎಕೆ ಹೋಗುವದು ಎಂಬುದಕ್ಕೆ ನೀನೇನೂ ಕಾರಣ ಹೇಳಲಿಲ್ಲ ತರುಗಿ ಮುಂಬಯಿಗೆ ಬರುವ ಯೋಜನೆಯಾದರೂ ಇದೆಯೇ ತಲೆಯೋಳಗೆ ?”

“ನೋಡುತ್ತೀನೆ ಸಾಧ್ಯವಾದಷ್ಟು ತೀವು ಬರುತ್ತಿನೆ. ಹೆಚ್ಚು ಕಾಲು ನಿಲ್ಲಲು ಇಚ್ಛಿ ಇಲ್ಲ.”

“ಆಗಲಿ ನಿನ್ನ ಇಚ್ಛೆಯನೋ ನಿನ್ನ ಕೆಲಸನೇನೋ? ಯಾವಾಗ ಹೋಗುತ್ತಿ?”

“ಈಗಾಲೇ ರಾತ್ರಿ ವಿಮಾನದಿಂದ.”

“ವಿಮಾನದಿಂದ ಹೋಗುತ್ತಿಯಾ ಅದೆಂತಕೆ ಜರೂರಿ ಕೆಲಸವನ್ನು ಮಿನಿಸ್ಪೇರ ಕೂಡ ನಿನ್ನನ್ನು ನೋಡಿ ಬೆರಳುಕಳ್ಳುಬೇಕು.”

“ನನ್ನ ಕೆಲಸದ ಜರೂರಿ ನಿಮಗೆ ಅಥವಾಗುವದಿಲ್ಲ. ಏಕೆ ಸುವ್ಯಾ ನೇ ಟೀಕೆ ಮಾಡುತ್ತೀರಿ, ?”

“ಸಿಜವಪ್ಪಾ. ನೀನು ಏನೆಂದು ಹೇಳಿದೇಇದ್ದರೆ ಅಥವಾದರೂ ಹೇಗೆಗಬೇಕು ?”

ಕೆಲಕ್ಕಣ ಇಬ್ಬರೂ ಸುಮ್ಮಣಾದರು. ಮಾತು ಬೆಳೆಸುವದಕ್ಕೆ. ಚಮನಲಾಲನಿಗೆ ಇಚ್ಛೆಇರಲಿಲ್ಲ ಅವನಿಗೆ ಮನಹರಲಾಲ ಗುಣಗಳಲ್ಲಿ ಗೊತ್ತಿದ್ದಿತು. ಪ್ರತಿಯೊಂದು ವಿಷಯವನ್ನೂ ಹತ್ತಿಯಂತೆ ಹಿಂಜಿ ಹಿಂಜಿ ನೋಡುವನ. ಆದರೆ ಮನಹರಲಾಲನಿಗೆ ಚಮನಲಾನ ಪ್ರವಾಸದ ಉದ್ದೇಶವನ್ನು ಅರಿತುಕೊಳ್ಳಬೇಕೆಂದು ಕುತ್ತಾಡಲ ಆದರೆ ಚಮನ ಹೇಳಿಲ್ಲ. ಆದರೂ ಕೇಳಿದ.

“ಇರಲಿ ಚಮನ. ಪ್ರವಾಸದೊಂದಿಗೆ ಮತ್ತಾರೂ ಬರುತ್ತಾರೆ ?”

“ಯಾರಿಲ್ಲ ನಾನೊಬ್ಬನೇ ಹೋಗುತ್ತಿದ್ದೀನೆ.”

“ನಿನ್ನ ಮಿತ್ರ ರಣಜತ ಬರುವದಿಲ್ಲವೇನು ?”

“ನನ್ನ ಖಾಸಗಿ ಕೆಲಸಕ್ಕೆ ಅವರು ಏಕೆ ಬರಬೇಕು ?”

“ಓಹೋ ಹೀಗೆ ಬೇರೆ ಇದೆಯೇನು ? ಖಾಸಗಿ ಕೆಲಸವೆಂದ ಮೇಲೆ ನಾನು ಕೊಡ ಕೇಳುವ ಅಧಿಕಾರವಿಲ್ಲ ವಿಮಾನದಿಂದ ರಾತ್ರಿ ಏಕೆ ಹೋಗೆ ಬೇಕು. ಬೆಳಗನಲ್ಲಿ ಹೋದರಾಗುತ್ತಿರಲಿಲ್ಲವೇ ?”

“ಹಾಗೇಯೇ ಮಾಡಬೇಕೆಂದಿದೆ. ಅದರೆ ನಾನು ಅಲ್ಲಿ ಮುಂಜಾ ಸೆಯೀ ಇರಬೇಕೆಂದಿದ್ದುದರಿಂದ ಈ ಹೊತ್ತು ಮಧ್ಯಾಹ್ನ ಕಾರ್ಯಕ್ರಮ ಬದಲಾಯಿಸದೆ.”

“ನೀನು ತೀಳದಂತೆ ಮಾಡು ನನಗೇಕೆ ಈ ವಿಷಯ ಹೇಳಲಿಕ್ಕೆ ಬಂದಿ?”

“ನಾನು ಓಡಿ ಹೋದನೆಂದು ನೀನು ಪ್ರತಿಕೆಗಳಲ್ಲಿ ಪ್ರಕಟನೆ ಕೊಡಬಾರದೆಂದು.”

“ಇಪ್ಪೆ ತಾನೆ ಸೆ. ನೀನು ಸುಖಿವಾಗಿ ಹೋಗುತ್ತುದು,”

ಮಾತು ಅಪ್ಪಕ್ಕೆ ಮುಕ್ತಾಯಗೆಂದಿತು ಮನಹರಲಾಲ ಎದ್ದು ಹೊರಟು ಹೋದನು. ಆವನೆ ಮುಖದಲ್ಲಿ ಅತ್ಯಷ್ಟಿಯ ಚಿನ್ನ ಮೂಡಿದ್ದಿತು.

ಚಮನಲಾಲನು ಎದ್ದು ತನ್ನ ಕೊಣಗೆ ಹೋಗಿ ಒಂದು ಸೂಟಿ ಕೇಸಿನಲ್ಲಿ ಉಳಿದ ನೋಟಿನ ಕಟ್ಟಿಗಳನ್ನು ದಾಕಿ ಕೆಲ ಬಟ್ಟಿ ಬರಿಗಳನ್ನು ಹಾಕಿಕೊಂಡು ಸಿದ್ದಾತ. ಸಮದನನ್ನು ಶರೀರ ಟೂಕಿ ತಂಲಿಕ್ಕೆ ಹೋದ

ಸಮದನಿಗೆ ಆಶ್ಚರ್ಯವಾಯಿತು. ಮನೆಯಲ್ಲಿ ಎರಡು ಕಾರುಗಳಿಂದೆ. ಅದೇ ಹೋಸದಾಗಿ ತಂದ ಸ್ವಂತ ಕಾರು ಇದೆ. ಇಷ್ಟಿದ್ದ ಭಾಡಿಗೆಯದ್ದು ಯಾಕಿ ಬೇಕಾಯಿತು. ಎಂದು ಆವನಿಗೆ ಯೋಚನೆ. ‘ಆಗಲಿ ಸೀತ’ ಎಂದು ಹೊರಟನು. ಹೊರಗೆ ಕಿಟಕಿಯಿಂದ ಮನಹರಲಾಲನು ‘ಸಮದ ಎಲ್ಲಿಗೆ ಹೊರಟಿ ?’ ಎಂದು ಶರೀರನು. ಸಮದ ಒಳಿಗೆ ಓಡಿ ಬಂದು ಎನ್ನ ಸಹರಲಾಲನಿಗೆ ವಿಷಯವನ್ನು ತೀಳಿದನು. ಮನಹರಲಾಲನಿಗೆ ಕೇಸ ಕೆರಳಿತು ತಮ್ಮನ ಆವಿವೇಕತನಕ್ಕೆ. ಒಮ್ಮೆಲೆ ಚಮನಲಾಲನ ಕೊಣಗೆ ಬಂದು ಏನಿದು ಹುಟ್ಟುಕಾಣಿರ ಚಮನ ಮನೆಯಲ್ಲಿ ಕಾರಿದ್ದ ಟ್ರೈಕ್ ಹೇಳಿಕಳುಹಿಸಬೇಕಾಯ್ತು ? ಎಂದು ಕೇಳಿದನು.

ನಿಮಗೆ ಕಾರು ಈಗ ಹೊರಗೆ ಹೋಗಲಿಕ್ಕೆ ಬೇಕಾಗುತ್ತದೆ ನನ್ನ ಕಾರನ್ನು ನಾನೇ ತೆಗೆದುಕೊಂಡು ಹೋದರೆ ನಿಲ್ಲಾಣದಿಂದ ಮಂಬಳ ಮನಿಗೆ ತರುವವರಾರು.

ಅಂತೂ ದಿನ್ಯ ವಿಚಾರಪ್ರ ಎಂದುಕೊಂಡು ಮರಳ ಹೋಗಿ
ಬಿಟ್ಟಿರು.

ಸಮದ ಟಾಕ್ಕಿಯನ್ನು ತಂದು ಗೇಟಿಗೆ ನಿಲ್ಲಿಸಿದ. ಜಮನಲಾಲನ
ಸೂಟಿ ಕೇಶನ್ನು ಒಯ್ದ ಟಾಕ್ಕಿಯಲ್ಲಿಟ್ಟು ಜಮನಲಾಲನನ್ನು ಬೀಳಿಕ್ಕಾಟ್ಟಿ

ಮನಹಡಲಾಲ ಅದೇ ಕಿಟಕಿಯಿಂದ ಟಾಕ್ಕಿ ಹೋಗುವದನ್ನು ಕಂಡೆ
ಮುಚ್ಚಿದೆ ಸೋಡುತ್ತ ನಿಂತು ಬಿಟ್ಟೆ ಟಾಕ್ಕಿಯು ನಿಮಿಷಾಧಾದಲ್ಲಿ ಅವ
ನ ಕಂಣ ನೋಟಿದಿಂದ ಮಾರುವಾಗಿ ಹೋಗಿಟ್ಟಿತು. ಹಾಗೂ ಜನು
ನಲಾಲಕೂಷಾ ಎಂದಿಂದಿಗೂ ಆಗಲಿ ಹೋಗಿವನೇ ಎಂಬ ಭಾವನೆ
ಮನಹಾರಲಾಲನ್ನಿಗೆ ಉಂಟಾಯಿತು.



(೧೦)

ಸೋಡುವಾರೆ ಮುಂಜಾನೆ ಸತ್ತು ಫೆಂಟಿಯಾಗಿರಬಹುದು ಶ್ರೀನಿವಾ
ಸಕ್ಕೆ ಒಂದು ಸಾಯಕಲ್ಲ ಮೋಟರ ಬಂದು ನಿಂತಿತು ಅದರ ಮೇಲಿಂದ
ಜಂದ್ರಪೋಕೆನರಾಯ ಇಳಿದು ಒಳಗೆ ಹೋಗಲು ಪ್ರಯತ್ನಿಸಿದನು ಆದ
ರೆ ಗೇಟಿನಲ್ಲಿದ್ದ ಸೆಂಟಿಯ ಅವನನ್ನು ತಡೆದು ಪ್ರತ್ಯಿಸಿದನು ತಾವು ಯಾ
ರು ಎಂಬುದನ್ನು ಇಲ್ಲಿ ತಿಳಿಸಬೇಡವೇ !

“ ಓಹ್ ” ನಾನು ಜಂದ್ರಪೋಹನ ರಾಯ ”

“ ಅಂದರೆ ? ಇಲ್ಲೇನು ತಮ್ಮ ಕೆಲಸ ”

“ ನಾನು ಪತ್ರಿಕಾ ವರದಿಗಾರ ಇಲ್ಲಿ ಸಿನ್ನೆ ಮಿಸ್ ಮಾಲಾಳ ಕೊಲೆ
ಯಾಗಿದೆ ಅದರ ವಿವರಗಳನ್ನು ಅವಳ ತಂಗಿಯ ಮುಖದಿಂದ ಕೇಳಿ
ಕೊಳ್ಳಲು ಬಂದಿದ್ದೇನೇ.

“ ಎಲ್ಲಿದೆ ನಿಮ್ಮ ವೀಜಪಿಂಗ್ ಕಾಡ್ ? ”

‘ ಇದೋ ’ ಎಂದು ಹ್ಯಾತ್ರಷ್ಟರ ಪಾಕೆಟ್ ನಿಂದ ತೆಗೆದುಕೊಟ್ಟನು. ಮೋಲೀಸನು ಅವನನ್ನು ಒಳಗೆ ಶೈಟ್‌ನು ಚಂದ್ರವೋಹನ್ನು ರಾಯ್ ಕೆಂಪೊಂಡಿನಲ್ಲಿ ಸೇರುತ್ತೆಲೇ ಕ್ರೈಚೆಲದೊಳಗಿಂದ ಒಂದು ದಪ್ಪನ್ನು ಕೇರೇ ನಾ ಚಿರೂಟಿನ್ನು ತೆಗೆದು ಹುಲ್ಲಿಗಳ ಮಧ್ಯಕಚ್ಚಿ ಬೆಂಕಿ ಹತ್ತಿಸಿದನು. ಹಾಗೂ ಒಳಗೆ ಹೋಗಿ ಮಿಸ್ ಸೋಫಿಯಾ ಕುಳಿತುಕೊಂಡಿದ್ದ ದಿವಾಳಿ ಖಾನೆಯನ್ನು ಪ್ರವೇಶಮಾಡಿದನು.

ತಾನೇ ತನ್ನ ಪರಿಚಯವಾಡಿಕೊಡುತ್ತ ಸೋಫಿಯಾಳಿಗೆ ಹೇಳಿದನು ನಾನು ಸಿನೆ ಪಶ್ಚಿಮೆಯ ವರದಿಗಾರ ನಿನ್ನೆ ಇಲ್ಲಿ ಮಿಸ್ ಮಾಲಾಳ ಕೊಲೆ ಯಾಯಿತೆಂತೆ ಆದರಿಂದ ‘ ಭಾರತದ ಒಂದು ಅಷ್ಟು ರತ್ನ ಕಳೆದುಹೋರಿದಂತಾಯಿತು. ಆದಕ್ಕೆ ಈವಾರ ನಮ್ಮ ಪಶ್ಚಿಮೆಯಲ್ಲಿ ಸಂತಾಪ ಸೂಚಿಸುತ್ತೇವೆ

“ ಇದೇ ಸಂತಾಪವನ್ನಿಲ್ಲವೇ ನೀವು ತೋಡಿಕೊಳ್ಳುವದು ? ” ಎಂದು ಮಿಸ್ ಸೋಫಿಯಾ ದಿನ ಪಶ್ಚಿಮೆಯಿಂದನ್ನು ಅವನತ್ತೆ ಎನ್ನಿಧಿಜು.

ಚಂದ್ರವೋಹನರಾಯ್. ಪಶ್ಚಿಮೆಯಲ್ಲಿ ದಪ್ಪಕ್ಕುಗಳಿಂದ ಮುದ್ರಿತ ವಾದ ವರದಿಯನ್ನು ಉಸಿರುಬಿಡದೆ ಓದಿದನು ಅದು ಹೀಗಿದ್ದಿತು.

“ ಮಿಸ್ ಮಾಲಾಳ ರಹಸ್ಯಮಯ ಕೊಲೆ ,

“ ಕೊಲೆವಾತಕಿಯ ಪತ್ರಿಯಾಗಿಲ್ಲ. ”

“ ಮೋಲೀಸರು ಇನ್ನು ಯಾರನ್ನು ಬಂಧಿಸಿಲ್ಲ ,

“ ಮೋಲೀಸರು ಎಲ್ಲ ರೀತಿಯಿಂದಲೂ ತನಿಖೆಯನ್ನು ನಡವಿಸಿದ್ದಾರೆ ”

“ ಚಂದ್ರವೋಹನರಾಯ್ ಕಶ್ಚಿಯನ್ನು ಮುಚ್ಚಿ ಮೇಜಿನ ಮೇಲಿ ಷಟ್ಟಿ, ಹೇಳಿದನು. “ಇದು ದಿನ ಪಶ್ಚಿಮೆಯ ವ ಇದು ಕೇವಲ ಸುದಿಯ ರೂಪದಲ್ಲಿ ಕೊಡಲ್ಪಟ್ಟಿದೆ ನಮ್ಮದು ವಾರಪಶ್ಚಿಕೆ ಕೇವಲ ಸಿಸಿವಾನಾಂಕಿಗಳಿಗಾಗಿ ಪ್ರತ್ಯೇಕ ಮಿಸಲಾಗಿದೆ. ಅಂದಮೇಲೆ ನಾವು ಈ ಘಟಿನೆಗೆ ಹೆಚ್ಚಿನ ಪ್ರಾಸ್ತೃತ್ಯ ಕೊಡುತ್ತೇವೆ. ? ”

“ ಇರಲಿ ಈಗ ನೀವು ಬಂದ ಉದ್ದೀಕನೇನು ? ”

“ ಕೊಲೆ ಹೇಗೆ ಮತ್ತು ಏಕೆ ವಂಭವಿಸಿತು ಎಂದು ತಿಳಿದುಕೊಳ್ಳಲಿಕ್ಕೆ

‘ನಾನು ಹೇಳಿರೆ ಮಿಸರ್ ನಾಸೀಗ ಮೋಲೀಸರ ಕ್ರೇಡಿಯಾಗಿದ್ದೆನೆ’

“ ಈಗ ಎಷ್ಟು ಜನರ ಬಂಧನವಾಗಿದೆ ? ”

“ ಇದೆ ಈಗ ಪತ್ರಿಕೆಯಲ್ಲಿ ಓದಿದ್ದಿರಲ್ಲ ? ”

‘ ಅದು ನಿನ್ನ ರಾತ್ರಿಯ ವರ್ದಿಗಳ ಸುದ್ದಿ ಮಾತ್ರ . ’

“ ಈಗಲೂ ಅಷ್ಟೇ . ”

“ ಆಗಲೆ ಬರುತ್ತೇನೇ . ” ಎಂದವನೇ ಎದ್ದು ಹೊರಗೆ ಒಂದು ಬಿಟ್ಟೆ

“ ಶ್ವೇತೀಸ ಸ್ವೇಶಣಿಗೆ ಹೋದೆ. ಸಿಂಗರು ಇರಲಿಲ್ಲ ಅವರು ತನಿಖೆ ಗಾಗಿ ಹೊರಗೆ ಹೋಗಿದ್ದರೆಂದು ತಿಳಿಯಬಂದಿತು “ಆಗಲೆ” ಎಂದುಕೊಂಡು ಸ್ವೀಕರಿ ಮೋಟಿರು ತಿರುಗಿಸಿಕೊಂಡು ಹೊರಟುಹೋದೆ.



(೧೧)

ಇನ್ನಪಕ್ಕೆಯು ಸಿಂಗರು ಹಿಂದಿನ ರಾತ್ರಿ ಒಂದು ಹೊತ್ತಿನ ವರ್ದಿಗೆ ವಿಚಾರ ಮಾಡಿ ಮಾಡಿ ಕೊಲೆಯ ಒಂದು ಗೂಪರೀಯೆಯನ್ನು ತಯಾರಿಸಿ ಘರ್ರೂ ಹಾಗೂ ಅದನ್ನು ಪತ್ರಿಹಂಚಿನದಕ್ಕಾಗಿ ಕಾರ್ಯಕ್ರಮವನ್ನು ಹುಕ್ಕೆಹಂಡಿದ್ದರೂ ಕಾರಣ ಬೆಳಗಿಸಲ್ಪಿ ಏಳುಗಂಟಿಗೆ ಬೆಳಗಿನ ನಾಯಿರು ನ್ನು ತಿಳಿಸಿಕೊಂಡವರೇ ಜೀವಿನಲ್ಲಿ ಕುಳಿತು ತಿವಾಜಿ ಪಾರ್ಕಿಗೆ ನಡೆದರು. ಒಂದು ಸಣ್ಣಮನೆಯ ಮುಂದೆ ನೀವು ತಮ್ಮ ಬೆಕ್ಕೆದಿಂದ ಬಾಗಿಲಿವನ್ನು ಬಡಿದರು. ಒಬ್ಬ ಬೆಕ್ಕೆಹುದುಗನು ಒಂದು ಬಾಗಿಲಿ ಕೆರೆದನು. “ ಎಲ್ಲಾದ್ದರೆ ದೊಡ್ಡವರು ? ” ಎಂದು ಕೇಳಿದರೂ ಮರುಕ್ಕೊಂಡಲಿ ಮಧ್ಯವಿನ ಯಸ್ತಿನ, ಬುರುಖಿ ಹಾಕಿಕೊಂಡ ದೆಂಗನೊಬ್ಬಳು ಓಗೊಟ್ಟಳು. “ ಗಫಾರ ಎಲ್ಲಿದ್ದಾನೆ ? ” ಎಂದು ಕೇಳಿದರು.

‘ ಕೆಲಸಕ್ಕೆ ಹೋಗಿದ್ದಾರೆ . ’

‘ ಯಾವ ಕೆಲಸ . ’

‘ಗಿರಣಿ ಕೆಲಸಕ್ಕೆ.’

‘ಯಾವಾಗ್ಗೆ ಬರುತ್ತಾರೆ?’

‘ಎರಡು ಫಂಟಿಗಿ.’

ಇನ್ನೆಸೆಕ್ಕೆರರು ಗರಕ್ಕನ್ನೇ ಹೊರಳಿ ನಡೆದರು. ಮರನ್ನೆಕ್ಕೆಣದಲ್ಲಿ ತಿರುಗಿ ಓಡಿಬಂದುಬಿಟ್ಟು ಮನೆಯ ಕಿಟಕಿಯು ಒಂದೇ ಕ್ಷಣದಲ್ಲಿ ತೆರೆದ ಪುನಃ ದೊಪ್ಪನೇ ಮುಚ್ಚಿಕೊಂಡ ಸಪ್ಪಳ ಕೇಳಿಸಿತು. ಅದ್ದರಿಂದ ಗಫಾರೆ ಎಲ್ಲಾರೂ ಕೆಲಸಕ್ಕೆ ಹೊಗಿಲ್ಲ ಇಲ್ಲಿಯೇ ಅಡಿಗಿಕೊಂಡಿದ್ದಾನೇ ಎಂದು ಅನಿಸಿತು ಪುನಃ ಬಾಗಿಲನ್ನು ಬಲವಾಗಿ ತಟ್ಟಿದರು. ಅದೇ ಬಿರುಬೀ ಬಂದು ಬಾಗಿಲಗೆ ಅದ್ದನಿಂತು. “ಗಫಾರನನ್ನು ಹೊರಗೆ ಕರೆಯಿರಿ.” ಎಂದು ಗದ್ದರಿಸಿದರು ಸಿಂಗ್.

‘ಆವರು ಕೆಲಸಕ್ಕೆ ಹೊಗಿದ್ದಾರೆಂದು ಹೇಳಲಿಲ್ಲವೇ?’

‘ನೀವು ಹೇಳಿದ್ದ ಸರಿ ಆವನು ಮನೆಯಲ್ಲಿಯೇ ಇದ್ದಂತು ಅದಕ್ಕಿಂತಲೂ ಸರಿ’

‘ನೀವು ಗಂಡಸರಿಲ್ಲದ ವೇಳೆಯಲ್ಲಿ ಬಂದು ಹೆಂಗಸರಿಗೆ ತೊಂದರೆ ಕೊಡೆಲು ನಾಚಿಕೆಯಾಗುವದಿಲ್ಲವೇ?’

‘ಯಾತರ ನಾಚಿಕೆ ಗಂಡನನ್ನು ಬಚ್ಚಿಟ್ಟು ಸುಳ್ಳಾ ಹೇಳುವದು ನಾಚಿಕೆಯಾಗಬೇಕು ಈ ಕಿಟಕಿಯನ್ನು ಯಾರು ಒಮ್ಮೆಲೇ ತೆಗೆದು ಮುಚ್ಚಿದರು ಎಂದು ನಿರ್ದಯ ಕಂತದಿಂದ ಕೇಳಿದರು ಇನ್ನೆಸೆಕ್ಕೆರರು.’

ಗಫಾರನು ಪಂಜರದಿಂದ ಸಿಂಹ ಹೊರಗೆ ಬರುವಂತೆ ಬಾಗಿಲಿಗೆ ಬಂದು ಹೆಂಗಸಿಗೆ ನೀನು ಒಳಗೆ ಹೊಗು ಎಂದು ಕಳಿಕೊಟ್ಟು ಕ್ಷಮಿಸಿ ರಾವಸಾಬ ಎಂದು ಕ್ಕೆ ಮುಗಿದನು.

ಆಹಾ. ನೀನಿನ್ನು ಉಳಿಯಲಾರೆ ಈ ರೀತಿಯಿಂದ ವರ್ತಿಸಣತ್ತಿದರೆ ತಿಳಿಯಿಂತೆ ಬೆಳಗಿನಲ್ಲಿ ನಾನೇಕೆ ನಿನ್ನ ಮನೆಯಿವರಿಗೆ ಬರಬೇಕಾಯಿತು ಹೇಳು ನೋಡೋಣ.

ನನಗೆ ಗೊತ್ತಿಲ್ಲ ರಾವಸಾಬ ನಾನು ಅಮೃದಾಬಾದಿನಿಂದ ನಿನ್ನ ರಾತ್ರಿ ಬಂದೆ ನನಗೆ ಯಾವಸುದ್ದಿಯೂ ಗೊತ್ತಿಲ್ಲ

ಮರೀನ ತ್ರೈಪ್ಲಾನ್ ದಲ್ಲಿ ಕೊಲೆಯಾಗಿದೆ ಗೊತ್ತಿ?

ಯಾರದು ರಾವಸಾಬ.

‘ ಮಿಸ್ ಮಾಲಾಳದು ’

‘ ಅಯೋ ಯಾರು ಮಾಡಿದರು ರಾವಸಾಬ ? ’

‘ ನನಗೇ ಕೇಳುತ್ತಿಯೇನು ಹಾಗಾದರೆ ಕೇಳು. ನೀನೇ ಮಾಡಿದ್ದೀ ’

“ ತೊಬಾ ತೊಬಾ. ಇದೆಂಥ ಪಾಪ ರಾವಸಾಬ ನಾನು ಏನೂ ಮಾಡಿದರೂ ತಮ್ಮ ಮುಂದೆ ಒಸ್ಟಿಕೊಂಡಿಲ್ಲವೇ ಇಲ್ಲಿಯವರಿಗೆ ”

“ ಇಲ್ಲ ನಿನು ನಿನ್ನೆ ಅವಳ ಮನೆಗೆ ಮಧ್ಯಾನ್ನ ಹನ್ನೆರಡು ಫಂಟಿಗೆ ಹೊಗಿ ಕೊಲೆ ಮಾಡಿದ್ದೀ ಅಲ್ಲಿ ನಿನಗೆ ಏನೂ ಸಿಕ್ಕಿಲ್ಲ ಓಡಿ ಬಂದು ಮನೆಯಲ್ಲಿ ತಲೆತಪ್ಪಿಸಿ ಮಲಗಿ ಬಿಟ್ಟಿದ್ದೀ ”

“ ಎಂಥ ಅವವಾದ ರಾವಸಾಬ ನಾನು ಅಮೃದಾಬಾದಿನಲ್ಲಿದ್ದವನು ಗಾಡಿಯಲ್ಲಿದ್ದೆ ನಿನ್ನೆ ಮದ್ಯಾನ್ನ ಹನ್ನೆರಡು ಫಂಟಿಗೆ.”

“ ಇಲ್ಲ ನಿಮ ಮನೆಯ ಒಳಗೆ ಹೊಗುವದನ್ನ ನಂತರ ಇವ್ವತ್ತು ಮಿನಿಟ್ಟುಗಳಾದಮೇಲೆ ನಿನು ಓಡಿ ಹೊಗಿ ಕಂಪಾಂಡ ಕಡತ್ತ ಹಾಯ್ದ ಹೊರಿಗೆ ಜಾರಿಕೊಂಡಿದ್ದನ್ನೂ ಕಂಡಾರೆ ಈಂದರು ಹೇಳಿದ್ದಾರೆ ತಿಳಿಯಿತೆ ”

“ ಹಾಗಾದರೆ ಈಗಲೇ ಬೇಡಿ ಹಾಕಿಕೊಂಡು ನಡೆಯಿರಿ. ನಿಮಗೆ ಈಗ ಹೇಳಿದ ಮದ್ದಿಕೊಟ್ಟಿರೆನ್ನು ಹಿಡಿದು ತರಿಸಿ ನಷ್ಟ ಗುರು ಹೇಳಲಿ. ರಾವಸಾಬ, ”

“ ಸಾಕುಸಾಕು. ನಿನ್ನ ಆ ದೊಸ್ತು ಜಗ್ಗ ಎಲ್ಲಿ ಭೂಗತವಾಗಿದ್ದಾನೆ ? ”

“ ನನಗೇನೂ ಗೊತ್ತಿಲ್ಲ ರಾವಸಾಬ. ಒಂದು ತಿಂಗಳು ಆಯಿತು ನಾಡು ಅಮೃದಾಬಾದಕ್ಕೆ ಹೊಗಿದ್ದೆ. ”

“ ಈಗ ಮತ್ತೆಲ್ಲಿ ಹೊಗುತ್ತಿ ? ”

“ ಎಲ್ಲಿಯು ಇಲ್ಲ ರಾವಸಾಬ. ”

(೧೨)

ಇನ್ನನೆಕ್ಕರರು ಜೀವು ತಿರುಗಿಸಿದವರೇ ಭೇಂಡಿಬಜಾರಕ್ಕೆ ಸಾಗಿಸಿದರು ಅಲ್ಲಿ ಒಂದು ವೋಡಕಾ ಅಂಗಡಿಹತ್ತಿರ ನಾಲ್ಕುಮು ಜನರು ಇಸ್ತೀರ್ಣ ಅಡುತ್ತಿದ್ದರು. ಜೀವ ಬಂದುಕೂಡಲೇ ಅವರೆಲ್ಲರೂ ಓಡಹತ್ತಿದರು

“ಜಗ್ಗಾ, ಬಾ ಇಲ್ಲಿ” ಎಂದು ಸಿಂಗರು ಕಾಗಿದರು.

ಒಬ್ಬ ವಿಚಾರ ರೂಪದ ಮನುಷ್ಯ ಜೀಸಿನ ಎದುರಿಗೆ ಬಂದು ನಿಂತನು ಒಳಗೆ ಬಾ ಎಂದರು ಅವನು ಒಮ್ಮೆಲೆ ಹೆದರಿದನು ಹಾಗೂ ನಿಂತಲ್ಲಿಯೇ ನಿಂತು ಬಿಟ್ಟಿನು.

“ಏಕೊಳೆಹೇಳಿದ್ದು ಕೇಳಿಸಲಿಲ್ಲವೇ ? ” ಎಂದು ಗದ್ದರಿಸಿದರು. ಸಿಂಗ ಆ ವ್ಯಕ್ತಿ ಸುಮ್ಮನೆ ಬಂದು ಬಿಲವನ್ನು ಹೊಕ್ಕಿತು. ಸಿಂಗ ಸಮಿಳಿಸಿದ ನೋಲಿನ ಚೌಕೆಗೊಯ್ದು ಅಲ್ಲಿ ಕುಳಿತು ವಿಚಾರ ನಡೆಸಿದರು.

“ಜಗ್ಗಾ ಮತ್ತೀನು ಸಮಾಚಾರ ನಿನ್ನೆ ಮದ್ಯಾನ್ತ ಎಷ್ಟು ಚಾನ್ನ ಆಯಿತು. ? ”

“ಎಲ್ಲೀ ಚಾನ್ನ ರಾವಸಾಬ ಈ ಅಂಥರ-ಬಾಹರ ಆಟದಲ್ಲಿ ಏನು ಚಾನ್ನ ಆದಿತು.

‘ಏ ಬೇವಕೊಫ ನಾನೇನು ಕೇಳುತ್ತಿದ್ದೆ ನೀನೇನು ಹೇಳುತ್ತಿದ್ದಿ’

ಜಗ್ಗಾ ದಿಕ್ಷಾ ಮೂಢನಾಗಿ ನಿಂತು ಬಿಟ್ಟಿನು.

“ಮರೀನಾ ತ್ರೈನ ಕಡೆ ನಿನ್ನೆ ಎಷ್ಟೂತಿಗೆ ಹೋಗಿದ್ದೆ ? ”

‘ನಿನ್ನೆ ಆ ಕಡೆ ಹೋಗಿಲ್ಲ ರಾವಸಾಬ ನಾನು ಇಲ್ಲಿಯೇ ಕುಳಿತಿದ್ದೆ ನನ್ನ ಕಾಲು ನಡೆಯಲಿಕ್ಕೆ ಬರುವದಿಲ್ಲ ಇಲ್ಲಿ ನೋಡಿರಿ’ ಎಂದು ಮೂಳಕಾಲಿಗೆ ಗಾಯಾದದನ್ನು ಮಾಸಿದ ಪ್ರೇಜಾಮ ಸರಿಸಿ ತೋರಿಸಿದನು.

‘ನನಗೆ ಗೊತ್ತಿದೆ ಬಿಡು. ನಿನ್ನೆ ಕಂಪೊಂಡು ಗೋಡೆ ಜಿಗಿದೆಹೋದಲ್ಲವೇ’

‘ ಯಾರ ಮನೆಯ ಕಂಪೊಂಡು ರಾವಸಾಬ ’

“ ಮಿಸ್ ಮಾಲಾಳ ಮನೆಯದು ಮತ್ತುರದು. ”

“ ನಾನೇಕೆ ಅವಳ ಮನೆಯ ಕಂಪೊಂಡು ಜಿಗಿಯಲಿ ? ”

‘ ಮತ್ತೆ ಕೊಲೆ ಮಾಡಿ ಯಾರಕ್ಕೆಗೂ ಸಿಗಬಾರದೆಂದೂ ತಿಳಿದು ಕಂಪೊಂಡಿನೊಳಿಗಿಂದಲೇ ಓಡಿ ಬಂದು ಕುಂಬಿ ಜಿಗಿದು ಟ್ರಾಸ್ ಹತ್ತಿದ್ದು ಸುಳ್ಳೀನು ಆ ಗಾಯ ಬಹಳ ದೊಡ್ಡದೇನಲ್ಲಿ ಬಂದು ಕಾಲಿಗೆ ಈತ್ತಿದೆ ಇಷ್ಟೆ

‘ ರಾವಸಾಬ ನಿಸ್ಕ್ರಿ ನಾನು ಮರೇನಾ ತ್ವೀಪಷ್ಟ ಕಡಿಗೆ ಹಾಯ್ದೀಯಿಲ್ಲ ಅಲ್ಲಾನ ಆನೆಮಾಡಿ ಹೇಳುತ್ತೀನೆ. ನಾನು ಎಂದಾರೂ ತಮ್ಮೆಎದುರಿಗೆ ಸುಳ್ಳ ಹೇಳಿಸ್ತೇನೆಯೇ ಬಡವನಿಗೆ ಹಗಲೆಬ್ಬ ಯಾಕೆ ತಾರಸುಕೊಡುತ್ತೀರಿ ’

‘ ತಾರಕವೆ, ಬಡನನಂತಿ ಅಂದರೆ ನೀನು ಖೂನಿ ಮಾಡಿದರೂ ಕೂಡಾ ಹೋಗಲಿ ಬಿಡು ವಾವ ಬಡವ ಸುಖವಾಗಲಿ ಅನ್ನಬೇಕೇ. ’

‘ ರಾವಸಾಬ, ಖೂನಿ ಮಾಡಿದರೆ ಎಲ್ಲಿಗೆ ಹಾಕಬೇಕು ಕಳವು ಮಾಡಿದರೆ ಜೀಲಿಗೆ ಹಾಕಬೇಕು ಈ ಜಗ್ಗು ಹೊಲೀಸರಿಗೆ, ಮಾತ್ರಾಜಿಸ್ತ್ರೇಟರಿಗೆ ಸ.ಳ್ಳಿಯೇಂಳಿ ಉಪಜೀವನವನ್ನು ಸಾಗಿಸುವದಿಲ್ಲ. ’

‘ ಅದೆಲ್ಲ ರಗಕೆಬೇಡ ಕಾಯ್ದುಯನ್ನು ಸರಕಾರಕ್ಕೆ ನೀನು ಕಲಿಕಬೇಡ ಇಲ್ಲವಿದ್ದರೆ ಇಪ್ಪೊತ್ತಿಗೆ ನೀನೇ ಬ್ರಾಹ್ಮಣರ ಆಗ್ರಹಿದ್ದೀ ಈಗ ಕೇಳು ನಿನು ಮಯಾರ ಪಂಬಕೆ ಕೈಯಲ್ಲಿನ್ನೆ ಗಡಿಯಾರವನ್ನು ಶಿಶ್ಯ ಕೊಳ್ಳಲು ಹೇಳಿದಾಗ ಅದರ ಕಾಚು ಒಡೆಯಲಿಲ್ಲವೇ ? ’

‘ ಇದು ರುದ್ದ ಸುಳ್ಳ ರಾವಸಾಬ ’

‘ ಸುಳ್ಳಿಕೆ ಹೇಳುತ್ತಿದ್ದೀ ನಿನ್ನ ಬೆರಭು ಅಲ್ಲಿ ಮಾಡಿವೆ ಈಗಲೇ ನಿನ್ನನ್ನು ರಕ್ತಗಿರಿ ಮಾಡುತ್ತೀನೆ. ತಿಳಿಯಿತೇ ? ’

‘ ರಕ್ತಗಿರಿ ಪಾಡಲಿಕ್ಕ ಯಾರು ಬೇಡ ಅಂದರು ರಾವಸಾಬ, ಇನ್ನೊಮ್ಮೆ ಚೂಕತ ಮಾಡಿಸಿಕೊಳ್ಳಿ. ನಾನೆಲ್ಲಿಯೂ ತಲೆ ಮರೆಸಿಕೊಂಡು ಓಡುವದಿಲ್ಲ. ’

‘ ಓಡಿ ಹೋದರು, ನಾನು ಬಿಡುವನಿಲ್ಲ ತಿಳಿಯಿತೇ. ಆ ಗಢಾರ ಏನು ಮಾಡುತ್ತುನೇ ಈಗ ? ’

‘ ಯಾವ ಗಢಾರ ರಾವಸಾಬ ’

‘ ಅವನೇ ಇಬ್ಬರು ಕೂಡಿ ಒಮ್ಮೆ ಒಬ್ಬ ಸೇರಿಯಿ ಚಾಳಿಸ ಡಬ್ಬಿ

ಹಾರಿಸಿದ್ದನೆಲ್ಲ ಹಂಡ ಪರ್ವ ಅಂತಾ ತಿಳಿದು. ’

“ ಓಹೋ ಅತನೇ ಅವನೊಲಿಯಿ ಗಿರಣಿ ಕೆಲಸ ಹಿಡಿದಿದ್ದಾನೆ. ನಾನು ಈ ಎರಡು ಮೂರು ತಿಂಗಳಾಯಿತು ರಾವಸಾಬ ಅವನು ಸಿಕ್ಕೆಯೇಇಲ್ಲ

‘ ಏಕೆ ನಿಮ್ಮದೊಷಿ ಕಾಂಟಪ್ರಕ್ಕೆ ಮುಗಿಯಿತೇನೋ ?’

‘ ನೀವೇ ಮುಗಿಸಿಬಿಟ್ಟಿರಲ್ಲ ರಾವಸಾಬ. ’ ಎಂದು ಹೆಲ್ಲು ಶಿರಿದ ಇನ್ನಪೆಕ್ಕರ ಸಿಂಗರಿಗೆ ಅಸಾಧ್ಯ ಕೇಷು ಬಂದಿತು. ‘ಸಾಕು ಸುಮೃನಾಗು’ ಎಂದು ಮುಷ್ಟಿಯನ್ನು ಇಗಿದರು. ಹೋಲಿಸನಿಗೆ ಜಗ್ಗಾನನ್ನು ಸ್ವೇಶನಿಗೆ ತಂದು ಬಿಡಲು ಹೇಳಿ ಜೀವ ತೀಗಿದುಕೊಂಡು ನಡೆದುಬಿಟ್ಟಿರು.

(೧೯)

ಸಿಂಗರು ಅಲ್ಲಲ್ಲಿ ಸುತ್ತಿಸಿಕೊಂಡು ಹನ್ನೊಂದು ಘಂಟೆಗೆ ಕಚ್ಚೆರಿಗೆ ಬಂದರು. ಅವರು ಹೊರಗೆ ಹೋದ ಆದ್ದೇ ಕೆಫಲವಿಸಲಿಲ್ಲ. ಅವರ ದೃಷ್ಟಿಯಲ್ಲಿ ಯಾರೂ ತಪ್ಪಿತಸ್ಥರಾಗಿ ಕಾಣಲಿಲ್ಲ. ಹಾಗೆಯೇ ಕಾಗದ ಪತ್ರನೊಂದುತ್ತೆ ಮುಟ್ಟ ಹಾಕುತ್ತೆ ಕುಳಿತರು. ಅಷ್ಟರಲ್ಲಿ ಚಂದ್ರನೋಹಕನರಾಯಾ ಹಾಜರಾದರು.

“ ಮಿಸ್ತರ ರಾಯ್. ಈಗ ನಾನೇನೂ ನಿಮಗೆ ಹೇಳಲಾರೆ. ಯಾವ ಪಶ್ಚಿಮೆಯವರೂ ಈ ವಿಷಯಕ್ಕೆ ನಿವೃಷ್ಟಿ ಆಸ್ಥೆವಹಿಸಿಲ್ಲ. ನಿಮೇಕೆ ನನಗೆ ಬಂದು ಹಗಲೆಲ್ಲ ಪೀಡುಸುತ್ತಿದ್ದೀರಿ ?”

“ ಸಾಹೇಬರೇ ಪಶ್ಚಿಮಾವರದಿಗಾರರೆಂದರೆ ಬೇಟಿನಾಯಿಗಳಿದ್ದಂತೆ. ಸುದ್ದಿಯ ವಾಸನೆ ಬಂದಿತೆಂದರೆ ಏನು ಮಾಡಿದ್ದೂ ಅವರು ಬಿಡುವದಿಲ್ಲ. ನಾನು ಸಿನೇ ಪಶ್ಚಿಮ ವರದಿಗಾರ. ನಾನು ಇಂತಹ ಸುದ್ದಿ ವರದಿಮಾಡಿದ್ದರೆ ಬಾಸ ನನಗೆ ಸಂಬಳ ಕೊಟ್ಟಿರುತ್ತೇ ?”

“ಅದಿರಲಿ ಮಿಸ್ಟರ್ ರಾಯ್. ನನಗಿನ್ನೂ ಈ ಕೊಲೆಯ ಸುಳವು ಹೆತ್ತಿಲ್ಲ. ನಿಮಗೆ ಚಿತ್ರಮಯ ಒಗ್ಗತ್ತಿನ ಪರಿಚಯ ಸಾಕಷ್ಟಿದೆ. ಮಿಸ್ ಮಾಲಾಳ ಬಗ್ಗೆ ನಿನ್ನಲ್ಲಿ ಏನಾದರೂ ಹಾರಿಸುವುದ್ದಿ ಅವೇಷನು.”

‘ಏನೂ ಇಲ್ಲ’ ಎಂಭು ಅರ್ಥದಲ್ಲಿ ಗೋಣ ಹಾಕಿದನು.

“ಏನಾದರೂ ಮಾಡಿ ವೇಳಿಗಳಿಯದೆ ಪತ್ತಿ ಮಾಡಲೇಬೇಕು ಮಿಸ್ಟರ್ ರಾಯ್ ಇಲ್ಲವಾದರೆ ಒಮ್ಮೆ ಪರಾರಿಯಾದ ವ್ಯಕ್ತಿ ಈ ಜನಸಮುದ್ರದಲ್ಲಿ ಸಿಗುವದು ಕಷ್ಟ.”

“ಅದು ನಿಜ. ಈಗ ನೀವು ಯಾರನ್ನು ದರ್ಶಾ. ಬುದಿಸಿದ್ದೀರೇನು.”

“ನಾನು ಕಚೇರಿಯ ಗೌಪ್ಯ ಒಹಿದಂಗಪಡಿಸಲಾರೆ.”

“ಇಲ್ಲ. ನಾನು ಆಸ್ಥೀಯಿಂದ ನನಗೆ ಗೂತ್ತಿದ್ದಷ್ಟು ರೀತಿಯಲ್ಲಿ ಸಾಧ್ಯವಾದಷ್ಟು ರೀತಿಯಿಂದ ವಾಡಿಸಿ ತೆಗೆಯುತ್ತೀನೇ”

“ನೀವು ನಿಮಗೆ ಸಿಕ್ಕೆ ಮಾಹಿತಿ ಪಡುಣ ಹೇಳಿರಿ.”

“ನನಗೀನೂ ಇನ್ನೂ ಸಾಧ್ಯವಾಗಿಲ್ಲ ಮುಂಬಯಿಯಲ್ಲಿ ಎಗ್ಗಿ ಕ್ರೈಟ್‌ಪ್ಲೇಟ್‌ಪ್ಲೇಟ್‌ಪ್ಲೇಟ್ ಕೆಲಸವೆಂದರೆ ಬಹಕ ಕಷ್ಟ ದಾಯಕವಾಗಿದೆ. ಒಂದು ಸುದ್ದಿಸಿಗಬೇಕಾದರೆ ಕುರಿಕೋಣ ಬೀಳಬೇಕಾಗುತ್ತದೆ,”

“ಎಲ್ಲ ಕಡೆಗೂ ಹಾಗೆಯೇ. ನೀವೇನೂ ನನಗೆ ಸಹಾಯ ನೀಡು ಪಡಿಲ್ಲ ಹೆಂದು ಕಾಣುತ್ತದೆ ಇರಲಿ ಒಂದು ಕೆಲಸ ಮಾಡಿರ ರಿಜಕ್‌ಹೋಗಿ ಇಲ್ಲಿ ಪ್ರೇಗಾರುಮ ಮ್ಯಾನೇಜರನ್ನು ಭೇಟ್ಟಿಯಾಗಿ ಸಾಧ್ಯವಿದ್ದ ಹಾಗೂ ಸಂಬಂಧವಿದ್ದ ವಾಹಿತಿ ತಕೆಷ್ಟಿಂಡು ಐದು ಘಂಟೆಗೆ ನನ್ನನ್ನು ಇಲ್ಲಿಯೇ ಬೆಟ್ಟಿಯಾಗಿರಿ.”

“ಆಗಲಿ ನಾನು ಬರುತ್ತೀನೇ.” ಎಂದು ಉಲ್ಲಸಿತವಾಗಿ ಚಂದ್ರಮೋಹನ ರಾಯ ಸಿಕ್ಕುಹಾಕುತ್ತ ಹೋರಟು ಹೋದನು.

ಆಗಲೆ ಹನ್ನೆರಡು ಆಗುತ್ತ ಬಂದಿದ್ದರಿಂದ ಸಿಂಗ್ ಉಟ್ಟೆಂದು, ಮನೆಯ ಕಡೆಗೆ ಸಾಗಿದರು.



ಮೂರು ಘಂಟೆಯ ಸುಮಾರಿಗೆ ಮತ್ತೊಮ್ಮೆ ಶ್ರೀನಿವಾಸಕ್ಕೆ ಭೇಟ್ಟೆ ಕೊಟ್ಟರು, ಮಿಸ್‌ಸೋಫಿಯಾ ನಿಮಲಿಗಿಕೊಂಡಿದ್ದ ಈ ಸಿಂಗ ಬಂದೊಡನೆ ಎದ್ದು ಹೊಗಿ ಮುಖೀಶಾಲೆದುಕೊಂಡು ಬ್ರೂಫ್ ನಿಂದ ಕೂಡಲ್ಲ ಸರಿವಡಿಸಿ ಕೊಂಡು ಬಂದು ಕುಳಿತಳು ಇನ್ನನೆಕ್ಕೆರು ಸಿಗರೀಟ್ ತೆಗೆದು ಬೆಂಕಿ ಹಜ್ಜುತ್ತೆ “ಮಿಸ್‌ಸೋಫಿಯಾ ನಿಂದ ನಿಮ್ಮ ಅಕ್ಕನನ್ನು ಯಾಕೆ ಕೊಲೆ ಮಾಡಿರಬಾರದು?” ಎಂದರು. ಸೋಫಿಯಾ ಒಮ್ಮೆಲೆ ಚೀರಿಕೊಂಡಳು. ಮರುತ್ತೆಂದಲ್ಲಿಯೇ ಸುವೇರಿಸಿಕೊಂಡು ಆ ಸುದ್ದಿ ಎತ್ತಿದ ಕೂಡಲೆ ಭಯ ವಾಸುತ್ತುದೆ ಇನ್ನನೆಕ್ಕೆರಸಾಬ. ದಯವಾಡಿ ಬೀರೆ ವಿಷಯ ಮಾತ್ರ ನಾಡಲಾರಿರಾ ?”

“ಮಿಸ್‌ಸೋಫಿಯಾ ನನ್ನ ಕೆಲವೆ ಅದಲ್ಲಿ. ನನಗೆ ಮೊದಲು ಉತ್ತರ ಕೊಡಿರಿ.”

“ನಾನು ನನ್ನ ಅಕ್ಕನನ್ನು ಕೊಲೆನಾಡಿಲ್ಲ ”

“ಆದರೆ ಇಲ್ಲಿಯ ವರೆಗೆ ನಡೆಸಿರ ಎಲ್ಲ ತನಿಖೆಯಿಂದ ನಿಮ್ಮ ಮೇಲೆ ಗುಮಾನಿ ಹೆಚ್ಚಾಗಿ ಬಂದಿದೆ ”

“ಆದಕ್ಕೆನೂ ಅಥವಿಲ್ಲ ಇನ್ನರೆಕ್ಕೆರಸಾಬ. ಕೆಂಲೆ ಮಾಡಲು ಸಮ್ಮಕ್ಕೆನ ಮೇಲೆ ಆಷಾಯಿಯಂ ?”

“ಹಾ] ನಿಜನನ್ನೇ ಹೇಳುತ್ತಿರ್ದಿರಿ ಕೇವಲ ಉತ್ತರದಿಂದಲೇ ನಿಂತೆ ಅವಳನ್ನು ಕೊಲೆ ಮಾಡಿದ್ದೀರಿ. ನಿಂತೆ ಹೇಗೆ ಕೊಲೆ ಮಾಡಿದ್ದೀರಂದು ನಾನು ಸಿಮಗೆ ಪರಣಾ ಹಾಗ ಹೇಳುತ್ತಿರ್ಸೇ ಕೆಂಲಿ ಆದರಲ್ಲಿ ಏನಾವರೂ ಚ್ಯಾಷವಿಧರೆ ನನಗೆ ತಿಳಿಸಿಕೊಡಿರ ನಾನು ಸರಿಕೊಂಡರೆ ಒಪ್ಪಿಕೊಳ್ಳುತ್ತೇನೆ. ಇದು ಸೂರ್ಕಿರ ವೊದಲನೆಯು ಕಾರಣನೆಂದರೆ ನಿಂತೆ ಕೇವಲ ಒಬ್ಬ ಕೋರಷ್ ಗಳು ಅಗಿದ್ದಿರ ಸಿಮ್ಮ ಅಕ್ಕ ಸುರ್ಪಸಿಟ್ ಕ್ಲಾಬ್ ಡಾಷ್ಟರ್ ಅಗಿದ್ದಳು. ಅವಳಿಗೆ ಮೇಲಿರುದ ಮೇಲೆ ಅಮಂತ್ರಣಗಳು, ಹಾರಿತೊಷ ಕಾಗಳು, ಪಾಟಿಗಳು, ಕಾಂಟ್ರಾಕ್ಟ್‌ಗಳು ಬರುತ್ತಿದ್ದವು ಅವೆಬ್ಲ ರುಂಗೆ ಬರುತ್ತಿದ್ದಿಲ್ಲ ಆದರೂ ನಿಂತೆ ವಾತ್ರ ಆ ಸುಸ್ರಸಿದ್ದ ಮುಡಿಗೆಯು ಸೇರಳನಲ್ಲಿ ಅವಳ ಕಂಗಿಯೆಂದು ಓಡಾಡುತ್ತಿದ್ದಿರಿ. ಕಳಿವ ವಾರದಲ್ಲಿ ಹೇಸಡಾಗಿ ಎರಡು ಕಾಂಟ್ರಾಕ್ಟ್‌ಗಳು ಅವರಿಗೆ ದೊರೆತವು, ಹಾಗು ಬಂದು ಸ್ಪೃಡಿಯೇ ದಲ್ಲಿಯುಂತೂ ಕಾಂಟ್ರಾಕ್ಟ್ ಸಹಿಯಾದ ಮೂರನೇ ದಿನವೇ ಕಾಂಟಿಂಗ್

‘ ఇదే అట్టద మేలి హోగోణ నడియిరి.’ ఎందు సింగరన్న
మేలి కరిదుకొండు హోగి చుట్టిరిసి మనః కెళగే బందు చెఱ
తరిసికొడలు కారచూననిగి హేళి మేలి హోదను.

ఖంగ ఇవను బండద్దన్న నోఇదవరే సేరవాగి విషయ ప్ర
స్తుపేనే మాడిదరు. “మిస్ మాలాళ కోలీయాగిదియ్యల్లి.”

‘ అముదంతి ఈ దిన బెళగన పత్రికెయల్లి ఓది కేట్టినిసితు.’

“ ఏళి ?”

“ ఆవళోబ్బ సురసుందరి. నంట్యదల్లియంకొ అవళగే సమవా
దవరూ యారూ ఇల్లవేందు.”

‘ ఇష్టక్కే ఆశ్చేషిందు మనస్సిగే దుఃఖ మాడికొళ్ళువదుంటి ?’

“ ఇన్నపేక్కేరసాబ నాను జలజిక్క ఉద్ధవదల్లియే ఇద్దేనే
క్లబ్బినె జీవనపూ ననగే హోసదల్లి. ఎల్లరూ నమ్మవరే ఎంచ భా
వనే నమ్మల్లి ఉంటాగిదే.”

‘ అదు హలవు కారణగళల్లి ఎందు కారణవాగిరలిక్కే సాకు’

‘ అందరే ?, ఎందు బ్రత్స్వాథక దృష్టియింద సింగర కడిగే
నోఇదరు.’

అష్టరల్లి చెఱ బందితు. ఇబ్బరూ చెఱకుడిదు. బాయో
కమ్మ తిగెదుకొండు హోవనంతర ఇబ్బరూ సిగరీట్ హోత్తిసికొం
డరు. ఖింగరు ప్రవః తమ్మ విషయక్కే హోరళిదరు. ‘నీవు రిజ్సన్
ల్లి యావాగలూ హోగుత్తరువిరల్లవే ?’

“ ఆముదు.”

‘ ఒబ్బరే హోగుత్తరో యారన్నాదరూ గేళియరన్న శాడి
కొండు హోగుత్తరో ?’

నాను ఒబ్బనే హోగుత్తరుత్తినే. క్లబ్బినల్లియే ఎల్లరూ కొ
డుత్తారే.

‘ నిమగే కళిదవారదల్లి యారన్నాదరూ మిస్ మాలాళగే
పరిచయ మాడికొట్టిరేను ?’

‘ నమ్మ గేళియ చనునలూలనిగి మాత్ర మోన్న గురువార

ದಿವಸ ಕ್ಷೇತ್ರದಲ್ಲಿಯೇ ಅವಳ ಪರಿಚಯ ಹಾಡಿಕೊಟ್ಟಿನು. ”

“ ಮತ್ತೆ ಯಾರು ? ಅವರೇ ಒಬ್ಬರೇನು ? ”

‘ ಅಹೆಡು ’

‘ ಅವರ ವಿಚಾರವಾಗಿ ಹೇಳುತ್ತಿರಾ ? ಅವರು ಸೋಡಲಿಕ್ಕೆ ಹೇಗಿ ದಾಢಿರೆ ? ”

“ ಸೋಡಲಿಕ್ಕೆ ಅಷ್ಟೇನು ಎತ್ತರವಿಲ್ಲ. ವಯಸ್ಸು ಮೂವತ್ತೇಕ್ಕೆ ಬಂದಿರಬೇಕು ಇನ್ನೂ ಲಗ್ನವಾಗಿಲ್ಲ ಮುಖ ಶುಂದರವಾಗಿದ್ದರೂ ಸ್ವಲ್ಪ ಉದ್ದಿ ವಿದೆ ಅಷ್ಟೇ. ಅವರ ಗುಣಳನ್ನು ನಾನು ಹೇಗೆ ಹೇಳಲಿ. ಅವರು ಸ್ವಭಾವ ದಿಂದ ಗೆಳಿತನಕ್ಕೆ ತಕ್ಕೆವರು ಎಂದಿಷ್ಟೇ ಮಾತ್ರ ಬಲ್ಲಿನು. ”

‘ ಅವರು ನಿಮ್ಮನ್ನು ಸದಾ ಘಿಷ್ಟಿಯಾಗುತ್ತಿದ್ದರೇನು ? ”

‘ ಅಹುದು. ದಿನಾಲು ಒಮ್ಮೆಯಾದರೂ ಇಲ್ಲಿಗೆ ಬಂದು ಹರಟಿ ಹೊಡಿದು ಚಕ ಕುಡಿದು ಹೋಗುತ್ತಿದ್ದರು ”

‘ ಗುರುವಾರದ ಸಂತರ ನಿಮ್ಮಾಳಿಗೆ ಬಂದಿದ್ದರೇನು ? ”

“ ಶುಕ್ರವಾರ ಸಾರ್ಧಂಚಾಲ ನಾನೇ ಪೋನ ಮಾಡಿದ್ದಿನು ಮಿಸ್-ಮಾಲಾಳೂ ಅವಳ ತಂಗಿಯೂ ಇವರನ್ನು ಕರೆಪುಕೊಂಡು ಹೋಗಿದ್ದರು. ”

“ ಸಂತರ ”

“ ಶೈವಾರ ದಿವಸ ನಾನೇ ಉರಿಲ್ಲಿರಲ್ಲ. ಪ್ರಶ್ನೆಗೆ ಹೋಗಿದ್ದೆ. ”

“ ಆದಿಕೃವಾರ ? ”

‘ ನಿನ್ನೆಯೇ ಮಣಿಯಿಂದ ಬೆಳಗಿನಲ್ಲಿ ಬಂದ ರನೇ ನಾನು ಅವರಿಗೆ ಫೇನೆನ ಮಾಡಿದೆ. ರಾಯಲ್ ಓವೇರಾಕ್ಕೆ ಶ್ವಾಸಿಗಾಜನ ನಾಟಕ ಸೋಡಲಿಕ್ಕೆ ಬಾ ಎಂದು, ’

“ ಅವರು ಬಂದರೇನು ? ”

‘ ಓಹೋ ಸಮಯಕ್ಕೆ ಸರಿಯಾಗಿ ಬಂದರು, ’

‘ ನಾಟಕ ಮುಗಿಯುವವರಿಗೆ ಅವರು ನಿಮ್ಮಾಡನೆಯೇ ಇದಿಲ್ಲವೇ ? ’

‘ ಇಲ್ಲ. ಇಂಟರಬೇಲ್‌ಗೆ ಹೋರಗೆ ಸಿಗರೆಟ್‌ ಸೇದುತ್ತಿದ್ದಾಗ ವ್ಯಾ. ಪಿ. ಗೆ ಹೋಗಿ ಬರುತ್ತೇನೆಂದು ಅಧ್ಯ ಸುಂಟಿಯೋಳಗಾಗಿ ಪ್ರಣಃ ಬರುತ್ತೇನೆಂದು ಹೇಳಿದರು. ’

‘ ತಿರುಗಿ ಬಂದರೇನು ನಾಟಕಕ್ಕೆ ? ’

‘ ತಿರುಗಿ ಬಂದಾಗ ಕೊನೆಯ ಅಂಕು ನಡೆದಿದ್ದರು.’

“ ಇಂಟರ್‌ಚೆಲ್ ಆದಾಗ ವೇಳೆ ಎಷ್ಟುಗಿರಬೇಕು?”

“ ಹನ್ನೆಷ್ಟಿಂದುವರೆ ಅಪ್ಪೆ.”

‘ ಕೊನೆಯ ಅಂಕು ಪ್ರಾರಂಭವಾದಾಗ ಎಷ್ಟು ಹೊಡೆದಿರಬೇಕು?’

“ ಹನ್ನೆ ರದುವರೆ ಮೇಲೆ ಆಗಿರಬೇಕು.”

‘ ನೀವು ಅವರಿಗೆ ಏನಾದರೂ ಕೇಳಿದೀನು?’

“ ಇಲ್ಲ.”

‘ ಅವರ ಮುಖ್ಯಾವವನನ್ನುದರೂ ಉಪ್ಪಿಸಿದರೇನು?’

“ ಏನೂ ಪಿಶೀವವಾಗಿ ಕಾಣಲಿಲ್ಲ. ಏಕೋ ಚಿಸಿಲಿನಲ್ಲಿ ವೇಗದಿಂದ ಕಾರು ತೆಗೆದುಕೊಂಡು ಹೇಗೆ ಬಂದದ್ದರಿಂದ ಅವರ ಮುಖದ ಮೇಲೆ ಬೆವರಿನ ಹನಿಗಳು ಮೂಡಿದ್ದವು ಕರವಸ್ತುದಿಂದ ಒರೆಸಿಕೊಂಡಾಗ ಮುಖ ಕೆಂಪಾಗಿ ಕಾಣುತ್ತತ್ತು ಅಪ್ಪೆ.

‘ ಇಲ್ಲಿಯೇ ಏನೋ ವಿಶೇಷ ಸಂಭವಿಸಿದಂತೆ ರಣಜಿತಲಾಲ ನಂತರ ಸಾಯಂಕಾಲ ನಿಹಃಪತ್ರಿಗೆ ಅವರು ಪುನಃ ಬಂದಿದ್ದರೇನು?’

“ ಇಲ್ಲ ”

“ ಈ ದಿನ ಇಷ್ಟೋತ್ತಿನವರಿಗೆ ನಿಮಗೆ ಎಲ್ಲಿಯಾದರೂ ಸಿಕ್ಕಿದ್ದರೇನು !”

“ ಇಲ್ಲ ”

‘ ಹಾ ನನ್ನ ತರ್ಕ ಈಗ ಹೆಚ್ಚಿಂದ ದಾದಿಗೆ ಹತ್ತಿದೆ ರತ್ನಲಾಲ ಜಮನಲಾಲರ ಮನೆಯೆಲ್ಲಿದೆ ಹೇಳುತ್ತಿರಾ ?’

“ ಮಲಬಾರ ಹಿಲ್ಲಿನಲ್ಲಿ ಸೇತ ಮನಹರಲಾಲರ ನುನೆಯೆಂದರೆ ಎಲ್ಲರಿಗೂ ಗೊತ್ತು.”

‘ ಮನಹರಲಾಲ ಇವರಿಗೇನು ಆಗಬೇಕು?’

‘ ಆಣ್ಣನಾಗಬೇಕು.’

‘ ಧ್ವಾಂಕ್ಯ ರಣಜಿತಲಾಲ ನಿಮಗೆ ತುಂಬಾ ತೊಂದರೆ ಕೊಟ್ಟು.’

‘ ಆದರಲ್ಲೇನು ಬಂದಿತು ಇನ್ನಪೆಕ್ಕಾರ್ಥಾಬ. ಏಕೆ ಮಿಸ್ ಮಾಲಾಳ ಕೊಲೆಯಲ್ಲಿ ಇಮನಲುಳನ ಕೈಯಿಡೆಯೇ ?’

‘ ಹಾಗೆಂದು ಈಗ ಸ್ವಷ್ಟವಾಗ ಹತ್ತಿದೆ.’

‘ ಇದೇನು ಗ್ರಹಚಾರ ಒಡಿದುಕೊಂಡಿತು ಆ ಹುಡುಗಿಸಿಗೆ.’

“ ಅವನಿಗೆ ಗ್ರಹಚಾರ ಬಡಿದು ಕೊಳ್ಳುವದಿರಲಿ ನಮಗೂ ಬಡಿದಿದೆ. ಇನ್ನೊಂದು ಪ್ರಶ್ನೆ. ಚಮನಲಾಲನಿಗೆ ದುಡ್ಡೆಲ್ಲಿಂದ ಬರುತ್ತಿತ್ತು ?”

‘ ನೋಸ್ನೆ ಅವನಿಗೆ ಡಬ್ಬಿ ಲಾಟು ಹತ್ತಿದೆ ಅಥವಾಕ್ಷದಷ್ಟು ಅದೇ ಅವನು ತಲೆತಿರುಗಿಸಿರಬೇಕು ಅಷ್ಟೇ.’

‘ ಅದರೆ ಮನಹರಲಾಲಸೇತಹಾಗೆ ಖಚು ನೂಡಲು ಬಿಡುವದಿಲ್ಲ.’

‘ ಇವನು ಅವರಿಗೆ ಹಣಕೊಟ್ಟಿರೆ ತಾನೇ ಅವರು ಇವನನ್ನು ಲಗಾಮು ಹಾಕಿ ಕಡ್ಡಸುವದು.’

‘ ಅದೂ ನಿಜವೇ ಆಗಲಿ ಬರುತ್ತೀನೆ’ ಎಂದು ಅಟ್ಟಿದಿಂದ ಇಳಿದುಕೆಳಗೆ ಹೋದರು ರಣಜಿತನು ಅವರನ್ನು ಜೀರ್ಣನಾಲ್ಕಿ ಕುಳ್ಳಿರಿಸಿ ತನ್ನ ಕೆಲಸಕ್ಕೆ ಮರಳಿದನು.

ಅವನಿಗೆ ಚಮನನೆ ಚಿಂತೆ ಹತ್ತಿತು. ಈ ಪಿಡುಗೇರೆ ಅವನನ್ನು ಬಡಿದು ಕೊಂಡಿತು? ಕೇವಲ ಧನಸಿತಾಚಿಲಿಂದಾಗಿರಲಾರದಷ್ಟೇ? ಆ ನೋಹಿನಿ ಕೂಡ ಇವನಿಗೆ ಬ್ರಹ್ಮಾನೂದಿಸ್ತೇ ಹೀಗೆ ಯಾರು ಬಲ್ಲರು ಎಂದುಕೊಂಡ.



(೧೫)

ಸಿಂಗ ಪುಲಬಾರೆ ಹ್ಲಿಗೆ ಬಂದು ಸೇತ ಮನಹರಲಾಲ ಎಲ್ಲಿ ಎಂದು ವಾಚಮನ್ ಸಮದ್ವನ್ನ ಕೇಳಿದರು. ಅವನು ಅವರನ್ನು ಒಳಗೆ ಕರೆದುಕೊಂಡು ಹೋಗಿ ದಿವಾಣಿಭಾನೆಯಲ್ಲಿ ಕೂಡಿಸಿ ಸೇತರಿಗೆ ಸುದ್ದೀ ಮುಟ್ಟಿಸಿದನು ಸೇತರು ಶರಟಿನ್ನ ಹಾಕಿಕೊಳ್ಳುತ್ತ ಬಂದರೂ.

“ ರಾಮರಾಮ ಇನ್ನಪೆಕ್ಕರಸಾಬು ಈಕಡೆ ದಯನೂಡಿಸಿದೆರಿ ?”

“ ಇದೇ ಇದೆಯಲ್ಲಿ ಪ್ರೋಲೀಸರ ಕೆಲಸ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ತಿರುಗುವದು. ನಿಮ್ಮ ಮನೆಯಲ್ಲಿ ಚಮನಲಾಲ ಎಂದು

ನಡೆಯಿತು. ಅಲ್ಲಿಕೂಡ ನೀವು ಹಾಜರಿದ್ದಿರಿ. ನಂತರ ಘ್ರಾಶ್ನೋ ಪರೇಡಿ ನಲ್ಲಿ ನಿಮ್ಮಕ್ಕೆ ಮಾತ್ರ ಭಾಗವಹಿಸಿದಳು, ನೀವು ಭಾಗವಹಿಸಲಿಲ್ಲ ಯಾಕೆಂದರೆ ಅವರಿಗೆ ಹಣವು ಯಾರಿಂದಲೇ ಬಂದಿತಿಂದು ತಿಳಿಯತ್ತದೆ. ಅದನ್ನು ನೀವೇ ನಿನ್ನ ನಷ್ಟ ಮುಂದೆ ಹೇಳಿದ್ದೀರಿ. ಆ ಪರೇಡಿನಲ್ಲಿ ಅವರಿಗೆ ಬಹು ಸನ್ಮಾನ. ದೂರಕಿರು ನೀವು ಲೊಂಜನಲ್ಲಿದ್ದೇ ಎಲ್ಲವನ್ನೂ ನೋಡಿದಿರಿ. ನಂತರ ಮನೆಗೆ ಬಂದಮೇಲೆ ನೀವು ಚನ್ನಾಗಿ ನಿಸ್ತ್ರೇಷ್ಟ ಮಾಡಲಿಲ್ಲ ಆಗಲೇ ಅವರನ್ನು ಮುಗಿಸಿಬಿಡುವ ವಿಚಾರ ನಿಮಗಿದ್ದಿತು. ಅದರೆ ಅನಳ ಕೂಡ ಏನೇ ಓದುತ್ತೆ ಬಹು ಹೊತ್ತಿನವರಿಗೆ ಮಲಗಿರ ಬೇಕೆನಿಸುತ್ತದೆ. ಅಥವಾ ನೀವೇ ಕೊಲೆಯ ಅಪವಾದನನ್ನು ಬೇರೆಯವರ ಮೇಲೆ ಅಂದರೆ ಕುಕ್ಕಾಳ ಮೇಲೆ ಇಲ್ಲವೇ ವಾಚಮನ್ನು ಮೇಲೆ ಹಾಕಿ ವಾಾಗಲು ಯೋಚಿಸಿದಿರಿ ಅದೇ ಕಾರಣವಿಂದಲೇ ಬೆಳಗಿನಲ್ಲಿ ಎದ್ದಂದಿನಿಂದಲೂ ನೀವು ಅನಳನ್ನು ಗಲಿ ಇರಲೇಇಲ್ಲ ಹತ್ತಾವರಿ ಫಂಟಿಯಸುಮಾರಿಗೆ ಜೂರಿಯನ್ನು ತಕ್ಕೊಂಡು ಹತಾತ್ತನೆ ವಿಸ್ತಾರಾಳಿ ಬಾಗಿಲಿನಲ್ಲಿ ನಿಂತಾಗ ಗಾಯಗೊಳಿಸಿದಿರಿ. ಆಕೆಯ ಕೈಬಿರಳಿಗಳನ್ನು ನಾವು ಗುರುತಿಸಿದ್ದೀವೆ. ನಂತರ ಅನಳ ದೇಹವನ್ನು ನೀವು ಮೆಲ್ಲಿಗೆ ಎಳಿದುಕೊಂಡು ಹೋಗಿ ಸೋಫಾನ ಹಿಂದೆ ಮಲಗಿಸಿಬಿಟ್ಟಿರಿ ಜಮಿಖಾನೆಯನ್ನು ಡಸ್ಟ್ರಿನಿಂದ ಸ್ವಚ್ಚ ಮಾಡಿದಿರಿ. ಸಂಕಾಯ ಬರುವಹಾಗೆ ಪ್ಲಾವರಪಾಟಿನೊಳಗಿಂದ ಎರಡು ಹೂಗಳನ್ನು ಬಾಗಿಲಿನ ಎದುರಿಗಿನ ಕಮಾನಿನಲ್ಲಿ ಒಗೆದಿರಿ. ಹಾಗೂ ಹೈಟಿಂಗಿಗೆಂದು ಕಾರನ್ನು ಜೊರಿನಿಂದ ಉವ್ವಿಗ್ನರಾಗಿ ಸ್ಟ್ರೀ ಮಾಡಿಕೊಂಡು ಹೋಗುವಾಗ ಗೇಟಿಗೆ ಹಾಸಿದಿರಿ. ಅದರಿಂದ ಕದಕ್ಕಾ ನಿಮ್ಮ ಕಾರಿನ ಮೆಟ್‌ಗಾಡಿಗೂ ಧಕ್ಕೆಯಾಗಿದೆ. ನಿಮ್ಮತಲೆ ಹಾಗೂ ಮನಸ್ಸು ಶಾಂತವಾಗಲು ಮಾರುತಾಸಿಗಿಂತ ಹೆಚ್ಚಾಗಿ ಕಾಲ ಬೇಕಾಯಿತು. ಎರಡೂವರೆಫೌಂಟಿಗೆ ಬಂದು ರಜಾಕನನ್ನು ನೀವೇ ಸ್ವತಃ ಎಬ್ಬಿಸಿ ಅವನನ್ನು ಕಳಿಸಿಕೊಟ್ಟಿರಿ. ಆಮೇಲೆ ಆರಾವೂಗಿ ಎರಡು ಸಲ ವಿಚಾರಮಾಡಿ ಮನೆಬಾಗಿಲು ಕೇಲಿ ಹಾಕಿಕೊಂಡು ಬಂದು ಹೋಲಿಸ ಕಚ್ಚೀರಿಗೆ ಹೋಗಿ ಫೀಝಾರ್ಡಿ ಕೊಟ್ಟಿರಿ ಅದಕ್ಕಿಂತಲೂ ‘ನಾನೇ ಕೊಲೆ ಮಾಡಿದ್ದೇನೇ’ ಎಂದು ಹೇಳಿದರೆ ಬಹು ಉಪಕಾರವಾಗುತ್ತತ್ತು. ನೀವು ಹಾಗೆ ಮಾಡಲಿಲ್ಲ ನಿಮ್ಮ ತಪ್ಪನ್ನು ಹೇರ ಮೇಲೆ ಸರಿಸಿ ನೀವು ರುಸಿದಿರಿ. ಇದರಿಂದ ನಿಮಗೆ ದೂರೆ

ತಲಾಭನೇನು ಮಿಸ್ ಸೋಫಿಯಾ ? ಈಗ ಗೃಹಬಂಧನದಲ್ಲಿದ್ದೀರಿ ಇನ್ನುಫೇ ಘಂಟೆಗೆ ಇಲ್ಲಿಂದಲೇ ಕೈಬೇಡಿ ಹಾಕಿಕೊಂಡು ಹೋಗುತ್ತೀರಿ” ಎಂದವ ರೇ ಜೀಬಿನಿಂದ ಒಂದು ಜೋಡು ಕೈ ಬೇಡಿಯನ್ನು ಹೊರತೆಗೆದು ತೋರಿಸಿದರು.

ಮಿಸ್ ಸೋಫಿಯಾ ಅವಕಾಶದಳು ಏನೂ ಹೇಳಬೇಕೆಂದು ಅವಳಿಗೆ ತಿಳಿಯಲಿಲ್ಲ. ನಿರಪರಾಧಿಯಾದ ತನ್ನನ್ನು ಪೂರ್ಣ ಅಪರಾಧಿಯಾಗಿ ಶೋಲಿಸರು ಮಾರ್ಪಡಿಸಿದ್ದರಲ್ಲ ಎಂದು ಕಳವಳವಟ್ಟಿಳು.

ಇನ್ನುವೇಚ್ಚರರು ಇನ್ನೂ ನುಂದೆ ಸಾಗಿ ಹೇಳಿದರು “ಮಿಸ್ ಸೋಫಿಯಾ ಕೊಲೆಯನ್ನು ನಿನೇ ಮಾಡಿರಬಹುದು, ನಿಮ್ಮ ಬುದ್ಧಿಯಿಂದ ಅಥವಾ ಇನ್ನೇಷ್ಟಿಬ್ಬರ ಚೀಕಾವಣೆಯಿಂದ ಇಲ್ಲವೇ ನಿಮ್ಮ ಅನುಮತಿಯ ಮೇಲಿರಿಗೆ ನಿಮ್ಮ ಉದ್ದೇಶಸಾಧನೆಗಾಗಿ ಅಥವಾ ಅವರ ಲಾಭಕಾರಿಗಿ ಇನ್ನೂ ಬ್ಬಿರು ಕೊಲೆ ಮಾಡಿರಬೇಕು. ಈ ಕೊಲೆಯಲ್ಲಿ ಇಬ್ಬರು ವ್ಯಕ್ತಿಗಳು ಹೊಣಿಗಾರಿಕೆಯಿಂದ ಕೆಲಸ ನಡೆಯಿಸಿದ್ದಾರೆ ಆ ಇನ್ನೇಷ್ಟಿಬ್ಬ ವ್ಯಕ್ತಿಯ ಹೆಸರು ನಿವ್ವ ಹೇಳಿದೆ ಇದ್ದರೆ ಕೊಲೆಯನು ಹೂರ್ಣ ಅಪರಾಧವು ನಿವಾಶತೆಯಿರು ಮೇಲೆಯೇ ಬರುವದು. ಕಾರಣ ನಿವ್ವ ಕೊಲೆಯ ಗಳಿಗೆಯಲ್ಲಿ ನಿಮಗೆ ಅಪವಾದದಿಂದ ಹಾಗೂ ಅಪರಾಧದಿಂದ ದುರಾಗಲು ಸಾಧ್ಯವಿದೆ.

“ಅದು ಹೇಗೆ ಸಾಧ್ಯ ಇನ್ನುವೇಚ್ಚರನಾಬ ? ನಿವ್ವ ಎಲ್ಲಿಲ್ಲದ ಮಾಹಿತಿ ಹೇಳುತ್ತಿದ್ದೀರಿ. ಯಾವುದಕ್ಕೆ ವಾಪುದೇ ಸಂಬಂಧ ಹಂಚುತ್ತಿದ್ದೀರಿ.

“ನಾನು ನಿಮಗೆ ನೋಡಲೇ ಹೇಳಿದ್ದೇನೆ ಮಿಸ್ ಸೋಫಿಯಾ. ಇರಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡಿರಿ. ನೋಡೋಣ, ಮಿಸ್ ಮಾಲಾಳ ಈಗ ಒಂದೆರಡು ವಾರಗಲ್ಲಿ ನಿಶೇಷವಾಗಿ ಪ್ರತಿದಿನವೂ ತಪ್ಪದೇ ಅಡ್ಡಿದುವದನ್ನು ನೋಡಿಲ್ಲವೇನು ?”

“ನೋಡಿದ್ದೇನೆ.”

“ಅದನ್ನೇಕೆ ಇಲ್ಲಿಯ ವರೆಗೆ ನಿಮಗೆ ಹೆಚ್ಚಿಲಿಲ್ಲ ?”

‘ಹೇಳುವ ಆವಶ್ಯಕತೆ ಇರಲಿಲ್ಲ. ಈಗ ಸಹ ಅದರ ಉಪಯೋಗ ವಾದಿತೆಂದು ನಾನು ತಿಳಿಯಲಾರೆ.

“ಅದು ಹೇಗೆ ತಿಳಿಯತ್ತಿರಿ. ? ಇರಲಿ ಆ ವ್ಯಕ್ತಿ ಒಬ್ಬನೇ ಅಥವಾ ಒಬ್ಬನಿಗಿಂತ ಹೆಚ್ಚು ಜನರೇ ?”

“ ಈ ಹದಿನ್ಯೇದು ದಿವಸಗಳಲ್ಲಿ ಹೊಚ್ಚಾಗಿ ಸಂಪರ್ಕವಿಟ್ಟುಕೊಂಡ ಜನರೆಂದರೆ ಶ್ರೀಸಾಂತ ಸ್ವಾದಿಯೋದವರು, ಫಿಲ್ಮಿಸಾಫಾನದವರು ಅಷ್ಟೇ.”

“ ಅದರೆ ಆ ಇನ್ನೊಬ್ಬ ವ್ಯಕ್ತಿಯನ್ನು ಮರಿಯಂತ್ರಿದ್ದಿರ್ಲ.”

“ ಓಹೋ ಆ ಇನ್ನೊಬ್ಬ ವಿಚಿತ್ರ ಪ್ರಾಣಿಯೇ ಆ ಹುಂಬ ಹಾಗೂ ಶುಂಭ ಷ್ವಾಸ್ತ್ವ ನೆನೆಸಿದಾಗ ನಗುಬರುತ್ತದೆ ಅವನ ಹೆಸರು ಏನೋ ನನಗೆ ಗೊತ್ತಿಲ್ಲ ಅದರೆ ಅವನನ್ನು ರಣಜಿತ್ ಲಾಲ ರಿಜ್ ಗೆ ಗುರುವಾರ ದಿವಸ ಕರೆದೇ ಕೊಂಡು ಬಂದಿದ್ದರು.”

‘ ಯಾರು ಈ ರಣಜಿತ್ ಲಾಲ ಅಂದರೆ ?’

“ ರಣಜಿತ್ ಲಾಲ ಅಂದರೆ ಅವರೊಬ್ಬ ಶ್ರೀಮಂತರ ಸಿನಿಮಾ ಫ್ಲೈ ನಾನ್ನರು.”

“ ಅವರೆಲ್ಲಿ ಇರುತ್ತಾರೆ ?”

‘ ಅವರ ಕಚೇರಿ ಮಾತ್ರ ಹಾನ್‌ಚಿ ರೋಡಿನಲ್ಲಿರುತ್ತದೆ. ಅವರ ನು ನೇಯ ವಿಳಾಸ ನನಗೆ ಗೊತ್ತಿಲ್ಲ.’

‘ ಅಗಲಿ ಆ ವ್ಯಕ್ತಿ ಹೇಗಿದ್ದನು ?’

“ ಶುಂದುರಾಗಿದ್ದನು. ಅದರೆ ಮುಖ ಮಾತ್ರ ಉದ್ದಾಗಿ ಗಡ್ಡವೂ ಚೂಪಾಗಿ ಇಳಬಿದ್ದಿತು, ಸೋಗಸಾವ ಬಂಷಿ ಧರಿಸುತ್ತಿದ್ದನು. ಯಾವಾಗ ಲೂ ಸೂರರ ಸೋಣಿನ್ನು ಮುರುಶುತ್ತಿದ್ದನಃ.”

‘ ವಿನ್‌ ಮಾಲಾಕೆಂದಿಗೆ ಅವನ ಸಂಬಂಧ ಹೇಗೆ ಬೆಳೆಯಿತು.’

‘ ಸಂಬಂಧವೇನೂ ಬಂದಿತು ? ಅವನೇ ಇತರ ಮೃಗಗಳಂತೆ ಕ್ಳಾಬ್‌ ನಲ್ಲಿ ಚುಡಿಗೆಯರ ಕಾಲಲ್ಲಿ ಕಾಲುಸಿಕ್ಕಿಸಿ ಕುಟಿಯುತ್ತಿದ್ದನು. ಚನ್ನಾಗಿ ಮೇಲಿಂದ ಮೇಲೆ ತಂಪು ಸಾನಿಯೇ ಕುಡಿಯುತ್ತಿದ್ದನು. ಸಿಗರೀಟ್‌ ಸೇ ದುವದಕ್ಕೆ ಮೇತಿನಿರಲ್ಲ.’

‘ ಅವನೇ ಕೊಲೆ ಮಾಡಿರಬೇಕೆಂದು ನಿಮಗೆ ಅನುಸ್ತುತಿದೆಯೇ ?’

‘ ಹಾಗೇನು ಅನಿಸುವದಿಲ್ಲ. ಯಾಕಂದರೆ ಅಂಥವರಲ್ಲಿ ಕಾಯ್‌ವೇ ಇರುವದಿಲ್ಲ. ಕೇವಲ ಮೇಣ ಮೂರ್ತಿಗಳಾಗಿರುತ್ತಾರೆ. ಅವರು ಆಟಕ್ಕೆ ಮಾಟವಾಗಿದ್ದ ಸೋಣಿಕ್ಕೆ ಮೇಹರರಾಗಿರುತ್ತಾರೆ ಅಷ್ಟೇ.’

‘ ನಿವ್ವ ತವ್ವ ತಿಳಿದುಕೊಂಡಿದ್ದೀರಿ. ಮನುಷ್ಯನು ಒವ್ವೆನಿರಾಶಾದನೆಂದರೆ ಅಥವಾ ಅವನಾನಗೆಂಡರೆ ಎಂಭಿಕ ಹೇಡಿಯೂ ವಿರನಾ

ಗುತ್ತಾರೆ, ಹಾಗೂ ಆ ಸನ್ನಿಹಿತದಲ್ಲಿ ದೇವ್ಯಾಬಡಿದಂತಿ ಏನು ಮಾಡುವ ದಕ್ಷಾ ಹೆದರುವದಿಲ್ಲ. ಏಕಂದರೆ ಅವನಾಗ ಮನುಷ್ಯನಿರುವದಿಲ್ಲ.’

“ ಅಂದೆ ಮೇಲೆ ನೀವು ಅವರನ್ನು ತನಿಖಿಗೆ ತೇಗೆದುಕೊಳ್ಳಿ. ಹೀಗಾದರೂ ಈ ಪ್ರಕರಣಕ್ಕೆ ಮುಕ್ತಾಯ ಮಾಡಿ. ” ಎಂದೆಳು.

“ ಮಿಷ್ ಸೊಂಘಿಯಾ ಎಲ್ಲ ರಾದಾಂತ ನಿಮೋಷಬ್ರಿಂದಲೇ. ಇನ್ನು ಹನ್ನೆರೆಡು ಘಂಟೆಯೊಳಗಾಗಿ ಅಪರಾಧವನ್ನು ಪತ್ತೆ ಹಚ್ಚಿ ಓಡುತ್ತೀನೆ. ಸಾಕು ನಾನಿನ್ನ ಹೊರಡುತ್ತೀನೆ. ”

ಎಂದು ಎದ್ದು ಹೊರಟಿರು.

(೧೪)

ಸಿಂಗರು ಒಮ್ಮೆಲೆ ಹಾನ್‌ಬಿರೋಡಿಗೆ ಬಂದು ರಣಜಿತ್‌ಲಾಲನ ಕಚೇರಿಯನ್ನು ಪತ್ತೆ ಹಚ್ಚಿದರು. ಕಚೇರಿಯ ಒಳಗೆ ಹೊಗಿ ‘ರಣಜಿತ್‌ಲಾಲ ಎಂದರೆ ಯಾರು ?’ ಎಂದು ಕೇಳಿದರು.

“ ನಾನೇ ರಣಜಿತ್‌ಲಾಲ, ಓಹೋ ಇನ್ನಪೆಕ್ಕರಸಾಬ. ಬನ್ನಿರಿ ಇಲ್ಲಿ ಕೂಡಿರಿ. ” ಎಂದು ರಣಜಿತ್‌ಲಾಲ ಅವರನ್ನು ಸ್ವಾಗತಿಸಿದನು.

‘ ಓಹೋ ! ಒಂದು ಜರೂರ ಕೆಲಸಕ್ಕೆ ಬಂದೆ ನಿಮ್ಮಿಂದ ಈಗ ಒಂದು ಸಹಾಯವಾಗ ಬೇಕೆಲ್ಲ.

“ ಆದೇನು ಹೇಳಿ. ಸಾಧ್ಯವಾದರೆ ನಾನು ಸಿದ್ದನೇ. ”

“ ಆಗಲಿ. ಆದು ನಿಮ್ಮಿಂದ ಮಾತ್ರವೇ ಸಾಧ್ಯವೇಂದು ನಾನಿಲ್ಲಿಯ ವರಿಗೆ ಬಂದಿದ್ದೇನೆ. ”

“ ಹಾಗಾದರೆ ಹೇಳಬಹುದು. ”

‘ ಇಲ್ಲಿ ಪ್ರತ್ಯೇಕ ಜೀಂಬರೆ ಇಲ್ಲವೇ ? ’

యూరాదరూ ఇద్దారీయే ?”

“ జెమన్లాల అవసు నన్నె తమ్మునాగబేచు ”

“ ఆవరేను కెలశ వూపుత్తురే ?”

“ ఏనూ ఇల్ల .”

“ ఆవరన్నె స్టోల్పు కరీయుత్తిరా ?”

“ ఆవనిల్ల బారల్లి ”

“ ఎల్లిగి హోగిద్దారే ?”

“ కల్పుత్తిగే.”

“ క....ల....క....త్త....గే....!”

“ కా! ఇన్నెపేక్షరొబ ఏకే ఆళ్ళుయ్యాపడుత్తీరి ?”

“ ఎనిల్ల. ఏనిల్ల. నన్నె లేచ్చె తప్పి, హోగిదే అదక్కే ఆళ్ళుయ్యావా యితు ఇరెలి సేఱరే, నిన్ను తమ్మందిర లగ్గ వాగిదేయే ?”

‘ ఇన్నొ ఇల్ల .’

‘ ఆవరు రాత్రి ఎల్లి హోగుత్తారీందు నిమగి గొత్తిదేయే ?”

“ ఆగిన హుడగర బగ్గ ఏసు నిదిష్టవాగి హేళలాగుత్తదే.

శుధ్య ఆవివేచిగళు.”

‘ ఆడిల్ల ఏకే గొళు హుయల్లకొళుత్తీరి, సేతా. ననెగి అత్తర వదగిసుత్తీరా ?”

‘ ఆవసు దినాలు యావదాదరూ క్లోబ్బిగే సినిమాగే హోగుత్తానేందు తోఏరుత్తదే తారిఖు బదలాగడ వినః ఆవసు మనేగి ఒందు మలగలిక్కేల్లవేందు క్రతిజ్ఞేమాడిదంతె తోఏరుత్తదే.’

“ ఇరెలి. నీవేఇ ఆవనిగి హణ ఒదగిసుత్తీరే ?”

“ ఇల్ల మనేయల్లి నన్ను తాయియవరింద కిత్తు కొళ్ళుత్తానే”

“ ఆవరిగి డబిం లాటిం హ్తిదేయంతల్ల ?”

“ కోచు. ఆదరింద నమగేను బంతు ? ఆవసు హణ ఆవస్తిగాయితు.”

‘ కాగాదరి చుందు మాడిదరేందు శాఖత్తదే ఆల్ఫివే ?”

“ హణవేళ్ళ మాచువదిందరేను సాహేబి. బంద దిన వే

ಹೊಸಕಾರನ್ನು ಖರೀದಿಮಾಡಿಕೊಂಡು ಬಂದುಬಿಟ್ಟು ಎರಡು ದಿವಸ ತಿರುಗಾಡಿ ದನ್ನೊ ಇಲ್ಲವೋ ಕಲ್ಪತ್ರಿಗಿಜರೂರ ಕೆಲಸದ ಮೇಲೆ ಎಂದು ಹೇಳಿ ವಿಮಾನದಿಂದ ಹೋಗಿಬಿಟ್ಟು ನಷ್ಟ ಮಾತನ್ನು ಅವನು ಈಗಿಗ ಕೇಳುತ್ತೆಲೇ ಇಲ್ಲ’

“ಅದು ನಿಮ್ಮ ಅವರ ಸದುವಿನ ಬಾಂಧವ್ಯ. ನಮಗೆ ಬೇಕಾದದ್ದು ಅದಲ್ಲ ಇನ್ನೊಂದು ಪ್ರಶ್ನೆ ಅದಿತ್ಯವಾರ ಕಲ್ಪತ್ರಿಗೆ ನಿಮ್ಮ ಶಂಮೃದಿರು ಬೆಳಗನಲ್ಲಿ ವಿಮಾನದಿಂದ ಹೋದರೆ?”

“ಇಲ್ಲ ಅವನೆಂದು ಬೆಳಗನಲ್ಲಿ ಕತ್ತು ಘಂಟೆಯ ಒಳಗೆ ಏಳುವದಿಲ್ಲ’

“ಕಲ್ಪತ್ರಿಗೆ ಹೋಗುವ ಉದ್ದೇಶದಿಂದ ಆದಿನ ಬೇಗ ಎದ್ದಿದರೆ?”

‘ಹಾಗೇನೂ ಆಗಿಲ್ಲ. ತವ್ವ ಭಾವಿಸಿಬೇಡಿರಿ ಆವನು ವಧ್ಯನ್ನ ನಾತ್ಮು ಘಂಟೆಗೆ ನನ್ನೊಡನೆ. ವಾದಾಟ ಹೊಡಿದ್ದಾನೆ ರಾತ್ರಿಯಲ್ಲಿಯೇ ಪ್ರಯಾಣ ಮಾಡುತ್ತೇನೆಂದು ನಷ್ಟ ಮಾತು ಕೇಳಬೇ ಟ್ರಾಸ್ ತರಿಸಿಕೊಂಡು ಸಾಯಂಕಾಲವೇ ಹೊರಟು ಹೋಗಿದ್ದಾನೆ.’

“ಹಿಗೇನು. ಅದಿತ್ಯವಾರ ಮಧ್ಯಾನ್ನ ಮನೆಗೆ ಎಷ್ಟು ಘಂಟಿಗೆ ಬಂದಿದ್ದರೂ.”

“ಮಧ್ಯಾನ್ ನಾನು ಬರುವ ಹೊತ್ತಿಗೆ ಬಂದು ಉಟ್ಟಮಾಡಿ ಮುಲಗಿಕೊಂಡಿದ್ದ ನಮ್ಮ ವಾಚಮನ ಸಮಧನನ್ನು ಕೇಳಬರೆ ನಿಮಗೆ ಸರಿಯಾದ ಮಾಹಿತ ದೊರಕೇತು.”

“ಅವನನ್ನು ಕೇಳೋಣ ಹಾಗಾದರೆ. ಇನ್ನೊಂದು ಕೆಲಸದಲ್ಲಿ ಸಹಾಯ ಮಾಡಿರಿ. ಸೇತ ನೀಮ್ಮ ತಮ್ಮಂದಿರ ಇತ್ತೀಚಿನ ಒಂದು ಘೋಟೋ ಇದ್ದರೆ ಕೊಡುತ್ತೀರಾ?”

“ಓಹೊ ಆದಕ್ಕೆನು ಅವನದೇ ಒಂದು ಕ್ಷಮಾರಾಶದೆ. ಅಂದಮೇಲೆ ಮನೆಯಲ್ಲಿ ಘೋಟೋಗಳಿಗೇನು ಕಡಿಮೆ.” ಎಂದು ಅವರನ್ನು ಕರೆದೆ ಕೊಂಡು ಚಮಲಾಲನ ಕೋಣಗೆ ಕರೆದೊಯ್ದಿರು ಅಲ್ಲಿ ಗೋಡೆಯ ಮೇಲೆ ಲೆ ವಿವಿಧ ಭಂಗಿಗಳಲ್ಲಿ ಚಮಲಾಲನ ಘೋಟೋಗಳು ಅಲಂಕೃತವಾಗಿ ಚೋಕಟ್ಟಿನಲ್ಲಿ ಕಂಗೊಳಿಸುತ್ತಿದ್ದವು ಸಿಂಗರು ತಮ್ಮ ಪ್ರಾಂಟಿನ ಎರಡೂ ಜೀಬಿನಲ್ಲಿ ಕೈಸಿಕೈಸಿ ಬಂದೊಂದೇ ಘೋಟೋವನ್ನು ಎರಡಿರು ನಿವಿಷ ಅವಲೋಕಿಸುತ್ತ ನಡೆದರು. ನಂತರ ರೂಪಿನ ಸಿರಿಕ್ಕಣ ಮಾಡಿದರು. ಥಾಗ್ನಾ ಸೇತ ಮನಹರಲಾಲನನ್ನು ಕೇಳಬರು.

‘ ಸೇರಿರೇ. ನಾನು ಈ ಕೊಣೆಯನ್ನು ಸ್ವಲ್ಪ ಕಿತ್ತಾದುತ್ತಿದ್ದೇನೆ, ನಿಮ್ಮ ಇಲ್ಲಿಯೇ ಸೋಧಾದಮೇಲೆ ಕುಳಿತುಕೊಳ್ಳಿರಿ’

‘ ಏಕೆ ಇದೆಲ್ಲ ಇನ್ನಪೆಕ್ಕರಸಾಬ ?’

‘ ಏನಿಲ್ಲ ಒಂದು ಕೇಸಿಗಾಗಿ ನಾನು ಬಂದಿದ್ದೇನೆ. ಇಲ್ಲಿ ಏನಾದರೂ ಸಾಕ್ಷಿಸಿಕ್ಕಿತ್ತೇ ಎಂದು ಹುಡುಕಾಡುತ್ತಿದ್ದೇನೆ ಅಷ್ಟೇ.’

‘ ಯಾವ ಕೇಸಿಗಾಗಿ ಇನ್ನಪೆಕ್ಕರಸಾಬ ?’

‘ ಖೂನಿ ಕೇಸಿಗಾಗಿ.’

‘ ರಾಮರಾಮ ಇಲ್ಲಿ ಏನು ಸಾಕ್ಷಿದೊರೆತ್ತೇ ಇನ್ನಪೆಕ್ಕರಸಾಬ ?’

‘ ಇಲ್ಲಿ. ಸಿಗಲಿಕ್ಕೇಬೇಕೆಂದು ಬಂದಿದ್ದೇನೆ. ಈಗ ಸ್ವಲ್ಪ ಅವಕಾಶ ಕೊಡಿರಿ.’ ಎಂದು ಏಲ್ಲ ಕವಾಟು ಮೇಚುಗಳನ್ನು ಕಿತ್ತಿಹಾರಿ ಪುಕ್ಕಾಕದ ಹಾಕಿಗಳೆಲ್ಲವನ್ನು ಪುಟ್ಟಿದಂದ ಪುಟ್ಟಕ್ಕೆತಿರುವ ಹಾಕಿದರು. ಬ್ಯಾಂಕಿಬರಿ ಹಾಕಿದ್ದ ಕವಾಟೆನ ಧೋಳಿಯನ್ನು ಹಾರಿಸಿದರೂ ಏನೂ ಸಿಗಲಿಲ್ಲ. ಕೊನೆಗೆ” ಅಗೋ ಸೇರಿರೇ ಈ ಮೂರು ಪ್ರೋಣಿ ನಾನು ಒಯ್ಯಾತ್ತಿದ್ದೇನೆ ನಿಮಗೆ ನಂತರ ಸಾಧ್ಯವಾದರೆ ತಂದು ಕೊಡುತ್ತಿದ್ದೇನೆ ಎಂದರು.

ಸೇರಿರು ಅದನ್ನು ಕೇಳಿ ನಕ್ಕು ‘ತಕ್ಕೆಖ್ಯಂದು ಹೊಗಿರಿ ಇನ್ನಪೆಕ್ಕರ ಸಾಬ ಆದರೆ ನಿಮ್ಮ ಮುಖ್ಯ ವಿಷಯವನ್ನೇ ಹೇಳಲಿಲ್ಲವಲ್ಲ ?’ ಎಂದು ಕೇಳಿದರು.

“ ಇಲ್ಲ ನಿಮ್ಮ ಮುಂದೆ ಈಗ ಅದೆಲ್ಲ ಹೇಳುವದು ಯೋಗ್ಯವಾಗ ಲಿಕ್ಕಿಲ್ಲ. ಹಾಗು ಇನ್ನೊಂದು ರೀತಿಯಿಂದ ನಿಮಗೆ ವೃಥಾ ಮನೋರ್ವಯಧಿಗೆ ಕಾರಣವಾದಿತ್ತು.”

“ ಇಂಥ ತಮ್ಮಂದಿರು ಹುಟ್ಟಿದ್ದರೆಂದ ಮೇಲೆ ಎಲ್ಲವನ್ನು ಅನುಭವಿಸಲಿಕ್ಕೆ ಸಿದ್ಧಿರಹಬೇಕಲ್ಲವೇ ಇನ್ನಪೆಕ್ಕರಸಾಬ ? ಏನುಜಮನನೇ ಈ ಖೂನಿಯಲ್ಲಿ ಇಡ್ಡಾನೆಯೇ ಅಥವಾ ಅವನದೆ ಖೂನಿಯಾಗಿದೆಯೇ ?”

“ ಅವನದೆನೂ ಖೂನಿಯಾಗಿಲ್ಲ. ಅವನೇ ನಮ್ಮ ಕೈಯಲ್ಲಿರುವ ಕೇಸಿ ನಲ್ಲಿ ಅವರಾಧಿಯೆಂದು ಕಾಣ ಬರುತ್ತದೆ. ಅದಕ್ಕಾಗಿ ಸ್ವಲ್ಪ ನಿಮಗೆ ತೊಂದರೆ ಕೊಡಬೇಕಾಗಿದೆ ಇರಲಿ. ಜಮನಲಾಲರ ಕಲ್ಪತ್ರಿಯ ಅಡ್ಡನಾಡುತ್ತಿರಿ ?”

“ ನನಗೆ ಅಡ್ಡನಾ ಕೊಟ್ಟಿಲ್ಲ. ಯಾವಾಗ ತಿರುಗಿ ಬರುತ್ತಿದ್ದೆಂದೂ

ಹೆಳ್ಲಿಲ್ಲ,”

“ ಬಹೆ ವಿಚಿತ್ರರಿದ್ದಾರೆ ಜಮನೆಲಾಲ. ಇರಲಿ. ಸಮದನನ್ನು ಕೆಯಿರಿ.

ಸಮದ ಬಂದು ಸಲಾಂ ಮಾಡಿ ಬಾಗಲಿನಲ್ಲಿಯೇ ನಿಂತುಕೊಂಡೆ ಆದರೆ ಗ್ರಿಂಗರೇ ಆವನನ್ನು ಒಳಗೆ ಕರೆದರು. ಹಾಗೂ ಆವನಿಗೆ ಕೇಳಿದರು. ಜಮನೆಲಾಲ ದಿನಾಲು ಎಷ್ಟೊತ್ತಿಗೆ ಮನೆಗೆ ಬರುತ್ತಾರೆ ?”

‘ ಆವರದು ಗೊತ್ತಿನದಲ್ಲಿ ರಾವಸಾಬ.’

‘ ಆದಿತ್ಯವಾರ ಮಧ್ಯಾನ್ತ ಎಷ್ಟೊತ್ತಿಗೆ ಬಂದರೆಂದು ನೇನೆಸಿದಿಯೇ?’

‘ ಆದಿತ್ಯವಾರ ಮಧ್ಯಾನ್ತ ಮನೆಗೆ ಬಂದಾಗ ಒಂದೂವರೆ ಆಗಿರಬೇಕು ರಾವಸಾಬ.’

‘ ಆವರು ತಿರುಗಿ ಕೆಲ್ಪತ್ತಿಗೆ ಹೊರಬಾಗ ’

“ ಏದು ಫ್ರಾಂಟಿಯ ಮೇಲೆ ಆಗಿರಬೇಕು ರಾವಸಾಬ,’

“ ನೀವೇ ವಿಮಾನದ ವರಿಗೆ ಕಳಿಸಿ ಬಂದಯೇನು ?”

‘ ಇಲ್ಲ ರಾವಸಾಬ ನಾನು ಟ್ರ್ಯಾಕ್ಸೀ ತಂದಕೊಟ್ಟು ಆವರ ಸಾಮಾನ ಹಾಕಿ ಆವರು ಹೊಡ ಮೇಲೆ ಗೆಟ್ಟಿನಿಂದ ಒಳಗೆ ಬಂದಿ ಬಂದಿ ರಾವಸಾಬ.’

‘ ನಿನಗೆ ಟ್ರ್ಯಾಕ್ಸೀಯು ಗುತ್ತಿನಾದರೂ ಆದೆಯೇ ?’

“ ಇಲ್ಲ ರಾವಸಾಬ. ಯಾವಡೇ ಒಂದು ಟ್ರ್ಯಾಕ್ಸೀ ಹೊಗುತ್ತಿತ್ತು. ಚೆಪ್ಪಾಕೆ ಬಾರಿಸಿ ಡ್ರಾಫ್ಟ್ ರನನ್ನು ಕೇಳಿದ. ಆವನು ಒಮ್ಮೆತೆ ಹೊರಡಿಸಿ ಕೊಂಡು ಬಂದು ಬಿಟ್ಟು.”

“ ಟ್ರ್ಯಾಕ್ಸೀ ಸಂಣಿದಿತ್ತೋ, ದೊಡ್ಡದಿತ್ತೋ ?”

“ ಸಂಣಿದಿತ್ತು ರಾವಸಾಬ.’

“ ಎಂಥ ಬಂಣಿದಿತ್ತು ?”

‘ ಕಪ್ಪ-ನೀಲಿ ಬಂಣಿತ್ತು ರಾವಸಾಬ.’

ಇನ್ನವೆಕ್ಕರ ಸಿಂಗ ಕುಚೀಯಿಂದೆದ್ದ ‘ಆಗಲಿ ಮನಹರಲಾಲ ನಾ ನಿನ್ನ ಬರುತ್ತೇನೆ. ತೊಂದರೆ ಕೊಟ್ಟದ್ದಕ್ಕಾಗಿ ಕ್ರಮಿಸಿರಿ.’

“ ಓಹೋ ನೀವು ನಿಮ್ಮನ್ನು ಕ್ರಮಿಸುವದೆಂದರೇನು ಇನ್ನವೆಕ್ಕರಸಾ ಬ ನಿಮ್ಮ ಕೆಲಸ ನೀವು ಮಾಡುತ್ತಿದ್ದೀರಿ. ” ಎಂದು ಬಸಿಯಾನಗೆಮನ್ನು ನುಕ್ಕೆರು.

ಇನ್ನವೆಕ್ಕರು ಜೀವ ಹತ್ತಿಕೊಂಡು ವೇಗದಿಂದ ಹೊರಟ್ ಹೋದರು

(೧೬)

ಸಿಂಗರು ಸೆರವಾಗಿ ಕಚ್ಚೇರಿಗೆ ಒಂದು ವಿಚಾರಲ್ಲಿ ಒಂದದ್ದವರಂತೆ ಕುಳಿತು ಬಿಟ್ಟಿರು. ಒಂದಾದ ನಂತರ ಒಂದು ಫೈಲು ಶಾಗದಗಳು ಸಹಿ ಯಾಗಿ ಬರುತ್ತಿದ್ದವು. ಅವೆಲ್ಲವನ್ನು ನೋಡಿ ಅವರು ಕ್ಲಾರ್ಕ್ಸನ್ನು ಕರೆದು “ ಜರೂರ ಶಾಗದಗಳನ್ನಷ್ಟೇ ಕೊಡಿರಿ. ಅವನ್ನವೇ ಕಳಿಸಿ ಬಿಡೋಣ. ಉಳಿದವನ್ನು ನಾನು ಹೋಗುವಾಗ ಜೀಪಿನಲ್ಲಿ ಹಾಕಬಿಡಿರಿ. ” ಎಂದರು.

‘ಹಾಗೆ ಆಗಲಿ ರಾವಸಾಬ. ’ ಎಂದು ಕ್ಲಾರ್ಕ್ ಕೆಲವು ಶಾಗದ ಪತ್ರಗಳನ್ನು ಹುಡುಕಿ ಅವುಗಳನ್ನು ಸಹಿ ವಾಡಿಸಿ, ಉಳಿದ ಫೈಲುಗಳ ನ್ನು ಹೊತ್ತುಕೊಂಡು ತನ್ನ ಕೋಣೆಯ ಕಡೆಗೆ ಹೋದನು.

ಇನ್ನವೆಕ್ಕರು ಕೊನೆಯ ಒಂದು ರೂಪರೇಖೆ ತಯಾರಿಸಿದರು. ಆ ದಿತ್ಯವಾರ ಹನ್ನೊಂದುವರೆ ಫೂಂಟಿಯಿಂದ ಒಂದು ಫೂಂಟಿಯು ವರಗಿನ ಅ ವಧಿಯಲ್ಲಿ ಏನೂ ನಡೆಯುವದು ಸಾಧ್ಯವಿತ್ತು ಎಂದು ತಕ್ಷಿಸಿದರು. ರಾಯಲ್ ಓವೇರಾದಿಂದ ಮರಿನ ಡ್ರಾಯವ್ವಿಗೆ ಶಾರಿನಲ್ಲಿ ಹೋದಾಗ ನೆ ನ್ನೆರಿಡು ಹೊಡೆಯಲಿಕೆ ಒಂದಿರಬೇಕು. ಆಲ್ಲಿ ಸಂಭಾಷಣೆ ಹತ್ತು ನಿಮಿ ಷಕ್ತಿಂಥಲೂ ಹೆಚ್ಚು ನಡೆದಿರಲುಗತ್ತವಿಲ್ಲ. ನಂತರ ಕೊಲೆ ನಡೆದು ಹೊಗಿರಬೇಕು. ಹೆಣದ ಪ್ರತ್ಯೇ ಹೊರಗಿನಿಂದ ಬಂದವರಿಗೆ ಅಗಬಾರದೆಂಬ ಉದ್ದೇಶದಿಂದ ಒಳಗೆ ಎಳೆದುಕೊಂಡು ಹೋಗಿ ಸೋಫಾದ ಹಿಂದೆ ಹಾಕಿರಬೇಕು. ಹಾಗೂ ಕೊಲೆ ಘಾತಕೆಯ ಪೋಲೀಸರಿಗೆ ದೂರದ ಸಂಶಯ ಹಚ್ಚಿ ಒಂದು ಸ್ವಾಂಡಲನ್ನು ಒಯ್ದಿರಬೇಕು. ಹಾಗೂ ಆ ಸ್ವಾಂಡಲ ಹುಡುಕಿಸುವದರಲ್ಲಿಯೇ ಪೋಲೀಸರ ಶ್ರಮ ಹಾಗೂ ವೇಳೆ ವ್ಯಧಿವಾ

ಗುವಂತಿಯೇ ಆ ವೇಳಿಮಲ್ಲಿಯೇ ಪರಾರಿಯಾಗಲು ಅನುಕೂಲವಾಗುವಂತಿಯೇ ನೋಡಿಕೊಳ್ಳುವ ಉದ್ದೇಶ ವಿರಬೀಕು ಆ ಷ್ಯಾಕ್ ಕಾರಿನಲ್ಲಿಯೇ ಇಷ್ವೇಲ್ ಕೆಲಸ ವಾಡಿರಬೇಕು. ಆ ವೇಳಿಗೆ ಮನೆಯಲ್ಲಿ ಯಾರೂ ಇಲ್ಲದುದು ಅವನಿಗೆ ಒಳ್ಳೀ ಸಂದರ್ಭವಾಗಿರಬೇಕು. ನಂತರ ಸಂಕಯ ಬರದಂತೆ ನಾಟಿಕೆ ದೊಗ್ಗ ಕುಳಿತುಕೊಂಡು ನಿರವರಾಧಿಯಂತೆ ಸಾಕ್ಷಿಯೇಳಲು ನಾಟಿಕದ ತಿಕೀಟನ್ನಾದರೂ ಇಲ್ಲಿಯ ವರಿಗೆ ಕಾಯ್ದಿಟ್ಟುಕೊಂಡಿರಬೇಕು ಸಾಯಂಕಾಲ ಏಸೋ ಒಂದು ನೀವದಿಂದ ವಿಮಾನದಲ್ಲಿಯೇ ಪಾರಾಗಿಹೊಗಿರಬೇಕು. ಇನ್ನೂ ಕಲ್ಪತ್ರಿಯಲ್ಲಿ ಅವನನ್ನು ಹುಡುಕಿಸುವದೆಂದರೆ ಈ ಕೇಸನ್ನು ಅನಿಯನ್ತ ಆವಧಿಯವರಿಗೆ ಮುಂದೆ ತಲ್ಲಿದಂತಿಯೇ ಸರಿ.

ಅವ್ಯಾಕ್ಳಿ ಚಂದ್ರಮೋಹನ ರಾಯ ಬೆಂಟಿ ಕಳಿಸಿದ ಒಳಗೆ ಬಂದ ನಂತರ ಕ್ರೈಗಿಯಾರ ನೋಡಿಕೊಂಡು ‘ಕ್ವಾನ್‌ಸಿರಿ ಇನ್‌ಸೆಕ್ವೆರ ನನಗೆ ತುಂಬಾತಡವಾಯಿತು. ಇದು ಫಂಟಿಗೆ ಬರಲಿಕಾಳಿಗಲಿಲ್ಲ.

“ ಪರವಾಯಿಲ್ಲ ನಾನು ಇದೀಗ ಬಂದು ಕುಳಿತು ಹತ್ತುಮಿನಿಟ್‌ಬಾಯಿತು ಅಷ್ಟೇ. ಇರಲಿ ನೀವು ಹೋದಕೆಲಸವೇನಾಯಿತು. ?”

“ ನಾನು ರಿಚ್‌ಗೆ ಹೊಗಿ ಎಲ್ಲವನ್ನು ಜವಕಶ ಮಾಡಿದೆ. ಆದರೆ ನಮಗೆ ಬೀಕಾದ ವಿಷಯವೇನೂ ಸಿಗಲಿಲ್ಲ.”

“ ಹಿಗೆ. ಹಾಗಾದರೆ ಇನ್ನು ಬೇರೆ ದಾರಿಯನ್ನಾದರೂ ಇಬ್ಬರೂ ಕೂಡಿಯೇ ಶೋಧಿಸೋಣ ನಿವೇಷ್ಟನ್ನತ್ತಿರಿ ಇದಕ್ಕೆ ?”

‘ನೀವು ಹೇಳುವದು ನಿಜ’

ಫೋನ್‌ಕಾಲ ಬಂದಿತು. ಸಿಂಗ್ ರಿಸೇವರನೆತ್ತಿಕೊಂಡು ಕೇಳಿದರು. ? ಅಗಲಿ ‘ಎಂದುಕೊಂಡು ರಿಸೇವರ ಕೆಳಗಿದ್ದುಕೊಂಡರು. ನಂತರ ಚಂದ್ರ ಪೋನೆ ರಾಯನನ್ನು ಉದ್ದೇಶಿಸಿ’ ನಡೆಯಿರ ಮಿಷ್ಟರ ರಾಯ್. ಇನ್ನೊಮ್ಮೆ ನಾವ್ರಾ ಕೂಡಿಯೇ ಆ ಮನೆಯನ್ನು ನೋಡಿಷೋಣ. ಏನಾದರೂ ಹತ್ತಿಯಾದರೆ ಸಾಫ್‌ಕವಾಡಿತ್ತು.’

“ ನಾನು ಮುಂಜಾನೆಯೇ ಹತ್ತು ಫಂಟಿಗೆ ಅಲ್ಲಿ ಹೊಗಿ ಬಂದಿದ್ದೇನೇ. ನನಗೇನೂ ಹೊಳೆಯಲಿಲ್ಲ.”

“ ಹಿಗೇನು ಏನು ವರದಿಗಾರರವ್ವು. ನನಗಿಂತ ಮೊದಲೇ ತನಿಖೆ ನಡೆಯಿಸಿ ಬಂದಿದಾರೆ.”

“ ಹೊಂ ಸಾಧ್ಯವಾದಪ್ಪ ಬೇಗನೇ ಸವಾಃಚಾರ ಶೋಧಿಸುವದು ನಮ್ಮ ಕೆಲಸ ಆದನ್ನು ನಾವು ಪ್ರವೇಶಲೇಬೇಕು.”

“ ಇನ್ನೆಲ್ಲಮ್ಮೆ ಹೋಗೋಣ ನಡೆಯಿರಿ.” ಎಂದು ರಾಯನ ಬೆನ್ನು ಕಟ್ಟಿಕೊಂಡು ಹೋದರು. ಹೋದಗೆ ಹೋಗಿ ‘ ಒಂದು ನಿಮಿಷ ಮಿಷ್ಟ ರಾಯು ಕಾಳಕೆಗೆ ಸ್ವಲ್ಪ ಸೂಚನೆ ಹೇಳಿ ಬರುತ್ತೇನೆ. ನಾನು ತಿರುಗಿ ಬರುವದಿಲ್ಲವೆಂದು ’ ಎಂದು ಒಳಿಗೆ ಹೋದರು.

(೧೨)

‘ ಮರುಕ್ಕಳದಲ್ಲಿಯೇ ಹೋರಗೆ ಬಂದು ನಿನ್ನ ಕಾರು ಎಲ್ಲಿಗೆ ಮಿಷ್ಟ ರಾಯು ? ಎಂದು ಕೇಳಿದರು.

‘ ಟ್ರಾಕ್ಟೀ ಸಿಗುತ್ತಿರುವಾಗ ಕಾರೇಕೆ ನಂಗಿ ಸಾಹೇಬರೇ ?’ ಎಂದು ರಾಯು.

‘ ಓಹೊ. ಹಾಗಾದರೆ ನನ್ನ ಜೀಪಿನಲ್ಲಿ ಹೋಗೋಣ ನಡೆಯಿರಿ.’

ಜೀವ ನುಯೂರ ವಿಲಾಷಕ್ಕೆ ಬಂದು ನಿಂತತು. ಸೆಂಟ್ರಿಗಳು ಸಲಾಂ ಹೋಡಿದರು. ಜೀಪನ್ನು ಕವಾನಲ್ಲಿರಿಸಿ ಸಿಂಗ ಒಳಿಗೆ ಹೋದರು. ಆದರೆ ಜಂಪ್ರವೋಹನ ರಾಯು ಮಾತ್ರ ಜೀಪಿನಲ್ಲಿಯೇ ಕುಳಿತು ಸಿಗರೇಟ್ ಹೆಚ್ಚಿದ. ದಿವಾಣಿಯಾನೆಯಲ್ಲಿತ್ತಾಲೆಕ್ಕೆಕೂಡಿವದ ಬೀಳಕೂಪಸರಿಸಿತ್ತು. ಮಿಸ್ ಸೇಂಫಿಯಾ ಎದ್ದು ಬಂದು ಸಿಂಗರನ್ನು ಸ್ವಾಗತಿಸಿದಳು. ‘ ನಾನು ನಿಮಗೆ ಮೂರು ನಾಲ್ಕು ಬಾರಿ ಫೋನೆ ಮಾಡಿದೆ.’

‘ ಈಗೆನು. ನಾನು ನಿಮ್ಮ ಕೇಸಿನ ವಿಷಯಕ್ಕೆ ತಿರುಗಾಡತ್ತಿದ್ದೇನೆ. ಕಜ್ಜೀರಿಯ ಕೆಲಸ ಕೂಡ ಹಾಗೆಯೇ ಬಿದ್ದು ಬಿಟ್ಟದೆ.’

‘ ಏನಾದರೂ ಪತ್ತುಯಾಯಿತ್ತೇನು ?’

‘ ಇನ್ನೂ ಮಾಡ್ ಇಲ್ಲ.’

‘ ಅಗುವ ಲಕ್ಷ್ಯಣಗಳೇನಾದರೂ ’

‘ ನಿಮಗೆ ಹೇಗೆ ತೋರುತ್ತದೆ?’

‘ ನಿಷ್ಠೆ ಪ್ರಯತ್ನ ಪಟ್ಟರೆ ನಾಳೆಯೊಳಗಾಗಿಯೇ ಅಪರಾಧಿಯನ್ನು ಚೇಡಿ ಹಾಕಿ ಬಂಧಿಸಬಹುದು.’

‘ ಕಬಾಶಾ. ಹೊಸ ವಿಚಾರ, ಅದನ್ನೇ ಹೇಳಲಿಕ್ಕೆ ಕರೆದಿದ್ದರೇನು?’

‘ ಅಹುದು. ಮುಂಜಾನೆಯಿಂದ ಅದೇ ಕಾರಣಕಾಗಿ ಮೇಲಿಂದ ಮೇಲೆ ನಿಮಗೆ ಫೋನೆ ಮಾಡಬೇಕಾಯಿತು.’

‘ ಓ. ಧ್ಯಾಂಕ್‌. ವಿಷಯವೇನೆಂಬುದನ್ನು ಹೇಳುತ್ತಿರಾ?’

“ ಈ ದಿನ ಮುಂಜಾನೆ ಒಬ್ಬ ಪೀನರ ರಿಪೋರ್ಟರ ಬಂದಿದ್ದೆ. ಅವನು ನಮ್ಮ ಅಕ್ಕನ ಕೊಲೆಯ ವಿಷಯದಲ್ಲಿ ಹೆಚ್ಚು ಅನ್ನೆಯಿಂದ ಕೇಳಿದ ”

“ ಹೀಗೇನು ಅವನು ಕೇಳಿದ್ದ ರಲ್ಲಿ ದೇಷವಿಲ್ಲ.”

“ ನಾನೂ ಇದನ್ನು ಒಪ್ಪತ್ತೇನೇ ಅದರೆ ನಾನು ಹೇಳುವದು ಅವನ್ನಲ್ಲಿರುವ ವಿಚಿತ್ರ ನಡೆವಳಕೆಯನ್ನು.”

“ ಅಂದರೆ ಅವನೇನು ನಿಮ್ಮ ಮೇಲೆ ಪೀಡಿಸಿದನೇ ಮಾಹಿತಿಗಾಗಿ?”

“ ಇಲ್ಲ ಏದು ಕಾತ್ತು ನಿಮಿಷಗಳಲ್ಲಿಯೇ ನಿರಾಶನಾಗಿ ಹೊಗಿಬಿಟ್ಟೇ.”

“ ಅಂದರೆ?”

“ ನಾನೂ ಏನೂ ಉತ್ತರವನ್ನೇ ಕೂಡಲಿಲ್ಲ ಅವನ ಪ್ರಶ್ನಿಗಳಿಗೆ.”

“ ಏಕೆ?”

“ ನಾನೂ ಗೃಹಭಂದಿಯಾಗಿರುವಾಗ ಹಾಗೂ ಅಪರಾಧವು ಸೆನ್ನು ಮೇಲೆಯೇ ಧೃಥಿಕರಿಸಲ್ಪಡಲು ಯಽಣನಡಿದಾಗ ಸುಳ್ಳಿ ಹೇಳುವದು ಹಾಗೂ ಸತ್ಯ ಹೇಳುವದು ಅಷ್ಟು ಯೋಗ್ಯವಾಗಲಾರದು ಎಂದೇ.”

“ ಬೀಷ್“. ಅಂತೂ ಆ ಪೀಡೆಯನ್ನು ತೋಲಿಗಿಸಿದಿರಿ.”

“ ತೋಲಿಗಿಸಿಲ್ಲ. ನಿಮ್ಮ ತಲೆಗೆ ಕಟ್ಟುತ್ತಿದ್ದನೇ. ಮುಂದಿನ ಕೆಲನ ನಿಷ್ಠೆ ಮಾಡಿರಿ.”

“ ಅಂದರೆ ಯಾವ ಪತ್ರಿಕೆ, ಅವನ ಮುಖಚಯವೇನೂ ನನಗೆ ಹೇಳಲಿಲ್ಲ ಅಂದಮೇಲೆ ನಾನೂ ಈ ಮುಂಬಯಿ ತುಂಬ ಹೇಗೆ ಶೈಕ್ಷಿಕಣಿ?”

“ ಇರಲಿ ಹೇಳುತ್ತೇನೇ ಇದೋ ಅವನುಕೊಟ್ಟಿ ವ್ಯಾಜಪಿಂಗ್ ಕಾಡು”

ಅವನ ಮುಖಯೊಂದರೆ ಸಾಧಾರಣ ಎತ್ತರೆ ಇದ್ದಾನೆ. ಸ್ತ್ರಿಯೊಬುಶ್ಯಾ ಶರ್ಪ್ಯ ಹಾಕಿದನು ಕಚ್ಚಿಗೆ ತಂಪಿನ ಕನ್ನಡಿಕ ಹಾಕಿದನು: ಇಂತಲ್ಲಿ ಸದಾ ಉರಿಯುತ್ತಿದ್ದ ಚಿರಾಟ್ಯ. ಅವನು ಮಾತನಾಡುವಾಗಲೂ ಅದನ್ನು ಹಲ್ಲಿನಲ್ಲಿ ಕಚ್ಚಿಯೇ ವಿಕಾರವಾಗಿ ಬಾಯಿ ಸೊಟ್ಯು ಮಾಡಿ ಮಾತನಾಡುತ್ತಿದ್ದನು. ಮುಖದಮೇಲೆ ಎರೀಲ್ ಫ್ಲೊನೆಂಟೆ ಸಣ್ಣಿಗೆ ನಸುಗೆಂತು ಬಣ್ಣದ ವಿಂಥೆ ಗಡ್ಡಗಳನ್ನು ಬಿಟ್ಟಿದ್ದನು.’

“ ಇದರಲ್ಲಿ ವಿಶೇಷವೇನು ಬಂದಿತು ಮಿಸ್ ಸೋಫಿಯಾ ?”

“ ಅವನೇ ಕೊಲೆಗಾರ ನಿರಬೇಕೆಂದೆನಿಸುತ್ತದೆ.”

‘ ಭೀಭೀ ಉಂಟೇ ವಶ್ರಿಕೊಡ್ಡಮಿ ಅದೂ ಮುಂಬಯಿಗೆ ಬಂದು ಮೂರು ತಿಂಗಳಲ್ಲಿ ತನ್ನ ಕೆಲಸ ಬಿಟ್ಟು ಈ ಕಾರ್ಯ ಮಾಡಲು ಸಾಧ್ಯವಿದೆಯೇ?’

‘ ನನಗನಿಸುತ್ತದೆ. ಅವನು ನಕೆಲೀ ಇರಬೇಕು.’

‘ ಅದನ್ನು ಹೇಗೆ ನಿಶ್ಚಯವಾಗಿ ಹೇಳುತ್ತಿರಿ ?’

“ ಅವನು ಕನ್ನಡಕ ತೆಗೆಯಲಿಲ್ಲ ಯಾರಾದರೂ ನುನೆಯಲ್ಲಿ ಒಳಗೆ ಕುಳಿತಾಗ ತಂಪಿನ ಕನ್ನಡಕ ಹಾಕಿಕೊಂಡಿರುತ್ತಾರೆಯೇ ?”

‘ ಅದು ಅವರ ದೃಷ್ಟಿಯ ಕನ್ನಡಿಕವಿರಬೇಕು.’

‘ ಅದು ದೃಷ್ಟಿಯದಲ್ಲಿ ಇನ್ನುವೇಕ್ಕರಣಾಬ. ಅದು ಮಕ್ಕಳಿರಿ ಕೊಟ್ಟಿಂಗಿನದು ರೋಲ್ ಗೋಲ್ ರಿಮ್ಮ್ಯಾನ್ಡು.’

“ ಹೀಗೋಳಿ ಇಷ್ಟರಿಂದಲೇ ಕೊಲೆ ಅವನನ್ನೂ ದ್ವೇಷಿ ಎನ್ನಬೇಕು?”

“ ಅವನ ವಿಶೇಷದ್ದಗಳು ಕೃತಕವೆಂದು ಕಂಡು ಬಂದಿತು,”

‘ ಹೇಗೆ ?’

‘ ಅವನು ಒಳಗೆ ಬಂದು ನೀವು ಕುಳಿತ ಕುಚ್ಚಿಯಲ್ಲಿಯೇ ಕುಳಿತು ಬೆವರನೈಲ್ ರೆಸಿಕೊಲ್ಪುತ್ತಿದ್ದನು. ಅದರಿ ಆತನು ಗಡ್ಡವಿಶೇಗಳಿಗೆ ಕರವಸ್ತು ತಾಗದಂತೆ ಜಾಗ್ರತ್ತವಹಿಸಿದ್ದನು.’

‘ ನ ತ್ತೀ ಏನು ಹೇಳಬಯಸುತ್ತಿರಿ ?’

‘ ಅವನು ಚಿರಾಟವನ್ನು ಸದಾಚಾರ್ಯಾಳಿಗಟ್ಟಿಕೊಂಡಿರುವ ಉದ್ದೇಶವೆಂದರೆ ತನ್ನ ಧ್ವನಿಯ ಗುರುತನ್ನು ತಪ್ಪಿಸಲು ಎಂದು ನನ್ನಯೋಚನೆ

‘ ಇರಲಿ. ಅವನು ನಕೆಲಿ ಆಗಿದ್ದರೆ ಯಾರ ನಕೆಲು.’

‘ ಯಾರ ನಕೆಲೆಂದರೇನು ಇನ್ನುವೇಕ್ಕರಣಾಬ ? ರಣಜಿತಲಾಲರ

ಗೆಳೆಯರ ಸಕಲು ”

“ ಹೀಗೇ. ರಣಜಿತ್ ಲಾಲಂಗೆ ಭೈಟ್ಯಾಯಾಗಬೇಕು. ಎಂದು ಅಲ್ಲಿಂದ ಏಷ್ಟು ತಲೆಬಾಗಿಲಿಗೆ ಹೊಗುತ್ತ ಮಿಸ್ ಸೋಫಿಯಾಳನ್ನು ಅಭಿನಂದಿಸುತ್ತು.

‘ ಕ್ರಾಂಕ್ ಮಿಸ್ ಸೋಫಿಯಾ ನೀವು ಇನ್ನೊಂದು ಬೇಳಗಾಗುವ ದರಲ್ಲಿ ಮುಕ್ತರಾಗುತ್ತಿರಿ. ಗಿಳಿ ಹಂಡರದಲ್ಲಿಯೇ ಇದೆ.’ ಎಂದರು

ಹೊರಗೆ ಜೆಟಿನ ಹತ್ತರ ಹೋಗಿ ಬಂದು ‘ಕ್ರಮಿಕಿರಿ ಮಿಸ್ಟರ ನಿಮನ್ನು ಒಬ್ಬರನ್ನೇ ಕೊಡ್ಡಿಸಿ ನಾನು ಬಹಳ ಹೊತ್ತು ಒಳಗೆ ಕುಳಿತುಬಿಟ್ಟು. ಹೋಗೋಣ ನಡೆಯಿರಿ.’ ಎಂದು ಜೀವ ತಿಗೆದುಕೊಂಡು ಹೊರಟಿರು.

ಮರಳ ಕಚೇರಿಯ ಕಡೆಗೆ ಹೋಗುವಾಗ ಇನ್ನವೆಕ್ಕರ ಸಿಂಗರು ಚಂದ್ರವೇಹನ ರಾಯನನ್ನು ದ್ದೀಕ್ಷಿ. “ ಈ ದಿನ ಏನಾದರೂ ಮಾಡೋಣ ರಾಯ್. ನೀವು ಉಟಮಾಡಿಕೊಂಡು ಬನ್ನಿರಿ. ನಾನು ಈಗ ಕಚೇರಿಗೆ ಹೋಗಿ, ನಂತರ ಮನೆ ಸೇರಿ ಉಟ ಮಾಡಿ ಬರುತ್ತೇನೆ. ನೀವು ನನಗೆ ಎಲ್ಲಿ ಸಿಗುತ್ತಿರಿ. ಹಾಗೂ ಎನ್ನೋತ್ತಿಗೆ.

‘ ನಾನೇನೂ ಈಗ ಎಂಟಿಫಂಟೆಗೆ ಹೋಟಿಲ್ ಶಲುಪಿ ಅಥವಂಟೆ ಉಟ ಮುಗಿಸಿ ಆರಮಾಗುತ್ತೇನೆ. ನಂತರ ನೀವು ಹೇಳಿದಲ್ಲಿಗೆ ಬಿರುತ್ತೇನೆ.

‘ ನೀವು ಮನೆ ಮಾಡಿಲ್ಲವೇನು ಮಿಸ್ಟರ ರಾಯ್ ’

“ ಮುಂಬಯಿಲ್ಲ ಅಲ್ಲ ಹಾರದಿಂದ ಮನೆ ನೂಡಿದರೆ ಸಂಬಳವನ್ನೇಲ್ಲ ಬಾಡಿಗೆ ಕೊಟ್ಟು ಉಪಾಸವಿರಬೇಕಾದಿತ್ತು. ಅದಕ್ಕಿಂತ ಹೋಟಿಲ ಜೀವನವೇ ನೆಟ್ಟಿಗೆ ಅನಿಸುತ್ತದೆ ಈ ಕಾಲದಲ್ಲಿ.”

“ ಯಾವ ಹೋಟಿಲನಲ್ಲಿರುತ್ತಿರಿ ? ”

“ ಮೆಡೆಸ್ಪಿಕ್ ಸಿನಿಮಾದ ಹತ್ತರ ಅದೇಯಲ್ಲ ಗಿರ್ಗಾಂ ಲಾಜ. ಅಲ್ಲಿಯೇ ಇರುತ್ತದ್ದೇನೆ.”

‘ ಒಳ್ಳೆದು. ನಾನು ಹೊರಡುತ್ತೇನೆ. ನೀವು ಈ ಲೋಕಲ್ ಬಸ್ಸು ಹತ್ತಿಕೊಂಡು ಹೋಗಿರಿ. ನಾನು ಬೇಗ ಕೆಲಸ ಮುಗಿಸಿಕೊಂಡು ಕಚೇರಿಗೆ ಬರುತ್ತೇನೆ. ನೀವು ಒಂಭತ್ತೆಕ್ಕೆ ಸಂಯಾಗಿ ಬನ್ನಿರಿ.

‘ ಅಗಲಿ. ನಾನು ಈ ಗಡಲವಿದ್ದ ಬಸ್ಸಿನಲ್ಲಿ ಹೇಗೆಳಾರೆ. ಕ್ರಾಂಕ್ ಮಾಡಿಕೊಂಡೇ ಹೋಗುತ್ತೇನೆ.’ ಎಂದು ಹೇಳಿ ರಸ್ತೆಯ ಬದಿಗೆ ನಿಂತಿದ್ದ

ಡ್ಯಾಯವ್ವೆ ರನೆನ್ನು ಕೊಗಿ ‘ ಟ್ರ್ಯಾಕ್ಸೆ ತಕ್ಕೊಳ್ಳಿಂದು ಬಾ. ’ ಎಂದು ಹೇಳಿದನು ಟ್ರ್ಯಾಕ್ಸೆಯು ಹೊರಟ್ಟಿ ಹೋದೀಡನೆ ಅಲ್ಲಿಯೇ ಸವಿಾಪದಲ್ಲಿದ್ದ ಹೋಲೀ ಸ್ವಿಗೆ ಸೂಚನೆ ಕೊಟ್ಟು ‘ ಆ ಟ್ರ್ಯಾಕ್ಸೆಯಲ್ಲಿ ಕುಳಿತೆವನು ಎಲ್ಲಿ ಹೋ ಗುತ್ತಾನೆ. ಹಾಗೂ ಎಲ್ಲಿ ಇಳಿಯುತ್ತಾನೆ. ’ ಎಂಬುದನ್ನು ನನಗೆಕಚೆರಿಗೆ ಬಂದು ತಿಳಿಸು. ಇನ್ನೊಂದು ಟ್ರ್ಯಾಕ್ಸೆಯಲ್ಲಿ ಹೋಗು ‘ ಎಂದು ಅಷ್ಟೆಯಿತ್ತು ರು ಹೋಲೀಸನು ಗಡಿಬಡಿಯಂದಲೇಹೋರಟ್ಟಿಟ್ರ್ಯಾಕ್ಸೆಯನ್ನು ಹಿಂಬಾಲಿಸಿದನು

ಅಥ ಫಂಟೆಯಲ್ಲಿ ಹೋಲೀಸನು ವಾಪಸು ಬಂದು ‘ ಟ್ರ್ಯಾಕ್ಸೆಯು ಗಿರಗಾಂನಲ್ಲಿ ಮೆಚೆಸ್ಕಿಕಾ ಸಿನಿಮಾದ ಹತ್ತರ ಇದ್ದು ಗಿರಗಾಂ ಲಾಡಕ್ಕೆ ನಿಂತಿತೆಂದೂ ನಂತರ ಟ್ರ್ಯಾಕ್ಸೆಯು ಖಾಲಿಯಾಗಿಯೇ ಹೊರಳಿತು. ಎಂದು ವರದಿ ಮಾಡಿದನು.

‘ ತೀಕ್. ನೀನಿನ್ನು ಹೋಗು ’ ಎಂದು ಅವನೆನ್ನು ಕುಳಿಸಿದರು ಸಿಂಗೆ

ನಂತರ ಜವಾನನ್ನು ಕರೆದು ಸ್ವಾಂಗ ಪೀ ತರಲಿಕ್ಕೆ ಹೇಳಿದರು. ಬಿಸಿಬಿಸಿ ಚಹೆ ಗಂಟಲನಲ್ಲಿ ಸುರಿದುಕೊಂಡ ಮೇಲೆ ಹೋಲೀಸರಿಬ್ಬರ ನ್ನು ಕರೆದುಕೊಂಡು ಜೀಪಿನಲ್ಲಿ ಕುಳಿತು ಹೊರಟಿರು ಗಿರಗಾಂಗೆ.

(೧೮)

ಗಿರಗಾಂ ಲಾಜಿನ ಬಳಿಗೆ ಶ್ರವ್ಯ ದೂರದಲ್ಲಿ ಜೀಪನ್ನು ನಿಲ್ಲಿಸಿ, ಹೋ ಲೀಸರಿಗೆ ಅಲ್ಲಿಯೇ ಇರಲಿಕ್ಕೆ ಹೇಳಿ. ಹೋಟಲಿನಲ್ಲಿ ಪ್ರವೇಶಿಸಿದರು. ಮ್ಯಾನೇಜರ ಕೊಂಟಿರನಲ್ಲಿಂದಲೇ ಎದ್ದು ಸಲಾಂ ಮಾಡಿದ.

‘ ನೀವೇ ಏನು ಮ್ಯಾನೇಜರ? ಎಂದು ಸಿಂಗ ಕೇಳಿದರು. ’

‘ ಅಹುದು ರಾವಣಾಬ. ’

‘ ಇಲ್ಲಿ ಚಂದ್ರ ವೋಹನರಾಯ್ ಇರುತ್ತಿದ್ದಾರೆಯೇ? ’

“ ಅಂದರೆ ಯಾರು ರಾವಣಾಬಿ. ”

‘ ಸೇವರಿನವರು ’

‘ ಓ ಅವರೇ ಸಿ. ಎಂ. ರಾಯ್ ಇದ್ದಾರೆ. ಉಂಟಕ್ಕೆ ಕುಳಿತಿದ್ದಾರೆ. ಕರೆಸಲೇ ?

‘ ಬೇಡ ಬೇಡ ಸ್ವಲ್ಪ ನಿಮ್ಮ ಪಾತ್ರಸೆಂಜರ ರಚಿಸ್ತರೆ ಕೊಡಿರಿ ಇಲ್ಲಿ ’

ಮಾನೇಜರರು ಡಾಲ್‌ಆರ್‌ಡೆನ್‌ಎಂಬೆಗಿನ ರಚಿಸ್ತರೆ ತೆಗೆದುಕೊಟ್ಟಿನು. ಸಿಂಗುಂಡೀ ಒಂದೊಂದೆ ಮುಟ್ಟಿ ತಿರುವುತ್ತೆ ರೂಪು ನಂ ಓ ಸಿ. ಎನ್. ರಾಯ್ ಎಂದು ಬರೆದದ್ದನ್ನು ಓದಿದರು. ಹಾಗೂ ದಾಕಲ್ ಕಾರೀಖು ದಿವಸಗಳನ್ನು ಟಿಪ್ಪಣಿ ಮಾಡಿಕೊಂಡರು. ನಂತರ ‘ ಇದು ತೆಗೆದುಕೊಳ್ಳಿರಿ. ನಿಮ್ಮ ರಚಿಸ್ತರು ’ ಎಂದು ಮಾನೇಜರಿಗೆ ವಾಪಸ ಕೊಟ್ಟಿರು ಹಾಗೂ “ ನಿಮ್ಮ ದೈನಿಕ ಹಾಲ ಸ್ವಲ್ಪ ತೋರಿಸುತ್ತಿರಾ ? ” ಎಂದು ಅವರಿಗೆ ಕೇಳಿದರು.

‘ ಓಹೋ ಆಗಲಿ ನಡೆಯಿರಿ. ’ ಎಂದು ಅವರನ್ನು ಕರಕೊಂಡು ಒಳಗೆ ಹೊದನು. ಅಲ್ಲಿ ಸಿ. ಎನ್. ರಾಯ್ ಉಂಟ ಮಾಡುತ್ತಿದ್ದನು.

‘ ಹೋಹೋ ಮಿಷ್ಟರ್ ರಾಯ್ ! ’ ಎಂದು ಸಿಂಗುಂಡ್ ನುಡಿದರು.

‘ ಓ ಇನ್‌ವೆಕ್ಟರ್‌ಸಾಬಿ. ಬನ್ನಿರಿ. ಏಕೆ ಮನೆಗೆ ಹೋಗಲಿಲ್ಲವೇನು ? ಇಷ್ಟ್ ಬೇಗ ಬಂದು ಬಿಟ್ಟಿರಿ ? ’ ಎಂದು ಕೇಳಿದನು.

‘ ಇಲ್ಲ ಈರಾತ್ಮಿಯ ಮ್ಯೂರ್ಗಾರ ಕ್ಯಾನ್ಸಲ್ ಮಾಡಬೇಕಾಯಿತು. ಅದಕ್ಕೇ ನಿಮಗೆ ಹೇಳಿ ಹೋಗೋಣ ಎಂದು ಬಂದೆ ’

‘ ಯಾಕೆ ಕ್ಯಾನ್ಸಲ್ ಆಯಿತು ಸಾಹೇಬರೇ ?

ಉಂಟ ಮನಿಸಿರಿ ನಿಮಗೆ ಕೆಲವು ಸಲಹೆ ಕೊಟ್ಟು ನಾನು ಮನೆ ಸೇರುತ್ತೇನೆ. ‘ ಎಂದು ಹೊರಗೆ ಬಂದು ಕೊಂಟಿನ ಹತ್ತರ ಕುಳಿತರು. ’

ಹತ್ತು ನಿಮಿಷಗಳನ್ತಿರ ಸಿ. ಎನ್. ರಾಯ್ ಉಂಟ ಮನಿಸಿಕೊಂಡು ಹೊರಗೆ ಬಂದನು. ಮೇಲೆ ನಿಮ್ಮ ರೂಪಿಗೆ ಹೋಗೋಣವೇಗೆ ಎಂದು ಕೇಳಿದನು. ಅದಕ್ಕೆ ಸಿಂಗರು ‘ ಆಗಲಿ ’ ಎಂದು ಅವರೊಡನೆ ರೂಪಿಗೆ ತೆರಳಿದರು. ರಾಯ್ ಸೋಫಾದ ಮೇಲೆ ಕುಳಿತನು. ಸಿಂಗ ಮೇಜಿನ ಎದುರುಗಿನ ಮಿಳಿಯಲ್ಲಿ ಕುಳಿತು ಕನ್ನಡಿಯಲ್ಲಿ ಮುಖ ನೋಡಿಕೊಂಡು ಕ್ರಾಫ್ಟ್ ತಿಳಿಕೊಂಡರು.

‘ ಏನು ಸಲಹೇ ಕೊಡಬೇಕಾಗಿದ್ದಿತು ಸಾಹೇಬರೆ ? ಎಂದು ರಾಯ್

‘ ಏನೆಲ್ಲ ಇಬ್ಬರೂ ಕೂಡಿ ಗುಪ್ತ ಅಲೋಚನೆ ಮಾಡೋಣವೆಂದಿದೆ ಈ ಹೊಟೆಲಿನಲ್ಲಿ ಗದ್ದಲ ಸ್ವಲ್ಪ ಹೆಚ್ಚಿದೆ. ನಾ ಈ ಗೆ ಭೆಟ್ಟಿಯಾಗೋಣ ಮುಂಜಾನೆ ಹತ್ತು ಘಂಟೆಗೆ ಕಜೇರಿಗೆ ಬಂದು ಬಿಡಿರಿ. ಎಂದು ಎದ್ದು ಹೊರಟಿರು. ಸಿ.ಎಮ್ ರಾಯ್ ಅವರನ್ನು ಬಿಳಿಷ್ಟುಡಲು ಹೊಟೆಲಿನ ಹೊರಗೂ ಬಂದನು. ಅವನು ಬಂದೊಡನೆ ಸಿಂಗ ಅವನ ಹೆಗಲ ಮೇಲೆ ಕ್ಷೇತ್ರಕಾಕಿ ‘ಮಿಸ್ಟರ್ ರಾಯ್’ ಇನ್ನು ಹಣ್ಣಿರದು ಘಂಟೆಯೋಳಗಾಗಿ ಇಬ್ಬರೂ ಈ ಕೆಲಸ ಮುಗಿಸಿ ಬಿಡೋಣ’ ಎಂದವರೇ ಅವನ ಕ್ಷೇತ್ರಗೆ ಬೇಡಿ ಹಾಕಿದರು.

ಚಂದ್ರಮೋಹನರಾಯ್ ಒವ್ವೆಲ್ಲಿ ಸಿದಿಲುಬಡಿದವನಂತೆ ದಂಗಾಣ ಸಿಂಗರನ್ನು ಹಿಂಬಾಲಿಸಿ ಜೀವನ್ನು ಹತ್ತಿದನು. ಜೀವು ರೇಸಿನ ಕುದುರೆಯಂತೆ ನಿರಂತರ ಹಾನು ಬಾರಿಸುತ್ತ ಪ್ರೋಲೀಸ ಕಜೇರಿಗೆ ಓಡಿತು.

ಕಜೇರಿಗೆ ಬಂದೊಡನೆಯೇ ಪ್ರೋಲೀಸ ಕಾಪ್ಸಾಟೆಬಲುಗಳು ಚಂದ್ರಮೋಹನರಾಮನನ್ನು ಒಳಗೆ ಕರೆದುಕೊಂಡು ಹೋಗಿ ಸಿಂಗರ ಎದುರಿಗಿದ್ದ ಕುಚ್ಚಿಯಲ್ಲಿ ಕುಳ್ಳಿರಿಸಿ ತಂತ್ರ ದೂರಸರಿದು ನಿಂತರು. ಸಿಂಗ ಅವರಿಗೆ ಹೊರಗೆ ಹೋಗಿ ಬಿಡಲು ತಿಳಿಸಿದರು.

“ ಮಿಸ್ಟರ್ ರಾಯ್. ನಿ'ವಿನ್ನು ಪಾರಾಗಲಾರಿ. ”

“ ಏಕೆ ?”

“ ನೀವು ಚಮನಲಾಲರಿರುವದರಿಂದ; ”

“

“ ಮೋನದ ಅಥವ ವೇನು ಚಮನಲಾಲ ?”

“ ಅದರಥವಿಷ್ಯೆ. ಯಾರೀನೇ ನಿಮಗೆ ನೋಸವಾಡಿದ್ದಾರೆ ಅಥವಾ ತಮ್ಮ ಕಲ್ಪನೆ ತಂದುಕೆಂಟ್ಟಿದ್ದಾರೆ. ನೀವು ತಮ್ಮವೃತ್ತಿಯನ್ನು ಬಂಧಿಸಿದ್ದೀರಿ

“ ಇಲ್ಲ ಚಮನಲಾಲ. ನೀವೇ ಮೋಸ ಹೋಗಿದ್ದೀರಿ. ಇತರರನ್ನೂ ನೋಸಗೊಳಿಸಿಲ್ಪಿಸಿದ್ದೀರಿ ನಾನು ಕೈಲೆಪಾತಿಕೆಯನ್ನೇ ಈಗ ಬೇಡಿ ಹಾಕಿಕೊಂಡು ತಂದಿದ್ದೇನೆ. ಇದನ್ನು ನೀವು ಒಪ್ಪದೆ ವಿಧಿಯಿಲ್ಲ. ”

“ ಇನ್ನೆಕ್ಕೆರಸಾಬ. ನಾನು ನಿನ್ನೆಡುರಿಗೆ ಎಷ್ಟೋಂದಲ ಹಾಯ್ದು ಹೋಗಿದ್ದೇನೆ ಎಪ್ಪು ಘಂಟೆಗಳವರಿಗೆ ಮಾತನಾಡಿದ್ದೇನೆ ಇಬ್ಬರೂ ಬಂದೇ ಜೀಪಿನಲ್ಲಿ ಅಡ್ಡಾಡಿದ್ದೇನೆ ಆಗ ನಿಮ್ಮ ಸಂಶಯದ್ವಿಷ್ಟನನ್ನು ಮೇಲೆ ಏಕಿರಲಿಲ್ಲ. ”

“ ಏಕೆರಲಿಲ್ಲವೆಂದರೆ. ಹುಲಿಯ ಚನು ಹೊದೆದುಕೊಂಡು ಕೈತ್ತಿಯು ಫಿಜಸ್ಟ್ರೋಪವು ಅದು ಕಿರಿ ಚಿಂಹಗಳೇ ಗೊತ್ತಾಗುವವಿಲ್ಲವೇ? ಈಗ ಕೂಡ ಹಾಗೆಯೇ ಇದೆ ಹರಿಸ್ತಿ.

“ನಿಮ್ಮ ಕಣ್ಣಿನಲ್ಲಿ ನಾನೇ ಕೊಲೆಪಾತಿಕೆಯಂದು ಹೇಳುತ್ತಿದ್ದೀರೇನು?

“ನಿಕ್ಕಿ ವಾಗಿಯೂ ನೀವು ಮಿಸ್‌ಮಾಲಾಳ ಸ್ನೇಹಬಯಸಿದ್ದಿರಲ್ಲವೇ? ಅವಳು ತಿರಸ್ತೇರಿಸುವದು ನಿಮಗೆ ಗೊತ್ತಾಗಲಿಲ್ಲವೇ? ಇಲ್ಲವೇ ಸೇಡಿನಬು ದಿಯಿಂದ ಹಗ್ಗನನ್ನ ಸಡಿಲುಬಿಟ್ಟಿರಲ್ಲವೇ? ಆ ಹಗ್ಗವೇ ನಾಳೆ ನಿಮ್ಮನು ಗಲ್ಲಿಗೇರಿಸುವದು, ಆದಿಕ್ಕಾವಾರ ಮುಂಜಾನೆ ರಾಯಲ್ ಓವೇರಾಕ್ಸೆ ನಿಮ್ಮ ಸ್ನೇಹಿತ ರಣಜಿತಲಾಲ ಸಂಗಡ ನಾಟಕ ನೋಡಲಿಕ್ಕೆ ಹೊಗಿದ್ದಿರಲ್ಲವೇ? ಇಂಟರೆಂಲ್ ಅದ್ವಾದನೆ ಹೊರಗೆ ಸಿಗರೆಟ್‌ನೇಡಲು ಬಂದಾಗ ವೈಟ್‌ಟಿಗೆ ಹೊಗಿ ಬರುತ್ತೇನೆಂದು ಕಾರು ತೆಗೆದುಕೊಂಡು ಹೊಡಿರಲ್ಲಿಗೆ? ವೈಟ್‌ಟಿಗಲ್ಲ ಮರಿನ್‌ ಡ್ರಾಯವಿಗೆ ಮಿಸ್‌ಮಾಲಾಳು ಒಬ್ಬಕ್ಕೆ ಇದ್ದಾಗ ಜೀನ್ ಕುಡಿದ್ದೀ ಅವಳನ್ನು ಹಲ್ಲಿನ್‌ಮಾಡಿ ಶವವನ್ನು ಸೋಫಾದ ಹಿಂದೆ ನೇರಳಿಗೆ ಹಾಕಿ, ಘಳ್ಳವರಪಾಣಿನಲ್ಲಿದ್ದ ಎರಡು ಹಾಗಳನ್ನು ನಿಮ್ಮ ಕಾರು ನಿಂತ ಜಾಗಿಯಲ್ಲಿ ಬೇಸಿದಿರಲ್ಲವೇ? ನೀವು ವುನೆ ಥಿಯೇಟರಿಗೆ ಬಂದು ಕುಳಿತಾಗಿ ಹೊನೆಯ ಅಂಕು ನಡೆದಿದ್ದ ನಿಜವಲ್ಲವೇ ಆಗ ನಿಮ್ಮ ಮುಖ ಭಾವ ಹೆಗೆದ್ದಿತು. ಹಕ್ಕೆಯ: ಮೇಲೆ ಬೇವರಿನ ಸಾಲ ದಟ್ಟಿದಿತು. ನೀವು ಥಿಯೇ ರಿನಲ್ಲಿ ಸೀಟಿನಲ್ಲಿ ಕುಳಿತಾಗಲೇ ಮುಖವನ್ನೊಂದಿರಿ, ನಂತರ ನೇರವಾಗಿ ಮನೆಗೆ ಹೊಗಿ ನಿಮ್ಮ ಅಣ್ಣ ಮನಕರಲಾಲರ ಸಂಗಡ ವಾದಿಸಿದಿರಿ. ಕಲ್ಪತ್ರೀಗೆಂದು ಟ್ರ್ಯಾಕ್ಸೆ ಮಾಡಿಕೊಂಡು ಹೊಡಿರಿ. ಎಲ್ಲಿಗೆ? ವಿಮಾನ ನಿಲ್ದಾಣಕ್ಕಲ್ಲ, ಗಿರಿಗಾಂ ಲಾಜಿಗೆ. ನಿಮ್ಮಾದ್ದಿ ಭಯ ಮೋಲೀಕರ ಕಾನಲ ಎಲ್ಲವೂ ನಿಶ್ಚಯವಾಗಿ ಅರಿತಿದ್ದಾರೆ. ಅದಕ್ಕೆಂದೇ ಪ್ರತಿತಾಸಿಗೆ ಪ್ರವಾಹ ವವು ಯಾವ ಕಡೆಗೆ ಹಡಿಯತ್ತಿದೆಯಿಂದು ನೋಡಲು ನೀವು ವೇಷ ಬದಲಾಯಿಸಿದಿರಿ. ಚಮನಲಾಲ ಹೊಗಿ ಚಂದ್ರ ವೇನಸಹಕರಾಯ್ ಅವರಿ. ಗಿರಿಗಾಂ ಲಾಜಿನ ನಾಲ್ಕುನೇ ನಂಬಿನ ರೂಮಿನಲ್ಲಿ ಸಿ. ಎಮ್. ರಾಯ್ ವೇವರ ವ್ಯವಸಾಯ ಎಂದು ಹೇಶರು ದಾಕಲ್ ಮಾಡಿದಿರಿ. ನಮಗೆ ಸುಳ್ಳ ವ್ಯಾಟೆಂಗ್ ಕಾಡು ಕೊಟ್ಟಿರಿ. ಹಾಗೆಯೇ ನೆನ್ನೊಂದ ನಿಮಗೆ ಯಾವ ಮಾಹಿತಿಯ ಅಂಶವೂ ತಿಳಿಯದೆ ಹೋದದ್ದಂಂದ ನೀವು

ಮತ್ತೊಮ್ಮೆ ಶ್ರೀ-ನಿವಾಸಕ್ಕೆ ಮಾರನೆ ದಿಷ್ಟ ಬೆಳಗನಲ್ಲಿ ಹತ್ತು ಘಂಟೆಗೆ ಮೋಟರ ಸೈಕಲ್ ಮೇಲೆ ಕುಳಿತು. ಪ್ರಿಟೆಂಡ್ ಬುರ್ಜಾಟೆಚ್ ಹಾಕಿ ಕೊಂಡು, ತಂಪಿನ ಕತ್ತಣಕ ಏರಿಸಿ, ದವ್ವ ಚಿರಂಟನ್ನು ಬಾಹುಲ್ಯ ಕಚ್ಚು ಕೊಂಡು ಹೋಗಿ ಬೆಟ್ಟಿ ಪದೆದಿರಲ್ಲವೇ ಮಿಸ್ ಸೋಫಿಯಾಳಂದ? ಈ ಎರೆಶ್ ಫ್ಲಾನ ಮೀಸೆ ಗಡ್ಡವು ನಿಮ್ಮಪಲ್ಲ. ‘ಎಂದವರೇ ಗಡ್ಡ ಹಿಡಿದು ಏ ಲೀದು ಬಿಟ್ಟರು. ಕೈಗಳಿಂಬಿ ಗಡ್ಡವು ಕಿತ್ತುಬಂದಿತು. ಚಮನಲಾಲ ಒಮ್ಮೆ ಲೆ ಮೀಸೆಯನ್ನು ಮುಚ್ಚಿಕೊಂಡನು. ‘ಆದರೆ ಸಿಂಗ್ ಅವುಗಳನ್ನು ಕೂಡ ವಶಪಡಿಸಿಕೊಂಡರು. ನಂತರ’ ‘ನಿಷ್ವ ಮಿಸ್ ಮಾಲಾಳನ್ನು ಕೊಲ್ಲಿನ ಉದ್ದೀಕವೇನಿತ್ತು ಹೇಳಬಲ್ಲಿರಾ? ಎಂದು ಸ್ತುತಿಸಿದರು.

ಚಮನಲಾಲ ಎದುರಿದ್ದೇ ಗೋಡೆಯನ್ನೊಮ್ಮೆ ತೀವ್ರಣಾದ್ವಿಷ್ಯಾಯಿಂದ ನೋಡಿದನು. “ ಓಹೋ ಈಗಾಗಲೇ ದಿಕ್ಕಾಪ್ರೋನಿನ ವ್ಯವಸ್ಥೆಗಳ ಮಾಡಿ ಬಿಟ್ಟಿದ್ದೀರಿ ನಿಜ. ನಾನೇ ಚಮನಲಾಲ. ನಾನು ತಾತ್ಪೂರ್ವಿಕೆರ ಆಧಿವಾನಕಲಿ ಜಂದ್ರಮೋಹನರಾಯ್ ಆಗಿದ್ದೇ ನಾನು ರಿಜ್‌ನಲ್ಲಿ ಹೋದಾಗ ಮಿಸ್ ಮಾಲಾಳ ಸ್ಯಾತ್ಯಕ್ಯೇರೂಪಕ್ಕೆ ಮನಸೋತು ವೋಹಿತ ನಾದೆ. ಆವಳ ಸಮೃದ್ಧನ್ನು ಬಯಸಿದೆ. ಆವೇಗಾಗಿ ಎಷ್ಟು ಹಣವನ್ನುದರೂ ವೆಚ್ಚಿಮಾಡಲು ಸಿದ್ಧಿಸಿದೆ. ಆದಕ್ಕೆ ಅನುಕೂಲ ವೆಂದರೆ ನನಗೆ ಡರ್ಬಿಲಾಟ್‌ಯಲ್ಲಿ ಆಧ್ಯ ಲಕ್ಷದವ್ಯು ಬಹುಮಾನ ಬಂದಿತ್ತು ನಾನು ಮಯೂರ ಪಂಖ ಘ್ರಾತನ್ ಪರೇಡಿನ ವೆಕ್ಕಿನಹಿಸಿದೆ. ಆದರೂ ಇನ್ನು ಉದ್ದೀಕ ಸಫಲಿಸಲಿಲ್ಲ. ಅಷ್ಟೇ ಅಲ್ಲದೆ ನನಗೆ ವಿರುದ್ಧವಾಗಿ ಆವಳು ತಿರಸ್ತುಸುವ ಆಪಮಾನಕಾರಕನಾಗ ಬೀರದಳು ನನ್ನ ಕೋಡ ಪ್ರಜ್ಞಲಿಸಿತು. ಮನಗೆ ಹೋದವನೇ ಇಡೀ ರಾತ್ರಿ ವಿಚಾರ ಮಾಡಿಯೇ ಮಾಡಿದೆ. ನಿಷ್ವ ಯಾವಾಗಹತ್ತಿತೋ ಗೊತ್ತಾಗಲಿಲ್ಲ. ಮುಂಜಾನೆ ರಣಜಿತ್‌ನಿಂದ ಫೋನ್ ಬಂದಾಗಲೇ ಎದೆ. ಆ ಫೋನ್ ಸಂದೇಶವ್ ನನ್ನ ಮೂವೆಕಲ್ಪಿತ ಕಾರ್ಯಕ್ರಮಕ್ಕೆ ಭಂಗಕರ ಬಹುದೆಂದೆನಿಸಿತು. ಆದರೂ ಸೋಡೋಣವೆಂದು ಒಂದು ಚೂರಿಯನ್ನು ಜೇಬಿಗೆ ಹಾಕಿಕೊಂಡೇ ಹೋದೆ. ಅದು ಉಜನಲ್ಲಿ ಆದೆ ನಾಟಿಕದ್ವಾರಿ ಇಂಟಿರಬೆಲ್‌ ಆದೊಡನೆ ನೇವ ಹೇಳಿ ಧಿಯೆಟಿರಿನಿಂದ ಪಾರಾದೆ. ನರವಾಗಿ “ಶ್ರೀನಿವಾಸ”ಕ್ಕೆ ಹೋದೆ. ಅಲ್ಲಿ ಬಾಗಿಲಿನಲ್ಲಿಯೇ ಅವಳು ನಿಂತಿದ್ದಳು. ನನಗೆ ಸ್ವಾಗತ ನೀಡಲಿಲ್ಲ.

ನಾನು ಕಾರು ನಿಲ್ಲಿಸಿ ಸಿಟ್ಟಿನಿಂದ ಜಿನ್ ಬಾಳ್ಯಯ ಶಾಂತಿ ಒಡೆದು ಎಡಗೈಯಿಂದ ಹಿಡಿದು ಸ್ವಲ್ಪ ಕುಡಿದು “ಹಲೀಸಿ ದಿಯುರ್” ಎಂದು ಕೊಗಿದೆ ಅದಕ್ಕೆ ಅವಕು ಬಮೈಲೆ

“ನಿಂತ್ಯಾಹುಂಬ, ಹೋಗು ಇಲ್ಲಿಂದ” ಎಂದು ಕೈತೋರಿಸಿದಳು. ನನ್ನ ತಲೆ ಕಾಯ್ದು ಹೋಯಿತು. ಹೋರಿಯನ್ನು ತಿಗೆದು ಅವಳನ್ನು ಗಾಯಬಡಿಸಿದೆ. ಹಾಗೂ ಶವವನ್ನು ಒಳಗೆ ಸೋಫಾಟ್‌ಹಿಂದೆ ಎಚೆದು ಹಾಕಿ ಹೋರಗೆ ಬರುವಷ್ಟರಲ್ಲಿ ಫಾಲ್ವರವಾಟ್‌ನೊಳಗೆ ವರದು ಸುಂದರ ಹೂಗಳು ಕಂಡು ಅವನ್ನು ವಾಸನೆ ನೇರಿಡಿದೆ. ವಾಸನೆ ಬರಲ್ಲಿ ಹೋರಗೆ ಬಂದು ಅವನ್ನು ಎಸೆದು ಬಿಟ್ಟೆ. ನಿಜ. ನಿಜ. ನಾನೇ ಅವಳನ್ನು ಕೊಂಡಿದ್ದೇನೆ. ನೀರು, ನೀರಃ, “ಎಂದು ಕೆಳತಲ್ಲಿಯೇ ಕೈಗಳಿಂದ ಕಣ್ಣಾ ಮುಚ್ಚಿಕೊಂಡನು ಸಿಂಗರು ಜವಾನನನ್ನು ಕರೆಯಿಸಿ ನೀರನ್ನು ತರಿಸಿದರು.

ನಂತರ ನೀರವಾದ ಉಸಿರನ್ನು ಬಿಡುತ್ತ ಚಮನಲಾಲ ಕುಳಿತ್ತನು ಸಿಂಗರು.

“ಇರಲಿ ಆ ಸ್ವಾಂಡಲ್ ಎಲ್ಲಿ ಹೋಯಿತು ?”

“ನಾನೇ ತೆಗೆದುಕೊಂಡಿದ್ದೇನೆ. ಅದು ಕೂಡ ಲಾಜನಲ್ಲಿದೆ.”

“ನೀವು ಚಂದ್ರಮೋಹನರಾಮ್ ಎಂದೇಕೆ ನಮಗೆ ನೋವ ಪಡೆಸಿದಿರಿ ?”

“ನಾನೂ ಕೊಲೆ ನೂಡಿವೊಷನೆಯೇ ದೂರ ಹೋಗಿ ಬಿಡಬಹುದೆಂದು ತಿಳಿದಿದ್ದೆ. ಆದರೆ ನನ್ನ ಬಂಧನದ ಸಲುವಾಗಿ ಎಲ್ಲ ಕಡೆಗೂ ಸಾಯಂಕಾಲವ ಹೋತ್ತಿಗೆ ಬಿನ್ ತ್ರೈಸಿನಲ್ಲಿಯ ಶ್ರೋಲೀಸರು ಸಿದ್ಧಿರಿರುತ್ತಾರೆಂದು ಉಂಟಿರಿದೆ. ಅದಕ್ಕಾಗಿ ನಾನು ಗಿರಾಂಕೈ ಬಂದೆ ಇನ್ನೊಂದು ಕಾರಣ ವೆಂದರೆ ನನಗೆ ನನ್ನ ಬಗ್ಗೆಯೇ ಪ್ರತಿದಿನ ತನಿಖೆತ್ತಿಲುಮಕ್ಕಾಳ್ಜಿಬೇಕೆಂದು ಅದರಂತೆಯೇ ನಾನು ಬೇರೆಬೇರೆ ದಾರಿಯಲ್ಲಿ ಜಾರಬೇಕೆಂದು ಕಾರಣದಿಂದಲೇ ರಣಜಿತ ಇಲ್ಲಿದಾಗ ಅವನ ಮೇಜಿನ ವಿಷಿಟಿಂಗ ಕಾಡು ತೆಗೆದು ಕೊಂಡು ಬಂದೆ, ನನ್ನ ಮುಖ ಗುರುತಿಂಬಾರದೆಂದು ಮೀಸೆ ಗಡ್ಡ ಹಚ್ಚಿ ಕೊಂಡಿ ಸೋಧಿಯಾಕೊಂಡಿಗೆ ಮಾತನಾಡುವಾಗ ಕೂಡ ದಸಿಯ ಗುರುತು ಸಿಗಲಾರದೆಂದು ಚಿರೂಟಿನ್ನು ಹಲ್ಲಿನಲ್ಲಿ ಕಚ್ಚಿಕೊಂಡೇ ಮಾತನಾಡಿದೆ. ಹಾಗೂ ಹೆಚ್ಚು ಹೋತ್ತೂ ಕೂಡಾ ನಿಲ್ಲಲ್ಲ. ಅಲ್ಲಿ ಅವಳಿಂದಲೇ ನಿನುಗೆ

ಎಂದು ಗೊಡ್ಡಾಗಿರದೇಕು. ಇದೋ ನನ್ನ ಕೈಗಳು ನಿಮ್ಮ ಬೇಡಿಗೆ ಸ್ವಾಗತಕ್ಕಾಗಿ ನನ್ನ ದ್ಯುರಸ್ತಿ ಕುಡಿದ್ದ ಹಗ್ಗಿಕಾಳ್ಳಿಗೆ ಹಾತೀರೆ ಇಲ್ಲಿನೇ ಇದ್ದಿದ್ದೇನೆ. ಇಲ್ಲಿನು ಪರೀಗೆ ನಿರ್ವಹಣೆ ಇರ್ಪು ಅವ್ಯಾಯದಿಂದ ಬಂದಿ ನಿದ್ದಿರೆ. ಅವರನ್ನು ಈಗಲೇ ಬಿಡುಗಡೆ ಮಾಡಿರಿ. ಇದೋ ನನ್ನ ರಾಮಿನ ಶೇಲಿಯ ಕೈ, ನಿಮಗೆ ಬೇಕಾದ ಸಾಕ್ಷೀಗಳು ಅದರಲ್ಲಿರಿಸಿವೆ. ಈ ಪೋಹನಾಟಿಕಾದ ದುರಂತದ್ವಾರ್ಥ ಬೇಗನೆ ಮುಕ್ತಾರುಗೊಳ್ಳಲಿ. ಎಂದು ಒಮ್ಮೆಲೇ ನಿತ್ಯಲಭಾವದಿಂದ ಜಮನಲಾಲ ಎಧ್ಯನಿಂತನು. ಅವನ ಮುಖದ ಮೇಲಿನ ಕಳೆಯು “ಸುತ್ತೆಲೂ ಸ್ವರ್ಗದಲ್ಲಿಯಾದರೂ ಸ್ವಾಭಾವಿಕ ಬಿಹಳಾರೆ.” ಎಂಬ ಸೇತುವ ಭಾವನೆಯನ್ನು ಮಾಡಿಕ್ಕೊಂಡು.

ಇನ್ನೆಷ್ಟರೆಲು ಬೇಲ್ಲಾ ಬಾರಿಸಿ ಮೇಲಿಸ ಕಾನ್ನಟೆಂಟಿಲ ನೆನ್ನು ಕರೆದು, ವಾಡುರೆನನ್ನು ಕರೆಯಲು ಹೇಳಿದರು. ಅವನು ಬಂದ ತ್ವರೀ ಮುಲಿಟೆ ಸಲಾಹು ಮೊದಲು ನಿಂತ. ಇನ್ನೆಷ್ಟರ ಸಿಂಗ “ಇನ್ನೆ ಒಳಗೆ ಲಾಕ್ಷ್ಮಿನಲ್ಲಿ ಇಂತು” ಎಂದು ಅಜ್ಞಾಪಿಸಿದನು. ಅವನು ಜೂನು ನಲ್ಲಿ ಕರೆದುಕೊಡುತ್ತಿರುತ್ತಾನು. ಅವನು ಹೋಗಿ ತ್ವರಿತವಾಗಿ ಗಮನಿಸುತ್ತೇನೆ ಕುಳಿತ್ತಿದ್ದವರು ತಾನಾಗಿಯೇ ಶಿಕ್ಷಣಿಸಿದ್ದು ಎಲ್ಲಿಗಾದರೂ ಹೋಗಿಬಿಸ್ತಿದ್ದಾರೆ ಈ “ಫ್ರೋರ್ ಟ್ರೈಂಟ್” ಯನ್ನು ಬಂಧಿಸುವದು ದುರ್ವಾಸಾಗುತ್ತತ್ತು, ಎಂದು ನುಡಿದು ಸವಾರಧಾನ ನೀಳಿಸಿಕೊಂಡನ್ನು ತಂದು ಮೇಜನ ಮೇಲೆ ಕಾಲುಗಳನ್ನು ಹಾಕಿ ಕೊಂಡು ಕುಚ್ಚಿಯಬೇಸ್ಸಿಗೆ ತಲೆಸ್ತ್ರೋರಗಿಸಿದರು ಸಿಂಗ.

(ಮುಗಿದುಮು.)

“ಉಂಡು” ಪಿದ್ದು ದ್ವೇಷಾಕ್ಷರಿಯಿಗಳ ಮೂಲಕ ಖಂಡಗಳಾಗಿ
ಪರಿಣಮಿಸಿದ, ಎರಡು ರಾಜ್ಯಗಳ.....

ಗಡಿರೇಖೆ.

ಆಕಾಶದಲ್ಲಿ ಇನ್ನೂ ಚಂದ್ರನುದಲ್ಲಿನಿದ್ದಿಲ್ಲ. ಗಡಿಯ ಕಂಡ
ಕದಲ್ಲಿ ಅಂಥಕಾರ ಮತ್ತು ನಿಃಕಬ್ಲಿತೆಗಳು ಅಕ್ಷ-ತಂಗಿಯರಂತೆ ಒಬ್ಬಿರ
ಗೊಬ್ಬರು ಆಪ್ತಿಕ್ಕಂತು ಲೋಲಾಡುತ್ತಿದ್ದವು. ಮಗ್ಗಲಿನ ಪರ್ವತವು
ತಲೆ ಬಗ್ಗಿಸಿ ನಿಂತಿದ್ದಿತು. ಅದರ ಸ್ಥಾನದಲ್ಲಿ ವಕ್ಕಣಿಂದಲ್ಲಿ ಸಾವಿರಾರು
ವರುಹಗಳ ಇತಿಹಾಸದ ಉಲ್ಲೇಖವಿತ್ತು. — “ಯಾವನು ತನ್ನ ಖಡ
ದಿಂದ ಎಂಬೇಯವರನ್ನು ತನ್ನ ಗುಳಾಮರನ್ನಾಗಿ ಮಾಡಿಕೊಂಡಿದ್ದನು?
ಯಾವನು ಐಶ್ವರ್ಯವು ಕೊಳ್ಳಿಗಾರರ ಪಾಲಾಗಿದ್ದು, ಮತ್ತೆ ಕೆಲವರ
ಹೆಂಡಿರು ಮಕ್ಕಳ ಪಾವಿತ್ರ್ಯವನ್ನು ಸೂರೆಗೊಂಡಿದ್ದು, ಮತ್ತು ವಿಜಯ
ತಾಲಿಯು ಪತಾಕೆಯನ್ನು ಹಾರಂಡಿಸುತ್ತ, ಹಾಡುತ್ತ ತಿರುಗಿ ಹೋಗಿದ್ದು
ಆ ವೀರರ ಮತ್ತು ವಿಜಯತಾಲಿಗಳ ಇತಿಹಾಸ” ಎಂದು ಪರ್ವತ
ಖಿರದ ನೇರೆ ಸಂಜಾದೊಡ್ಡ ಗಿಡಗಂಟಿಗಳು ಇನ್ನೂ ಇರುತ್ತಿದ್ದು,
ಅಲ್ಲಿ ಯಾತ್ರಿಕರ ತಂಗುವಿಕೆಯೂ, ಕೆಲವು ಕಡೆ ವ್ಯಾಪಾರಿಗಳ ಇಳಿದು
ಕೊಳ್ಳುವಿಕೆಯೂ ಮಾನವಾಗಿ ಸಾಗಿದ್ದವು. ಮತ್ತು ಮನುಷ್ಯರ
ವ್ಯಾಪಾರವಾಗಿ ಉಭಯನ್ನು ಹಂಚಿಕೊಂಡಿದ್ದರು.

ದೇಶಗಳನ್ನು ಪ್ರತ್ಯೇಕಿಸುವ ಆ ಮೂರ್ತಿಯೂ ಮೂಕವಾಗಿ
ನಿಂತಿತ್ತು. ಮತ್ತು ಅದರ ಎರಡೂ ಕಡೆಗೆ ಸಾ ಸಿಸಲ್ಪಿಟ್ಟಿ ಗುಡಿಸಲಾಗ
ಳಿಲ್ಲಿರುವ ಆ ಜನರೆ ಈ ಮೂರ್ತಿಯ ಸಂರಕ್ಷಕರಾಗಿದ್ದರು. ಆ ಗಡಿಗಳ
ರಕ್ಷಕರಾಗಿದ್ದರು. ಜನರ ಶಾಂತಿ ಮತ್ತು ಸುರಕ್ಷತೆಯ ರಕ್ಷಕರಾಗಿದ್ದರು.

ಅತ್ತ ಕಡೆಯ ಗುಡಿಸಲಿನೊಳಗಿಂದ ಒಬ್ಬ ಸಿದ್ಧಾಂತಹೀನ ಮನ್ನ
ಷ್ಯನಂತೆ. ಹೊಗಿಯು ಉಬಾತೀ ಯಲ್ಲಿ ಹೊರಡಿತ್ತಿತ್ತು ಏತು
ಒಳಗೆ ಮಂದವಾದ ದೀಪವು ಉರಿಯುತ್ತಿತ್ತು. ಅದರೆ ಇತ್ತ ಕಡೆಯು

ಗುಡಿಕಲು ಗೀರ್ಲೆಯಂತೆ ನಿಸ್ತುಭ್ರಾವಿದಿಕು. ಕರುಳ ಗುಡಿಕಲಿನ ಹೊರೆ ಸಡೆ ಸೆಲದ ಮೇಲೆ ಕುಳತು ಆ ಬಿಳಿಯ ಮೂರ್ತಿಯು ಕಪೆಗೆ ಸೋರುತ್ತಿದ್ದು. ಅವನೆ ಕಣ್ಣಗಳು ಕೆಂಡ ಕಾರುತ್ತಿದ್ದವು. ಕೈಗಳು ನಡಗುತ್ತಿದ್ದವು. ಒಣಗಿದ ತುಪ್ಪಗಳು ಶದರುತ್ತಿದ್ದವು. ಆಗಾಗ ಅವುಗಳ ಮೇಲೆ ನಾಲಿಗೆಯನ್ನೂ ಸವರುತ್ತಿದ್ದ ಸವನು ಹೆತ್ತಿರುವೇ ಅವನೆ “ ಕೋವಿ ” ಸೆಲದ ಮೇಲೊರಿತ್ತು. ಅದರಲ್ಲಿ ಅವನು ಪುದ್ದು ಜಡಿದು ಗುಂಡು ತುಂಬಿ ಪ್ಪನು. ಅವನು ಒಂದು ಹುಚ್ಚು ನಾಯಿಯಂತೆ ಯಾರನ್ನೂ ಇಟ್ಟು ರ್ಹಿಸುತ್ತಿದ್ದನು. ಅತ್ತ ಕಡೆಯ ರಕ್ತಕಸು ಇವನ ಅವಮಾನ ಪೂಡಿದ್ದು ಅದು ನೇಹಿಸಲಾರದುದಾಗಿತ್ತು.

❖ ❖ ❖ ❖

ಮಾತುಗಳೇನೂ ಸಡೆದಿದ್ದಿಲ್ಲ. ಆದರೆ ಇದು ಎರಡು ದೇಶಗಳ ರಾಜನೀತಿಯ ಪ್ರಶ್ನೆಯಾಗಿನ್ನಿತು. ಮತ್ತು ರಕ್ತಕಸು ಸುಮುಸರಾಸಂತಹದಿದ್ದಿಲ್ಲ. ತಿಂದಿದ್ದಿಲ್ಲ. ಆ ಪ್ರಶ್ನೆ ಜನರಲ್ಲಿ ಒಬ್ಬನಂತೆ ಆಗುತ್ತಾರೆ. ರಾಜನೀತಿಯು ಒಂದರಂತಾಗುತ್ತದೆ. ಆದರೆ ಜನರನ್ನು ಅವರು, ಸಾಂಘ ಮತ್ತು ಸುಹಾರಾಜ, ಜಹಿರೆದಾರ ಮತ್ತು ಬಂಡವಲದಾರ ಒಬ್ಬರಂತೆಬ್ಬರು ಆಗುವದಿಲ್ಲ. ಅವರೆ ರಾಜನೀತಿ ಬೇರೆ ಬೇರೆ ಆಗುತ್ತದೆ. ಅವರ ರಾಜ್ಯ ವಾಳುವ ರೀತಿ ಬೇರೆ ಬೇರೆ ಇರುತ್ತದೆ. “ನರೆ ಇರುವಿಕ್ಕು ಇನೆ ರಿಂದ ತೀರೆ ಭಿನ್ನವಾಗಿರುತ್ತದೆ. ನವಾಬನು ಯಾವರ ಅನುರೂಪಿಯನ್ನು ತನ್ನ ರಾಜ್ಯದಲ್ಲಿ ಕೊಡುತ್ತಾನೆಯೋ ಅದಕ್ಕೆ ಮಹಾಂಜನ ತನ್ನ ರಾಜ್ಯದಲ್ಲಿ ಪ್ರತಿಬಂಧಿಸಿದ್ದಾರ್ಥ. ಒಂದು ರಾಜ್ಯದ ಶಾಸಕನು ತನ್ನ ದೇಶದ ಸ್ತ್ರೀಗೆ ಎರಡನೇ ದೇಶದ ಪ್ರಜೆಯಾಂದಿಗೆ ಲಗ್ನವಾಲು ಪ್ರತಿಬಂಧಿಸಿದರ, ಎರಡನೇ ಇದ ಶಾಸಕನು “ ಎಣ್ಣಂದರಾ ಇಂದ ಆಗಲಿ ಸ್ತ್ರೀಯರನ್ನು ತನ್ನಿರಿ! ಅವರನ್ನು ಲಗ್ನವಾಗಿ! ಕ್ರೂರನ್ನು ಹುಟ್ಟಿಸಿರಿ! ರಾಷ್ಟ್ರವನ್ನು ಬೆಳೆಯಿಸಿರಿ! ರಾಷ್ಟ್ರದ ಸಂಪತ್ತು ಬೆಳೆಸಿರಿ” ಎಂದು ಒಹಿರಂಗವಾಗ ಆಜ್ಞೆ ವಿಧಿಸಬಹುದು.

❖ ❖ ❖ ❖

ಅತ್ತ ಕಡೆಯ ರಕ್ತಕಸು ಇತ್ತ ಕಡೆಯ ಒಬ್ಬ ಸುಂದರ ಯುವತೀ

“ ಸಾಬಿ ” ಯೊವ ಪ್ರಕಾರ ಹೈದ್ರಾ ಜೀಳೆಯಿಂದ್ನೇ ನೆಂಬುದು ತಿಳಿಯದೆಂತಾಗಿತ್ತು. ಇತ್ತೇ ಕಡೆಯ ರಕ್ಷಕ ದೀದಾರಸಿಂಹಸಿಗೆ ತಪ್ಪೇನ ಪ್ರಸಂಗದ ಸೆಂಗತಿಯ ಒಗ್ಗೆ ಮೊದಲಿಗೆ ಡುಪು ಸಂದೇಹವೇನಿಗ್ಗೆ ಅವನು ಲದರೆ ಒಗ್ಗೆ ದೆಚ್ಚು ಲಕ್ಷ್ಯ ಕೊಟ್ಟಿರಲಿಲ್ಲ. ಸಾಬಿಯು ಈ ಒಳಿಯು ವುತ್ತಾರುನ್ನು ದಾಖೆ ಜೆವಂತವಾಗಿ ಯೊವ ಕಾಲಕ್ಕೂ ಹೊಗಲಿರಂದು ಅವನು ತಿಳಿವಿದ್ದೆ. ಇಬ್ಬರ ಪ್ರತಿಷ್ಠಾಮುಖ ಬಂದೇ ಶ್ರುತಿಂದ ಸರಣಿತ್ವಾನಿಗೆ ಅನ್ನು ವಿಶ್ವಾಸಿಸಿದೆ ಅವನು ನಂಬಿದ್ದೆ. ಇಲ್ಲದೆ ತಾನು ಈ ರೀತಿ ಪೂರ್ಗಾನಿವರಿಂದ ಸ್ರಜಿಗಳ ಶಾಂತಿ ಮತ್ತು ರಾಜನೀತಿಯನು ಸಡೆಯಿ ನಿದಂತಃಗಾವದಿಂದೂ ತನ್ನ ತರ್ಕ. ತನ್ನ ಗಡಿಯ ಬಿಳಿಯ ಮುತ್ತಾರು ಮುಂದೆ ಒಂದು ದೆಚ್ಚೆ ಕೆ ಮುಂದೆ ಇಡುವಂತಿದ್ದಿಲ್ಲ ಏಕಂದರೆ ಆ ರೀತಿಯ ನಾರ್ತನೆ, ಎರಡೂ ದೀಕೆಗಳ ಒಡೆ:ಬಡಿ ಯ ವಿರುದ್ಧವಾಗುತ್ತಿತ್ತು. ಅವನು ಕೇವಲ ತನ್ನ ಮುತ್ತಾರು ನಿರ್ರಕ್ಷಣೆಯ ಜವಾಬ್ದಾರಿತ್ವವನ್ನಾಗಿದ್ದನೇ ಮೊರುತ್ತಾ ಅದರಾಚಿಯ ಪ್ರದೇಶಕ್ಕೆ ಮಂಡಿಯಿಲ್ಲ. ಅವನು ಹೋಗಿ ವುತ್ತಾಯೂ ಇರಲಿಲ್ಲ. ಆದರೆ ಸಾಬಿಯಾಗಿ ವೈಮಿಯು ಮುಂತಿರು ಯನ್ನು ದಾಟಿ ಇರ. ತಿದ್ದನು-ಅಚಿಗೆ.

ಆದಿನ ಮಧ್ಯಾಹ್ನ ಅತ್ಯ ಕಡೆಯ ರಕ್ಷಕನು ಅವನಿಗೆ ಮುಂಜಾಗ್ರತೆ ಕೊಟ್ಟಿದ್ದ “ಎನ್ನೇ ಆಗಲಿ, ಈ ದಿವಸ ರಾತ್ರಿ ಸಾಬಿಯು ನನ್ನ ಗುಡಿಸಲಿನಲ್ಲಿ ಇರುತ್ತಾಕು” ಆಲ್ಲದೆ ಕೊನ್ನೆಯ ವರ್ದಗಳ ನನ್ನವರ್ತ ಉಳಿಯಾವಳಿಗೆ

ದೀದಾರಸಿಂಹಸಿಗೆ “ ಈ ಒಗ್ಗೆಯ ಬೆದರಿಕೆಯು ಕೇವಲ ಇವನಿಗೇ ಆಂತಿಕ ಅವಕಾಶ ಇತ್ತು ರಕ್ಷಣೆಗೆ ಆಫಾವ ಶರವನಿಗೆ ಕುಡಿ ” ಇದು ಕಾಲ, ವರ್ಷಿಂಬ ಅನುಭವವಾಯಿತು. ಇದು ಗೌರವದ ಕ್ರಮೆ ಇಂಥ ಪ್ರಂಗದಲ್ಲಿ ಅವನಾದರೂ ಹೇಗೆ ಸುಷ್ಮಾನಾದಾಸರಿ? ಕೊವಿಯ ಮೇಲೆ ಶೈಯಾಡಿಸುತ್ತ ಹೇಳಿದ. “ ಸಾಧ್ಯವಿಲ್ಲ ಶಾಹಗುಲ್ಲ, ಇದು ಸಾಧ್ಯವಿಲ್ಲ ” ಎಂದು.

ಶಾಹಗುಲ್ಲನು “ ನಾನು ಪತಾಣನಿಡ್ದೇನೆ. ಪತಾಣ ಎಂದೂ

ముళ్లు హేళువదిల్ల!”

“ నైనూ తీఖుడై నే. తీఖును యావాగలూ మర్యాదేగి కొఱ్చుక్కానే.” దీదారసింహాంద గజిసుత్త.

శక్కగలాను హ! హి! ఎందు వికటికాసదింద “ ఇదు నమ్మ న్నాళువవర ఎదురఫువికెయల్ల. నమ్మ ప్రజీగళ నడువే కాళగవిల్ల. ఒబ్బ పతాణ మాత్ర తీఖున నడువే కాళగవిదే. ఎరడు రాష్ట్రగళ ఎరడు వ్యక్తిగళ నడువే కాళగవిదే. ఎరడు దేశగళ ఇబ్బరు రష్టేకర నడువే కాళగ, ఒప్పిగెయ్యి నినగే?”

దీదారసింహను మిలీయన్ను హురి మాడుత్త “ ఒప్పిగెయిఁడి సూదు సారే ఒప్పిగే!”

శక్కగులాను మత్తె ముగుళు నగుత్త,—

“ఆదరే నన నిన్నల్లి యావ జగళవంతూ ఇల్ల ఆల్లపే సరదార” ఎందు ప్రత్యేకిసిద

దీదారసింహనూ ఈ సారే ముగుళు నక్కను.

“ఎళ్లప్పు ఇల్ల. ఆదరే సాబియన్న తడియువదు మాత్ర నన్న ధర్మ.”

శక్కగులాను “నీను ఆకెయన్న తడియులాఁ. ఎందిగూ తడియులారే. ఆకెయు నన్నవళద్దాఁ.”

‘ నాను తడియుత్తీనే. ఆవళు నన్న రాజ్యద వంగళు-ప్రజీ ఇద్దాఁ.’

“ నమ్మ మనస్సుగళు కూడిబిట్టివే. నమ్మన్న జగత్తిన యావ అరసనూ తడియులారా!”

దీదారసింహనిగి సిట్టు బందితు ఆవను కోపియు ఉడిగే సంష్ఠి మాడుత్తు హేళిదను. “నోఁడు ఖాన! నన్న కోపి ఆకెయన్న తడియువదు. నన్న ముత్సియు ఆకెయన్న తడియువదు. నన్న దేశిద చిందు. చిందువు ఆకెయన్న తడియువదు. ఇప్ప తమ్మ మంగళ ఆపమానవన్ను సకన మాడలారవు.”

ಶಕಗುಲ್ಲಾನು ಹುಳ್ಳನೆಂತೆ ಭಯಂಕರವಾಗಿ ಬೀರಿದ್ದರೆ ಸರಣಾ ವ
ವಾಗಿ ಇಡೀ ಕೊಳ್ಳುವೆಲ್ಲ ಗಡಚಿಕ್ಕೆ ಆ ಪರ್ಯತಕ್ಕೆ ಅಪ್ಪಳಿಸಿ ಪ್ರತಿಧನಿಯಾಗಿ
ಅಕಾಶದಲ್ಲಿ ಲೀನವಾಯಿತು ನಂತರ ಅವರು ರೆಸೆಯೋಳಗಿಂದ ಒಂದು
ರೀತಿನೆಯ ವಸ್ತು ತೆಗೆದು ಅದನು ಬಡಿಗೆಯ (ಲಾರಿ) ತಾದಿಗೆ ಹಚ್ಚಿ
ದೀದಾರಸಿಂಹನಿಗೆ ತೋರಿಸುತ್ತು— “ ಇದನ್ನು ನೋಡಿಕೊಂಡಿರು! ” ಗುಡಿನ
ಈನ ಹೂರಗಡೆ ಇದು ಯಾವ ಶಾಲಕ್ಕೆ ಹಾರಾಡುವದನ್ನು ನೀನು ನೋಡುವಿಯೋ,
ಆಗ ಸಾಬಿರು ನನ್ನ ಗೆಡಿಸಲಿನಲ್ಲಿ ಬಂದಿದ್ದಾಳ್ಳಿಂದು ಶಿಳ
ಯಬೇಕು. ಗೊತ್ತಾಯಿತೆ ?

ದೀದಾರಸಿಂಹನ ಕಂಣಿಗಳು ನಿಸಫುಂತೆವಾಗಿಬಹಳ ದೊಡ್ಡವಾ
ದೆವು. ಅವನು ಆ ಕರವಸ್ತೇವನ್ನು ನೋಡಿದನು. ಅದರ್ಣಣವು ಕೆಂಪಗಿದ್ದು
ದಾಡಿಗುಟ್ಟಿ ಹಸಿರು ದಾರದಿಂದ ಹೆಚ್ಚುಲ್ಪಟ್ಟಿತ್ತು. ಅವನ ಕಂಣಿಗಳ
ಮುಂದೆ ಯುದ್ಧದ ಭಯಂಕರ ಚಿತ್ರವು ತಿರುಗಹತ್ತಿತು. ಅದರಲ್ಲಿ ಸಾಮಿ
ರಾರು ಸಿರಪರಾಧಿಗಳು ತುಂಡು ತುಂಡಾಗಿ ಬೀಳಹತ್ತಿದ್ದಾರೆ. ಖಡ್ಡಗಳು
ಹೊಳೆಯುತ್ತಿವೆ. ಜಯ ಧ್ವನಿಯು ಗಡಚಿಕ್ಕಿದೆ. ಇಡೀ ಭೂಮಿಯಲ್ಲಿ ರಕ್ತ
ದೀಂದ ಕೆಂಪಾಗಹತ್ತಿದೆ. ಅಲ್ಲದೆ ಈದ್ದುಕ್ಕೆದ ಹಿಂದೆ ಶ್ರೀ ಭೂಮಿ ಮತ್ತು
ಹಣವು ಮನುಷ್ಯನ ಮೇಲೆ ವಿಕಟಹಾಸ್ಯ ಮಾಡಹತ್ತಿವೆ. ತಿರಸ್ತುರಪೂರ್ವ
ವಿಕಟಹಾಸ್ಯ. ಮತ್ತು ಪಾಶ್ಚಾತ್ಯ ಇತಿಹಾಸಕಾರರ ಹಾಗೆ ನಿಂತ ಪರ್ಯತ
ಗಳ ವಕ್ಕೆಳ್ಳಿಲದ ಮೇಲೆ ಕಾಲನ ಕಲಾಕಾರನು ಒಂದು ಹೊಸ ಯುದ್ಧದ
ಹೊಳ ಚಿಕ್ರವನ್ನೆಳೆಯ ಹತ್ತಿದ್ದಾರೆ. ಅದರ ಮೇಲೆ ಹೊಸ ಹೊಸ ಹೆಣನೆ
ಒಬ್ಬಸ್ತ್ರಿಯವಲುವಾಗಿ ಯುದ್ಧ, ಇದರಲ್ಲಿ ಸಾಮಿರಾರುಜನ ಸತ್ತರು ಒಂದು
ದೀರ್ಘವಳುವಾಗಿ ಯುದ್ಧ, ಇದರಲ್ಲಿ ಲಕ್ಷ್ಮಿನಂಧಿ ಜನ ಮಡಿದರು ಒಂದು
ಒಡಂಬಡಿಕೆಯ ಸಲುವಾಗಿ ಯುದ್ಧ. ಇದರಲ್ಲಿ ಕೆಂಟ್ರೋವಧಿ ಪ್ರಚೀಗಳು
ಮರಣಹೊಂದಿದರು

ದೀದಾರ ಏನನ್ನು ಹೇಳಿದಾದ. ಅವನ ಮೀಸಿಯ ಕೂದಲು
ಗಳು ಹುರಿಗೊಂಡವು. ಕೈಗಳು ನಡುಗಹತ್ತಿದ್ದಾರೆ. ನಾಲಿಗೆಯು ಒಂ
ಹತ್ತಿತು. ಬಹೆ ಜುಲುಮೆಯಿಂದ ‘ಒಳ್ಳೀದು, ಶಕಗುಲ್ಲಾ ! ಸ್ವಾಭಂ
ವಾಗಿ ಹಾರಾಡಿಸು ನಿನ್ನ ಕರವಸ್ತುವನ್ನು ! ಆದರೆ ಇದನ್ನು ನೆನಪಿನಲ್ಲಿಟ್ಟು

କେବେଳା ପରିମାଣ ହେଉଥିଲା ଏବଂ ତାଙ୍କୁ କେବେଳା ଏବଂ ତାଙ୍କୁ କେବେଳା

కాక గుర్తించాడో? సుని ఏమయాచెదొన నేనుట్టే తే ప్రైస్ కి
సుట్టుస్టీల్ గె హోదాచేస్తు.

• 9

ಇವೆ ಚೆಂದುನುಡಯಿತಿದ್ದೀಲ್ಲ. ನುತ್ತು ಸರಪೆಗ್ಗಿನ ಸಿಬಿಡಿವಾದ ಈಸ್ಟರ್ ನ್ಯಾಚರ್ಲ್ಸ್ ನಿಂದ ಪ್ರಾಚ್ಯ ಕ್ರಿತ್ಯಾ ಮಹಾನ್ ಕ್ರಿತ್ಯಾ ಲೈಯು ಇಗ್ನೇರ್ನಾ ವರ್ಷೋದಿರಿಯೆಂದಂತೆ ಬಂದುದೂಪರವಾದ್ದಿಲ್ಲ. ತೇವು ಬದು ಲೊರ್ಲೆಲಾಪೆ ಹ್ಯಾಕ್ಸ್‌ನ್ನು

దీడారెక్షంపును ఈ పట్టిం కుడిబుంబిడ సేలద మేలిలే కణతు నముగక్కు ద్వాను అవస్థిగ శకగుల నీగింతలూ సాచియు నేర్తి జహళ సిట్టు బరహత్తితు.

“ నాయియంథవళు! ఆకేగి దేశగల్లి యావ గండసూ సిగ లేపువ? ఇపత్తు నన్న క్షేగి తిగలి, ఈ దివశ రాత్రి....!”

ಕೊಂಚ ಚೆಲ್ಲಿಯ ಆನುಭವವಾದ ಕೂಡಲೇ ಆನ್ನು ಎದ್ದು ಆಡ್ಯಾಡ ಹತ್ತಿದನು ದೂರಿನ ಹಡ್ಡಿಯನ್ನು ನೋಡಿ ನಿರ್ಗಾವ ಗಿಡಗಷಂತಿ ಅವನ ಶರೀರದಲ್ಲಿ ಗಿಡಗನ ಆತ್ಮಾತ್ಮ ಪ್ರವೇಶ ಮಾಡಿತು. ತುಮು ಸಹೃದಾದರ್ಶ ಸಹ ಆವನ ದೀವಿಗಳು ಜಾಗರೂಕವಾಗಿದ್ದವು, ಕೈಗಳು ತಮ್ಮ ಪ್ರಕ್ಕೆ ತಾವೆ ಕೂರ್ವಿಯ ಮೇಲೆ ಹೊಗುತ್ತಿದ್ದವು, ಆವನು ಆಳಾಶದ ಕಡೆಗೆ ಸೋಡಿದ್ದ

ನಕ್ಕಣಗಳು ಮಿನಗುತ್ತಿದ್ದವು, ಒಂದ್ರನು ಉದಯನಾಗುವ ಲಕ್ಷಣವಿನ್ನೂ ಇದಿಲ್ಲ, ನಿಶ್ಚಯತ್ತಿ ಮತ್ತು ಕತ್ತಲೆಯು ಸರಿಸಮಾನವಾಗಿ ತೂಗಾಡುತ್ತಿದ್ದವು. ಅವರೂ ಕೆನ್ನೆನ್ನೆ ಬೀಸುವ ಸುಳಗಳಿಯು ಗಿಡಗಳ ಎಲೆಗಳನ್ನು ಕಡಡಿಬಿಡುತ್ತಿತ್ತು, ಮತ್ತು ದೂರಿನ ಹಳ್ಳಿಯ ನಾಯಿಗಳ ಬೋಗಳನಿಕೆಯೂ ಕೇಳಿ ಬರುತ್ತಿತ್ತು. ಅವನಿಗೆ ದುಃಖವಾಗುತ್ತಿತ್ತು. ತಾನು ಸಾಬಿಯನ್ನು ತಡೆಯುವ ಬಗ್ಗೆ ಹಗಲೆನಲ್ಲಿ ಯಾಪಂಜಾದರೊಂದು ಉಪಾಯವನ್ನೇ ಈ ಮಾಡಲಿಲ್ಲ? ಉರು ಜನರನ್ನು ಏಕೆ ಕೂಡಿಸಲಿಲ್ಲ? ಉರು ಅಧಿಕಾರಿಗೆ ಗುಸ್ತಿ ದಾವವಾಗಿ ಶಹಗುಲಾನ ಅಭಿಲಾಷೆಯ ಬಗ್ಗೆ ಯಾಕೆ ಸೂಚನೆ ಕೊಡುತ್ತಿಲ್ಲ? ಅದರೆ ಈ ಎಲ್ಲ ಕೆಲಸಗಳನ್ನು ತಿಳಿದೂ ಸಹ ಮಾಡಲಿಲ್ಲ. ಇದು ಅವನ ಮತ್ತು ಅವನ ವೀರತ್ವದ ವರೀಕ್ಕೆಯ ಪ್ರಶ್ನೆಯಾಗಿತ್ತು. ಒಂದು ಕಡೆ ಶಹಗುಲಾ ಒಬ್ಬರೇ ಇದ್ದಾರೆ. ಎರಡನೇ ಕಡೆಗೆ ಆ ಬೇರೆ ಜನರನ್ನು ಹೇಗೆ ಕೂಡಿಸಬೇಕು! ಕಾಯಿದೆಯಿಂದ ಗಹಾಯೆದ ಸಲುವಾಗಿ ನೇಗೆ ಭಿಕ್ಕ ನಂಡಬೇಕು! ಶಹಗುಲಾನು ಅವನ ಮೇಲೆ ತಿರಸಾರಪೂರ್ವಕವಾಗಿ ಆ ಮಹಾಬಲಶಾಲಿ ಹೋರಟಿ! ಒಂದು ಹುಡಿಗೆಯ ಸಲುವಾಗಿ ಇಷ್ಟು ಜನರನ್ನು ಕೂಡಿಸಿದ್ದಾನೆ. ನಿನ್ನ ನನ್ನ ಇಬ್ಬರಲ್ಲಿ ಕಾಳಗಾದರೇನೇ ಸವಿ ಬರುತ್ತಿತ್ತು. ಎಂದು ಅನ್ನಬಹುದಿತ್ತು. ಈ ವಿಚಾರದಿಂದ ಮತ್ತು ತನ್ನ ಶದ್ದಿಯ ಮೇಲೆ ಪೂರ್ವ ವಿಶ್ವಾಸವಿದ್ದು ದರಿಂದ ಅವನು ಶಹಗುಲಾನ ಆಹ್ವಾನ ವನ್ನು ಸ್ವೀಕಾರ ಮಾಡಿದ್ದನು ಮತ್ತು ಈಗ ಅದರ ಹಾದೀ ಕಾಯುತ್ತಿದ್ದನು ಇನ್ನು ಅವನು ಸಾಬಿಯನ್ನು ತಡೆಹಿಡಿದರೆ ದೇಶದ ತುಂಬೆಲ್ಲ ಅವನೇ ಹೆಸರು ವಿರಾಜಮಾನವಾಗುತ್ತಿತ್ತು. ಎಂತಹ ಸ್ವಾಮಿಭಕ್ತ ಮತ್ತು ಕರ್ತ ವ್ಯಾದ್ವಾರಕ್ಕನಿದ್ದಾನೆ. ಇವನು! ಒಬ್ಬನೇ ಕಾಯಿದೆಯ ಪರಿಶ್ರಮೆಯ ರಕ್ಷಣೆ ಮಾಡಿದ್ದಾನೆ, ದೇಶದ ಶಾಂತಿಯನ್ನು ಕಾಯಿದ್ದಾನೆ. ಮುಂತಾದ ವಿಚಾರಗಳು ಅವನ ಮತ್ತಿಷ್ಟುದಲ್ಲಿ ಬರುತ್ತಿರುತ್ತಿದ್ದವು.

ಅವನು ಹಿಂದೆಯೇನ್ನು ಮುಂದೆಯೇನ್ನು ಅಡಾದುತ್ತೇ ಇದೇ ವಿಚಾರ ಮಾಡುತ್ತಿದ್ದೆ. ಮತ್ತು ಮೇಲೆ ಮೇಲೆ ಶಹಗುಲಾನ ಗುಡಿಸಲದ ಕಡೆಗೆ ನೆಡ್ಡೆಡುತ್ತಿದ್ದನು. ಅವನು ಸೂರ್ಯಾಸ್ತದ ಮೇದಲೇ ತನ್ನ ಶಾಲಿಯನ್ನು ಭುಂಯಾಲ್ಲಿ ನಟ್ಟಿದ್ದನು. ಅದರೆ ಅದರ ಮೇಲೆ ತನ್ನ ವಸ್ತುವನ್ನು ಕಟ್ಟಿದ್ದಿಲ್ಲ

ಶಹಗುಲ್‌ನ ಗುಡಿಸಲಲ್ಲಿಂದ ಹೊಗಿ ಹೊರಡುವದು ನಿಂತೆ ಮತ್ತು ತುಸು ಹೊತ್ತಿನ ನಂತರ ದೀಪವನ್ನು ಅಡಿವಲಾಯಿತು. ದೀದಾ ತೆಸಿಂಹನು ಈಗ ಶಹಗುಲ್‌ನ ಹೆಚ್ಚಿಯ ಸಪ್ಪಳವನ್ನು ಮತ್ತು ಅವನ ಕ್ಷಟಿಂಗರಂತಹ ಪ್ರೇಮಿಯ ವಿರಹ ಗಾಣವನ್ನು ಕೇಳತೋಡಿದನು ಅವನ ಆಗೋಮ್ಮೆ ಈಗೋಮ್ಮೆ ಇವನನ್ನು ಕರೆದು “ದೀದಾರಸಿಂಹ! ಕೇಳತ್ತಿನ್ನೀ ಯಾ ಗೆಳೆಯಾ! ಬಹಳ ಸವಿಯಿದ ಈ ಸ್ಥಳದಲ್ಲಿ!” ಎಂದು ಅಂದಾ-,

ದೀದಾರಸಿಂಹನು ವ್ಯಂಗ್ಯಪೂರ್ವಕವಾಗಿ ನಗತ್ತ,

“ ಇನ್ನೂ ಸಾಬಿ ಬಂದಿಲ್ಲೇ ನು? ಎಂದಿದ್ದ. ಅದ್ದು ಶಹಗುಲ್‌ನು

“ ಆಕೆಯು ಯಾವಾಗೇ ಬರುವಳಿಗೇ ಆಗೆ ಧ್ವಜವು ಜಾರಾಡ ವದು, ಕೆಂಪುಧ್ವಜ ವಿಜಯಧ್ವಜವು!” ನುಡಿದಿದ್ದ.

ಇದಕ್ಕೆ ದೀದಾರಸಿಂಹನು ಸುಮ್ಮನಾಗಿದ್ದ ಅನನಿಗೆ ವಿಶ್ವಾಸವಿದ್ದಿತು ಸಾಬಿ ಬರುವದು, ಮತ್ತು ಅವನ ಕಂಣಿ ತಪ್ಪಿಸಿ ಹೊರಡುವದು ಈ ದಷ್ಟೇ ಅಲ್ಲ, ಎನ್ನಷ್ಟು ಸಾಧ್ಯವಿಲ್ಲದ ನೂತನ. ಶಹಗುಲ್‌ನು ಈ ನು ಭ್ರಮೆಯಲ್ಲಿದ್ದರೆ ಇರಲಿ. ಪ್ರತಿಯೊಬ್ಬ ಪ್ರೇಮಿಯು ಇಂತಹ ಭರವೆಯಲ್ಲಿ ಹೋಸ ಹೋಗುವದುಂಟು ಕಾಲವೇ ತೋರಿಸುವದು ಗೆಳಿಬು ಯಾರಿದಾ ಗುವಡೆಂದು. ಕಾರುದೆಯದೋ ಅಥವಾ ಪ್ರೇಮದೋ, ಶೀಮನದೋ ಅಥವಾ ಪರಾಣದೋ?

ರಾತ್ರಿಯು ಸಾವಕಾಶವಾಗಿ ಪರ್ಯತ ಮತ್ತು ಕೊಳ್ಳಿದ ಮೇಲಿಂದ ರೀತಿಮೆಯ ಪರದೆಯಂತೆ ಮೆಲ್ಲನೆ ಸರಿಯಬಾಕ್ಕು ಬರುತ್ತಿತ್ತು. ಆಕಾಶವ ಒಂದು ಭಾಗವು ಚಂದ್ರನ ಪ್ರಕಾಶದಿಂದ ಶೋಭಿಸುತ್ತಿತ್ತು. ಆದರೆ ಚಂದ್ರ ನು ಮುಂದಿನ ಪರ್ಯತದ ಹಿಂದೆ ಇದ್ದನು ಶಹಗುಲ್‌ನ ಗಡಿಸಲಿನಲ್ಲಿ ಪೂರ್ಣಾಂತತೆ ಮತ್ತು ಕತ್ತಲೆ ಇತ್ತು. ಇದರಿಂದ ಇದರಲ್ಲಿ ಜೀವನದ ಯಾವೆ ಗುತ್ತಾರ್ಥ ಇಲ್ಲವೆನಿಸುತ್ತಿತ್ತು.

ಒಮ್ಮೆಲೆ ಪರ್ಯತದ ಮೇಲೆ ಚಂದ್ರನು ಕಾಣ ಸಿಕ್ಕುನು. ದೊಡ್ಡ ಪರ್ಯತಲಾಕು ತದಲ್ಲಿದ್ದನು. ಕೊಳ್ಳಿವೆಲ್ಲ ಪೂರ್ಣ ಮಿಂಚಹತ್ತಿತ್ತು. ಸೀಮೆಯ (ಗಡಿಯ ಬಿಳಿಯ ಮೂರ್ತಿಯೂ ಮಿಂಚಹತ್ತಿತ್ತು. ನ್ನಿಶ್ಚಯ ಮತ್ತು ಕತ್ತಲೆಯು, ಅಂಜಕೆಯಂದ ಭೂಡಿಹೋಗುವ ಬಾಲಕೆಯರಂತ ಕಾಣಿದಾದವು.

ఒమ్మెందొమ్మెలే దిఁదాడిఁంహను మేట్టింద్దెను. అగలే తపను శకగులోన గుడిశలు ముందిన లారియి మేలే దారాడుఁఁ కరవస్తుపన్ను నోఇద్దు శాబి బందిద్దుళు. యుద్ధదవకరెయి బదిక్క ఇంగచిత్రకారను కన్న లేఖియన్ను కీరిదు ఆనాదికాలదిండ సింకి ద్వను. పర్చుతగళు ఆవన శలువాగి తమ్మ వశ్వశ్వలపన్న తేరేదు బిట్టిద్వవు అగ అనళగే తన్న ధర్మనేసిదే? కాయిడే ఏనస్సాత్తిదే? రాజనీతియ ఆజ్ఞె ఎనిదే? ఎంబ బగ్గె తుము మోత్తిసవరేగూ యావ శిత్తుయక్కు బారదాదను.

ఆవను బిలియ మూర్తియిడ సుందే జోగున కాగి ఇల్లి
భూమియు మూర్తియ క్షత్రి కూడాత్తిద నిజ, ఆదరి మూర్తియు
కుందు గేరి మాత్ర. అదు ఎరదు దేశగళ నడునే ఎళ్లయిప్పటిదే
బునుష్ట-మనుష్టర నడునే ఎళ్లయుఖిట్టిదే. ప్రజై-ప్రజీగళ నడునే ఎళ్లి
యిఖట్టిద ఏతక్కగి? స్త్రీయ సలువాగి, భూమియ సలువాగి
చుండిన సలువాగి. ఇవేల్లపూ బహుకాలదింద ప్రతియోందు రణభూ
మిగి ఆక్రూన కొడుత్తూ బందిద్దువు. మనుష్టన తిరస్కర పూడుత్త
బందిద్దువు. కాయిదయ మేలే చేఁకే మాడుత్త బందిద్దు రాజనీతి
య మేలే లుసుళ్తు బందివే.

దిదేదారసింహను కోపదింద నడుగక్కువెసు. అవను కంణిగా
ళింద జ్వ్యాలోగళీకుక్కిదవు. అవను కాయిచేయన్న మురిదు ఎట్లింద
యింద తిలవు కేళ్ళి ముందే శాగి నింకన్న మత్తు కోపియన్న సా
వరిషహక్కిదను, అవనిగే “మార్కియ ముందిన భూమియు అవనడిల్లి
యారేంటి ఎరడనేయవరదు! తహగుల్చాన ఒడియనుదు! ఆల్లి
కాయ్య బేరే ఇచ్చే. ఆదశ రాజునీఇం బేరే ఇదే. ఎంబ అనుభవవా
గక్కితు.

ದೀದಾರನು ಆ ಮೂಲ್ಯ ಹತ್ತಿರ ಪ್ರಸ್ತರೆಗಿ ಬಂದಿನು. ಆ ರೋಅವನ ಸಿಟ್ಟು ಶಾಂತವಾಗಲಿಲ್ಲ. ಶಹಗುಲ್ ಮತ್ತು ೨೨೧೦೧೧ ಅವನ ಕಾನೂನಿನ ಮೇಲೆ ಉಗುಳಿದ್ದರು. ಅವನ ಅರಸನ ಆವಾಸನ

ಮಾಡಿದ್ದೇ ರು. ಅವನು ಹೇಳ ಹುರುಸಿನಿಂದ ಮುಂದೆ ಸದೆದನು. ಮತ್ತೊಂದನ್ನು ಅಲ್ಲಿಯ ವರ್ಗಾ ಘ್ರಜಿದ ಸಮೀಕ್ಷೆ ಮುಟ್ಟಿದನು. ಅವನ್ನು ಈನವೇ ಆ ವಕ್ತವನ್ನು ಗುರುತಿಸಿದನು. ಕೆಂಪು ವಸ್ತ್ರ, ಕರವಸ್ತ್ರ. ಯಾವುದನ್ನು ಮಧ್ಯಾಹ್ನದ್ಯು ಶಾಹಗುಲಾನು ತೋರಿಸಿದ್ದನೋ, ಯಾವದನ್ನು ಇಬ್ಬರೂ ಯಾದ್ದರಿಂದ ಕರೆಯಣಾಗಿ ಮಾಡಿಕೊಂಡಿದ್ದರೋ ಆ ಇ ಕರವಸ್ತ್ರ! ಅವನು ಕೊಣಿಮನ್ನು ಎತ್ತಿ ಹಿಡಿಯ, ಗುಡಿಸಲಿನ ಕಡೆಗೆ ನಡೆದನು.

ಗುಡಿಸಲಿನಲ್ಲಿ ಚಕ್ಕಂದದಿಂದ ಒಂದು ಮಂಚದ ಮೇಲೆ ಶಹಗುಲ್ ಮತ್ತು ಸಾಬಿ ತೋಳಲ್ಲಿ ತೋಳು ಹಾರಿ ಆಸಂಗದಿಂದ ಮಲಗಿದ್ದರು. ದೀರ್ಘಸಂಕಾ ಇವರಿಬ್ಬರನ್ನೇ ನೋಡಿದ ಮತ್ತು ಅವರಿಗೆ ಕೊಣಿಯ ಗುರಿ ಇಡುವಾಗಲೇ ಶಹಗುಲ್ ನ ಶ್ವಾಗಶ್ಚ ನೆನಪಿಗೆ ಬಂದವು. ಕೂಡಲೇ ಕೊವಿಯನ್ನು ಬದಿಗಿರಿಸಿ ವಿಚಾರವಾಡಹಿತಿದ್ದ

ವಿಚಾರವರವಶಾಗಿ ಹೇರಟಾಗ ಅವನಿಗೆ ಆನ ಭನವಾಗಹಿತಿತ್ತು. “ ಈ ಕಾಲ್ಯಾಂಗೆ ಇದ್ದ ಭಾವಿಯು ನೆಲ ಶಹಗುಲ್ ನದಷ್ಟೇ ಅಲ್ಲಿ ಎಲ್ಲಿರದೂ ಇದೆ. ಮತ್ತು ಆಖಂಡ ಅವಿಭಾಜ್ಯವಿದೆ. ಈ ಬಿಳಿಮಾರ್ತಿಯು ಕೇವಲ ಗೆರೆ ಮಾತ್ರ. ಆದುಪುನ ಷ್ವರನ್ನು ಪ್ರತ್ಯೇಕಿಸಲ್ಪಡುವದಕ್ಕೆ ಮನು ಷ್ವ-ಶತ್ರುಗಳಿಂದ ಎಕೆಯ ಲ್ಪಟ್ಟದೆ ”

ಅವೇಕದಲ್ಲವನು ಗುರಿಯಿಟ್ಟು ಬಿಳಿಯ ಕಲ್ಲಿನ ಮೇಲೆ ಕಟ್ಟಿ ಕೊಣಿಯ ಕುದುರೆಯನ್ನು ದುರಿದನು. ಶಬ್ದ ನಾಯಿತು “ಶಾಂಯ ಶಾಂಯ” ಎಂದ್ದು ಕೂಡಲೇ ಶಹಗುಲ್-ಸಾಬಿಯರು ಹೊರಗಿ ಬಂದು “ಏನದು?” ಎಂದು ಗಾಬರಿಯಾಗಿ ಕೇಳಿದರು.

ದೀರ್ಘಸಂಹನು ವಿಚಿತ್ರ ಅವೇಕದಿಂದ,

“ ಏನೂ ಇಲ್ಲ, ಮಾನವನ ಹಂಚುಕೆಯಲ್ಲಿ ಏನೂ ಆರ್ಥಿಕಿಲ್ಲ. ಅದಕ್ಕಾಗಿ ಆ ಕಲ್ಲನ್ನೇ ಕಾರಿಸಬಿಟ್ಟದ್ದೇನೇ!” ಎಂದು ನಡಗುತ್ತ ಹೇಳಿದ.

ಶಹಗುಲ್ ಮತ್ತು ಸಾಬಿಯರು ಕಂಗಿಟ್ಟಿವರಂತೆ ಅವನನ್ನೇ ನೋಡುತ್ತ ಸಂಕರು.

